

**TIGHT BINDING**

UNIVERSAL  
LIBRARY

OU\_198010

UNIVERSAL  
LIBRARY



OSMANIA UNIVERSITY LIBRARY

Call No. K 831/S19S Accession No. K 3321

Vol. 1

Author: నాని గుర్క

Title: శివానిన కథ

This book should be returned on or before the date  
last marked below.







# ಸೋಗಸಿನ ಕಥೆ

ಭಾಗ ೨

ಸಾನೆ ಗುರುಜಿ



ಅನುವಾದಕ  
ಭಾಸ್ಕರ ಗೋವಿಂದರಾವ ಗೋಪಲ್  
ಎಲ್. ಎಲ್. ಬಿ.

ಪ್ರಕಾಶಕರು  
ಅನಂತ ಸಾಹಿ  
ಕಿತಾಬ ಮನಾರ  
ಮಾಳಿಗೆ, ಧಾರವಾಡ

ಸಂಪಾದಕರು  
ಶಂಕರ ಕುಟುಂಬೋಣಿ



ಎಲ್ಲ ಹಕ್ಕುಗಳು ಶ್ರೀ. ಎಂ. ಡಿ. ಪ್ರಸಾಠಕರ, ವಕೀಲ.  
ಅಮಳನೇರ ಇವರಲ್ಲಿ.



ಮುದ್ರಣಕರು  
ವಸಂತ ಸ್ವಿಂಟಿಂಗ ಪ್ರೈಸ್,  
ಧಾರವಾಡ.

## ಕಿವಿ ಮಾತ್ರ.



ಸೋಗಸಿನ ಕಥೆಗಳ ಎರಡನೇ ಭಾಗ ಇದು. ಮೂಲತಃ ಈ ಕಥೆ ನನ್ನ ಪೂ ಅಲ್ಲ. ಮೊದಲನೇಯ ಕಥೆ “ ಸಗದ ಪೂರ್ವಾಲೆ ” ಬಹಳ ವರ್ಷಗಳ ಹಿಂದೆ, ‘ ಬ್ರಿರುರ ಚೆಸ್ಟ್ ’ ದಿಂದ ಓದಿದ್ದು. ಇದನ್ನು ಬಹಳ ಜನರಿಗೆ ನಾನು ಹೇಳಿದೆ. ನನ್ನ ಶೈಲಿಯಲ್ಲಿ, ಭಾಷೆಯಲ್ಲಿ ಹೇಳಿದೆ. ನಾನುವೇ ನನ್ನ ವಿಚಾರಗಳನ್ನು ಹೇಳಿದ್ದೇನೆ. ಈ ಕಥೆಯನ್ನು ಇದರಲ್ಲಿ ಸಮಾನೀಕ ಮಾಡಿದ್ದೇನೆ. ಎರಡನೇಯ ಕಥೆ “ ಜಾಯಿ ” ಇಂಗ್ಲೀಷ ಭಾಷೆಯಲ್ಲಿ “ ಡೋರೊ ” ಎಂಬ ಒಂದು ಅಂದವಾದ ಕವಿತೆ ಇದೆ. ಆ ಕವಿತೆಯಲ್ಲಿ ಓವಿದ ಕಥೆಯನ್ನು ನನ್ನ ನೇನಿನ ಮೇಲಿಂದ ಬರೆದಿದ್ದೇನೆ. ಮೂರನೇಯ ಕಥೆ “ ವೇಣುವಾದಕ ” “ ಶಿಶುಸಾಧಿ ” ಎಂಬ ವಂಗ ಮಾಸಿಕ ಪತ್ರಿಕೆಯಲ್ಲಿ ಓದಿದ್ದು. ನೇನಿನ ಶಕ್ತಿಯ ಮೇಲೆ ವಿಶ್ವಾಸಪಟ್ಟು ಬರೆದಿದ್ದೇನೆ. “ ಕಂಬನಿಯ ಕೆರೆ ” ನಾಲ್ಕನೇಯ ಕಥೆ. ೧೨-೧೫ ವರ್ಷಗಳ ಹಿಂದೆ ಹಿಂದಿ ಸಾಪ್ತಾಹಿಕದಲ್ಲಿ ಓದಿದ್ದು. ನೇನಿಸಿ ಬರೆದಿದ್ದೇನೆ. ಅದರಲ್ಲಿ ಹೊಸ ವಿಚಾರಗಳನ್ನು ಸೇರಿಸಿದ್ದೇನೆ. ಏವನೇಯ ಕಥೆ “ ಭಾವವಿದ್ವಲಿ ದೇವ ” ಮೂಲ ಲೇಖಕರ ಸ್ವಾಮಿ ವನೇಶಾನಂದರು. ಭಗವಿನಿವೇದಿಕಾ ದೇವಿ ಅವರು ಅದನ್ನು ಇಂಗ್ಲಿಷನಲ್ಲಿ ಅನುವಾದಿಸಿದ್ದಾರೆ. ಅದನ್ನು ನನ್ನ ರೀತಿಯಲ್ಲಿ ನಾನು ಮಾರಾಟಯಲ್ಲಿ ಬರೆದಿದ್ದೇನೆ. ಇದು ಅನುವಾದವಲ್ಲ. ಅರನೇಯ ಕಥೆ “ ದೊಡೆ ತ್ಯಾಗ ” ಬಂಗಾಲದ ಸುಪ್ರಸಿದ್ಧ ವೈಜ್ಞಾವ ದಾಸ ರಾದ ಜ್ಯೇಶ್ವರ ಜೀವನದಲ್ಲಿ ಆಗಿಹೊಡಿ ಒಂದು ಪ್ರಸಂಗದ ಮೇಲೆ ಅಧರಿಸಿ ಬರೆದ ಸತ್ಯಕಥೆ.

ಇದು ಒಂಬತ್ತು ಕಥೆಗಳ ಭಾಗವಿದೆ. ಆದಕೆ ಇಲ್ಲಿ ಆರು ಕಥೆ ಮಾತ್ರ ಕೊಡಲಾಗಿದೆ. ಇವು ಅನುವಾದಗಳಲ್ಲ. ಸೆರಿಮನೆಯಲ್ಲಿದ್ದಾಗ, ಹೊರಗೆ ಇದಾಗ, ನೂರಾರು ಹುಡುಗರಿಗೆ ಈ ಕಥೆಗಳನ್ನು ನನ್ನ ದೇ. ಆದ ರೀತಿಯಲ್ಲಿ ಹೇಳಿದ್ದೇನೆ. ಹುಡುಗರು ಈ ಕಥೆಗಳನ್ನು ಬರೆದು ಇಡಿಂ ಎಂದು ಹೇಳಿದರು. ಆವರಿಗಾಗಿ ಬರೆದೆ. ಹೆಲ್ಲಿಗಳಲ್ಲಿ ಹೇಳಲಿಕ್ಕೆ ತಮಗೆ ಅನುಕೂಲವಾಗುವದೆಂದು ಅವರ ನಂಬುಗೆ. ಕಥೆ ಎಂದರೆ ಮಿಶಾಯಿ. ವಿಶಾಯಿ ಕೊಟ್ಟಿರೆ ಹುಡುಗರಿಗೆ ಆನಂದ. ಈ ಕಥೆಗಳನ್ನು ನನ್ನ ಭಾಷೆಯಲ್ಲಿ, ನಾನುವೇ ನನ್ನ ವಿಚಾರಗಳನ್ನು ಸೇರಿಸಿದ್ದರೂ ಇವುಗಳ ಶ್ರೀಯಸ್ವಾನನ್ನು ದಳ್ಳಿ. ಅದು ಈ ಕಥೆಗಳ ಮೂಲಲೇಖಕರ ಕಲ್ಪನಾ

ಉತ್ತರ್ಯಾಕ್ಷೇ ಸೀರಿದ್ದು. ಈ ಸರಕು ಬೇರೆಯವರದು. ಅದನ್ನು ಹಂಚುವವ ನಾನು. ಈ ಸರಕು ಹುದುಗರೀಲ್ಲರ ಮೆಚ್ಚುಗೆ ಪಡೆಯುವ ದೀಂದು ನಾನು ನಂಬಿದ್ದೇನೆ.

ಸಾನೆ ಸುರುಜಿ

### —: ಅನುವಾದಕನ ಮಾತು :—

ಕನ್ನಡ ಕಂಡರ ಕೈಯಲ್ಲಿ ಸೋಗಸಾದ ಕಥಿಗಳ ಎರಡನೇಯ ಭಾಗ ಕೊಡುವುದರಲ್ಲಿ ನನಗೊಂದು ವಿಶೇಷ ಆನಂದ. ಮಹಾರಾಷ್ಟ್ರದಲ್ಲಿ ಸಾನೆ ಗುರುಜಿಯವರ ಕಥಿಗಳು ಎಲ್ಲ ಓದುಗರ ಮನೆಯಲ್ಲಿ ಕಾಣುವವು. ಈಗಳೇ ಅವರ ಕಥಿಗಳು ಇನೇ ಅವೃತ್ತಿ ಅಳ್ಳು. ಆಗಿವೆ. ಇದ ರಿಂದ ಅವು ಜನರ ಮೆಚ್ಚುಗೆಗೆ ಪಾತ್ರವಾದದ್ದನ್ನನಾವು ಕಾಣಬಹುದು.

ಕನ್ನಡ ಕಂಡಿಗೂ ಇನ್ನು ಸೀರುವವೆಂದು ನನ್ನ ನಂಬಿಗೆ.

ಗದಗ

ಭಾಷ್ಯಕರ

೧೩-೧-೪೫

### —: ಪ್ರಕಾಶಕರ ಮಾತು :—

ಈ ಪ್ರಸ್ತುತಿ ದ ಪ್ರಕಟಿಸಿಯು ಶಾಯ್ಯದಲ್ಲಿ ನಮ್ಮ ವಿಶ್ವರಾದ ತೀ. ಗುರುನಾಥ ಜೋತಿ ಇವರ ಸಹಾಯವು ನಮಗೆ ದೊರಕಿತು. ಅದಕ್ಕಾಗಿ ಅವರ ಆಭಾರ ಮನ್ನಿ ಶುವೇನು. ಇದಲ್ಲದೇ ಈ ಪ್ರಕಟಿಸಿಯು ಬೀಗನೇ ಹೊರಬಿಂಬಿಕಾದರಿ ವರಂತ ಪ್ರೇಸ್‌ನ ಒಡೆಯರಾದ ತೀ. ಹುಕ್ಕೇರಿಕರರು ನಮಗೆ ಬಹಳೇ ಸಹಾಯ ನೀಡಿದರು. ಅವರಿಗೂ ನಾನು ಆಭಾರಿಯಾಗಿದ್ದೇನೆ.

ಅನಂತ ಸಾತೆ

### —: ಅನುಕ್ರಮಣಿಕೆ :—

ಇ)	ಸಗ್ಗದ ಪೂರ್ವಾಲೆ	೧
ಎ)	ಜಾಯಿ	೧೮
ಒ)	ವೇಣುವಾದಕ	೨೦
೩)	ಕಂಬನಿಯಕೆರಿ	೨೨
೪)	ಭಾವವಿಧ್ಯಲ್ಲಿ ದೇವ	೨೦
೫)	ದೊಡ್ಡ ತಾಪಿಗ	೨೧

# ಸಗ್ಗದ ಪೂರ್ವಾಲೆ.



ಆ ಉಳಿರ ಹೇಸರು ಅವೋಡ. ಅದು ಒಂದು ಅಂದವಾದ ಉಳಿರು. ಹೇಸರಿಗೊಪ್ಪವಂತಿಯೆ ಆ ಉಳಿರ ಕೀರ್ತಿ. ಅವೋಡ ಎಂದರೆ ಸುವಾಸನೆ ಉಳಿರಲ್ಲಿದ್ದ ಜನರು ಸುಖದಿಂದ ಬಾಳುತ್ತಿದ್ದರು. ಉಳಿರು ಸ್ವಚ್ಛವಾಗಿತ್ತು. ವೇತ್ರವತಿ ನದಿಯಿಂದ ಉಳಿರಿಗೆ ಮತ್ತಿಷ್ಟು ಶೋಭಿ ಬಂದಿತ್ತು. ನದಿಯ ದಂಡೆಯ ಮೇಲೆ ಮುಂಜಾನೆ-ಸಂಜೀ ಹಂಡುಗರು, ಗಂಧುಸರು ಹೆಂಗುಸರು ತುಂಬಾ ಸೆರೆಯುತ್ತಿದ್ದರು. ದನಕರುಗಳೂ ಜಂಗುಳಿಯಾಗಿಇತ್ತಿದ್ದವು.

ಅವೋಡ ಉಳಿರು ಜೀದಾಯರ್ಕೈ ಪ್ರಸಿದ್ಧವಾಗಿತ್ತು. ಜನ ಬಹು ಒಳ್ಳೆಯವರು. ಒಬ್ಬಿರಗೊಬ್ಬರು ಸಹಾಯ ಸ್ಥಿತಿದ್ದರು; ಯಾರೂ ಯಾರ ನ್ಯಾನತೆ, ಕೊರತೆ ಸೋಡುತ್ತಿದ್ದಿಲ್ಲ; ಯಾರನ್ನೂ ದೇಹಿಸುತ್ತಿದ್ದಿಲ್ಲ. ಅದರೆ ಈಗ ಕೆಲವು ದಿನಗಳಿಂದ ಆ ಉಳಿರಲ್ಲಿ ಕೆಲವೊಂದಾ ಬದಲಾವನೆ ಕಂಡುಬಂದಿತ್ತು. ವೋದಲಿನಂತೆ ಆ ಉಳಿರ ಪರಿಸ್ಥಿತಿ ಇದ್ದಿಲ್ಲ. ಪ್ರೇಮವು ಕಡಿಮೆಯಾಗಿತ್ತು. ಸಹಾನುಭೂತಿ ಅಷ್ಟೇಂದು ಕಂಡುಬರುತ್ತಿದ್ದಿಲ್ಲ. ಪ್ರತಿಯೊಬ್ಬನು ತನ್ನಪ್ಪಕೈ ತನ್ನನನ್ನ ನೋಡಿಕೊಳ್ಳುತ್ತಿದ್ದ. ಎಲ್ಲರೂ ಅಧಿಕಾರ, ಮಾನ ಇವುಗಳಾಗಿ ಸುಳಿದಾಯಿತ್ತಿದ್ದರು. ಉರೋಳಿದ್ದ ಸುಖ ಲೋಪವಾಯಿತು. ಬಡೆದಾಟ ತಲೆದೋರತೆಗಿದವು. ಉರ ಕಳಿ ಕಡಿಮೆಯಾಗುತ್ತ ಹೋಯಿತು.

ಆ ಉಳಿರನ್ನ ಕುರಿತು ಒಂದು ಅಖ್ಯಾಯಿಕೆ ಇತ್ತು. ಪ್ರತಿ ವರ್ಷ ದೀಪಾವಳಿಗೆ ಸ್ವರ್ಗೀಯ ಮಾಲೆಯೊಂದು ಈ ಉಳಿರಿಗೆ ಬರುತ್ತಿತ್ತು. ಎಲ್ಲಕ್ಕೂ ಮಿಗಿಲಾದ ಉಪಯುಕ್ತವಾದ ದಾನ ಮಾಡಿದವನ ಶೋರಣಲ್ಲಿ ಈ ಮಾಲೆ ಬೀಳುತ್ತಿತ್ತಂತೆ. ದೇವರ ಮನೆಯ ಮಾಲೆ ಅದು. ಅದರ ಪರಿಮಳ

ಜತ್ತು ದಿಕ್ಕಿನಲ್ಲಿ ಜಬ್ಬತ್ತಿತ್ತು. ಆದರೆ ಇತ್ತು ಈಹನ್ನೇರಡು ವರುಷ, ಇಂಥ ಮಾಲೆ ಈ ಉರಿಗೆ ಬರಲೆ ಇಲ್ಲ. ಉರ ಪುಣ್ಯ ಶೀರಿದಂತೆ ಕಂಡುಬರುತ್ತದೆ. ದೇವರ ಮನಸಿಗೆ ಬರುವಂಥ ಕಾಣಿಕೆ ಯಾರೂ ಹೊಟ್ಟಿಲ್ಲವೆಂದು ತೋರುತ್ತದೆ

ಆದರೆ ಈ ವರ್ಷ ಸಗ್ಗದ ಪೂರ್ವಾಲೆ ಬರುತ್ತದೆಂದು ಜನವಾತೀ | ಈ ರೀತಿ ಯಾರೀ ಒಬ್ಬರು ಭವಿಷ್ಯ ಹೇಳಿದ್ದರಿಂದು ತೋರುತ್ತದೆ; ಜನರ ಉಹೆ ಸುರುವಾಯಿತು— “ ಯಾರ ಕೂರಳಲ್ಲಿ ಬೀಳುವದು ಈ ಮಾಲೆ ? ” ಈಲ ಸಂದೇಹ ರಾಯರು, ನಾಸ್ತಿಕರು “ಆ ದಿವಸ ಹೋದವು. ಇನ್ನೆಲ್ಲೀ ಮಾಲೆ ! ” ಅಂದರು.

ಆ ಉರಲ್ಲಿ ಓರ್ವ ಸಿರಿವಂತ ಜವಿಣನಾರಿದ್ದ. ಆವನ ಮನೆ ಅಂದವಾರಿತ್ತು. ಆವನಿಗೆ ಗಂಡಸು ಮಕ್ಕಳಿದ್ದಿಲ್ಲ; ಮೂವರು ಹೆಣು ಮಕ್ಕಳಿದ್ದಿರು. ಆವನು ಚೆಲುವಾಗಿದ್ದರು; ಆವರ ಹೆಸರೂ ಒಕ್ಕೇ ಸೋಗ ಸಾಗಿದ್ದವು— ಹೀರಾ, ಮಾಣಿಕ ಮತ್ತು ರೂಪಾ ಎಂದು. ಆವರ ಮನೆಯಲ್ಲಿ ಕೆಲಸ ಮಾಡುವವರ ಹೆಸಂ ಸಮೂ ಎಂದು ಇತ್ತು.

ಸಮೂನ ತಾಯಿ ಬಿಡ್ವಿ. ಕೂಲಿ ಮಾಡಿ ಹೊಟ್ಟಿಹೊರಿಯುತ್ತಿದ್ದಳು. ಆವಳ ಗಂಡ ಸತ್ತಿದ್ದ. ಸಮೂ ಒಬ್ಬಳೇ ಆವಳ ಮಗಳು. ಆವಳು ಇತ್ತಿತ್ತಲಾಗಿ ಆವೇದಕ್ಕೆ ಬಂದಿದ್ದಳು. ಸಮೂ ಆಷ್ಟು ಚಿಕ್ಕವಳಿ ಇದ್ದಿಲ್ಲ. ಹನ್ನೆರಡು ಹೆದಿಮೂರು ವರುಷದವಳಾಗಿದ್ದಳು. ಜಮಿನ ಧಾರನ ಹುಡುಗಿಯರ ಓರಿಗಿಯವರೇ ಇದ್ದಳು. ಆವಳು ನಾಮತೀಯ ಸ್ವಭಾವದವಳು, ಪಾರ್ವತಾಣಿಕಳು ಇದ್ದಳು. ಆಲಸ್ಯವಿಲ್ಲದೆ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದಳು.

ಒಂದು ದಿನ ಉರಿಗೆ ಕೆಲವೊಂದು ಸಾಮಾನುಗಳು ಕಳಸುವ ವಿದ್ವಾನು; ಆವನ್ನು ಚೆನ್ನಾಗಿ ಕಟ್ಟಿವ ಕೆಲಸದಲ್ಲಿ ಹೀರಾ, ಮಾಣಿಕ ಮತ್ತು ರೂಪಾ ತೋಡಿದ್ದರು. ಆಗ ಆವರ ಮಾತು ನಡೆದಿದ್ದವು—

ಹೀರಾ ಅಂದಳು “ನನ್ನ ಕಾಣಿಕೆಯನ್ನು ದೇವರು ಮೇಚ್ಚುವನು. ನನಗೆ ಕಾಣಿಕೆಯಾಗಿ ಬಂದ ಪ್ರಸ್ತುತವನ್ನೇ ನಾನು ನನ್ನ ಗೆಳತಿಗೆ ಕಳುಹಿ ಸುತ್ತಿದ್ದೇನೆ. ತಮಗೆ ಸಿಕ್ಕ ಕಾಣಿಕೆ ಯಾರಾದರೂ ಎರಡನೆಯವರಿಗೆ ಕಳಿಸುವದುಂಟಿ? ಆದರೆ ನಾನು ಹಾಗೆ ಮಾಡುತ್ತ ಇದ್ದೇನೆ.”

ಮಾಣಿಕ ಅಂದಳು “ತಾತ ಹುಟ್ಟಿದ ದಿವಸ ನನಗೆ ಕೊಟ್ಟ ಕಾಣಿಕೆ ಖಾದ ಈ ರೀತಮಾ ಪತ್ತಲ ನಾನು ನನ್ನ ಗೆಳತಿಗೆ ಕಾಣಿಕೆಯೆಂದು ಕಳಿಸುತ್ತೇನೆ. ದೇವರು ನನ್ನ ಕಾಣಿಕೆಯನ್ನೇ ಮೇಚ್ಚುವನು.”

ರೂವಾ ಅಂದಳು “ಇಂದಾಪ್ಲೇರದಲ್ಲಿರುವ ನನ್ನ ಗೆಳತಿಗೆ ನನಗೆ ವಾರ್ಷಿಕದಂತಿರುವ ನನ್ನ ಗೊಂಬೆಯನ್ನು ನಾನು ಕಳಿಸುತ್ತೇನೆ. ಆ ಗೊಂಬೆಗೆ ನಾನು ಎಷ್ಟು ಆಭರಣ ಹಾಕಿದ್ದೇನೆ! ಇಂಥ ಗೊಂಬೆಯನ್ನು ನಾನು ಇಂದು ಕಳುಹಿಸುತ್ತಿದ್ದೇನೆ.”

ಸಮಾ ಎಲ್ಲರಿಗೂ ನೆರವಾಗುತ್ತಿದ್ದಳು. ಆದರೆ ಇವುಗಳನ್ನು ಕಳಿಸುವ ಪ್ರಯೋಜನ ಆವಳಿಗೆ ತಿಳಿಯಲ್ಲಿಲ್ಲದು. ಆವಳು ಎಲ್ಲರನ್ನು ಕೇಳಿದ್ದಳು. ಹೀರಾ “ಇನ್ನು ಎರಡು ದಿವಸಗಳ ಮೇಲೆ ದೀಪಾವಳಿ. ದೀಪಾವಳಿ ದಿನ ಶಗ್ಗದ ಪೂರ್ವಾಲೆ ಭೂಮಿಯ ಮೇಲೆ ಬರುವದು. ದೇವರು ಮೇಚ್ಚಿದ ಕಾಣಿಕೆಯನ್ನು ಕೊಟ್ಟವರ ಕೊರಳಲ್ಲಿ ಆದು ಬೀಳುವದು. ಉರಲ್ಲಿಲ್ಲ ಜನ ಇದನ್ನೇ ಆಡುತ್ತಾರೆ. ಈಗ ಹೆನ್ನೆರಡು ವರುಷ ಈ ಪೂರ್ವಾಲೆ ಬಂದಿಲ್ಲ. ಈ ವರುಷ ಬರುತ್ತದೆ ಎಂಬ ವಾತೀರಿಯಿದೆ. ಆದ್ದರಿಂದ ಉರೀಂಗಿನವರೆಲ್ಲರು ಸಣ್ಣ-ಪುಟ್ಟ ಕಾಣಿಕೆ ಕೊಡುವದರಲ್ಲಿ ಮಂಗ್ಳರಾಗಿ ಡಾರಿ.” ಎಂದು, ಪುನಃ ಹೀರಾ ನಕ್ಕು ಕೇಳಿದಳು “ಸಮಾ, ನೀನು ಯಾವ ಕಾಣಿಕೆ ಕೊಡುವಿ?”

ಸಮಾ ಅಂದಳು “ನಾನು ಯಾವ ಕಾಣಿಕೆ ಕೊಡಲಿ? ನನ್ನ ಹೆತ್ತರ ಪ್ರಸ್ತುತವೂ ಇಲ್ಲ, ರೀತೀಯ ಪತ್ತಲಪೂ ಇಲ್ಲ, ಗೊಂಬೆಯೂ ಇಲ್ಲ. ನನ್ನ ಕಾಯಿ ಬಡವಿ. ನಾವು ಕೊಡುವದಾದರೂ ಏನು? ನಿವ್ಯಾ ಕೊರಳಲ್ಲಿ ಪೂರ್ವಾಲೆ ಬಿಧ್ವರಿ ನನಗೆ ಆನಂದ. ನಾನು ಕೆಲಸ ಮಾಡುವವರ ಮನೆಯಲ್ಲಿ

ಒಬ್ಬರ ಕೊರತಲ್ಲಿ ಮಾಲೆ ಬಿಡಿದೆ ಅಂದರೆ ಅದು ನನಗೆ ಮಹಡ್ಯಾಗ್ಯವೇ ಸರಿ. ಇಂಥ ಶ್ರುತಿವಂತರ ಮನೆಯಲ್ಲಿ ನಾನು ಕೆಲಸ ಮಾಡುತ್ತೇನೇ ಅನ್ನವಡೇ ಆನಂದ ನನಗೆ. ಮತ್ತು ಷ್ಟು ಹುಮ್ಮಿಸಿನಿಂದ ಕೆಲಸ ಮಾಡುವೇ ನಿಮ್ಮ ಕೆಲಸ ಸರಿಯಾಯಿತೇ ? ”

“ ಸಖಿ ಎಪ್ಪು ಚನ್ನೊಗ್ಗಿ ಕಟ್ಟುತ್ತಾಳೆ; ನಮಗೆ ಹೀಗೆ ಕೆಲಸ ಮಾಡಲು ಬರುವದಿಲ್ಲ ” ಎಂದು ರಣವಾ ಅಂದಳು.

ಮಾಡಿಕೆ ಅಂದಳು “ನೋಡಿದರೆ ಇವಳು ಸಾಲೆಗೆ ಸಹ ಹೊಗುವ ದಿಲ್ಲ.”

ಅಮೋದ ಉರಲ್ಲಿ ಕಾಣಿಕೆ ಕೊಡುವ ಒಂದು ಜೆಳವಳಯೇ ಎದ್ದಿತ್ತು. ಸಂದೇಹರಾಯರೂ ನಾಸ್ತಿಕರೂ ಸಹ ಕೊಡತೆಡಿಗಿದರು ! ಶೈಪ್ಪಿ ಸಾಹುಕಾರರು ಮುಂದರಿದರು. ಒಬ್ಬ ಧರ್ಮಸಾಲೆ ಕಟ್ಟಿಸಿದ. ಇನ್ನೊಬ್ಬ ಭಾವಿ ಕಡಿಸಿ, ಕಟ್ಟಿಸಿ ತನ್ನ ಹೆಸರನ್ನು ಕಲಿನಲ್ಲಿ ಕೆತ್ತಿಸಿದ; ಈ ರೀತಿ ತಮಗೆ ತೋಚಿದ ರೀತಿಯಲ್ಲಿ ಕಾಣಿಕೆಯ ಹಬ್ಬದಲ್ಲಿ ಎಲ್ಲರೂ ಭಾಗ ವಹಿಸಿನ್ನರು.

ದೀಪಾವಳಿ ಬಂದಿತು. ಬೆಳಗಾಗುವದರೊಳಗಾಗ ಮಂಗಳಸ್ವನ ಮಾಡುವದಿತ್ತು. ಇಂದು ರಾತ್ರಿ ಸಗ್ಗದ ಪೂರ್ವಾಲೆ ಬರುವದಿತ್ತು ! ಉರಲ್ಲಿಲ್ಲ ಕುತ್ತಳೆಲ, ಉತ್ತಾಹ ಕಂಡುಬರುತ್ತಿದ್ದವು. ಎಲ್ಲರ ಬಾಯಲ್ಲಿ ಇದೇ ವಿಷಯ “ಮಾಲೆ ಬರುವದು; ಆದರೆ ಅದು ಯಾರ ಕೊರತಲ್ಲಿ ಬೀಳು ವಡೋ ಏನೋ ! ”

ಸಾಯಂಕಾಲವಾಗುತ್ತ ಬಂದಿತು. ಈ ಮೂರು ಹುಡುಗಿಯರ ತಂಡೆತಾಯಿ ಇಬ್ಬರು ಒಂದು ಜಕ್ಕುಡಿಯಲ್ಲಿ ಕುಳಿತು ಹೊರಗೆ ಹೋದರು. ಮೂವರು ಹುಡುಗಿಯರು ಮನೆಯಲ್ಲಿದ್ದರು. ಅಂಗಳದಲ್ಲಿ ರಂಗವಲ್ಲಿ ಹಾಕಿದರು. ಸಖಿ ಆವಂಗಿ ನೇರವಾಗುತ್ತಿದ್ದಳು. ಮಣಿನ ಪ್ರಣಿಗಳನ್ನು ತಯಾರಿಸಿ, ಆವೃಗಳಲ್ಲಿ ಎಣ್ಣೆ ಬತ್ತಿ ಹಾಕಿದಳು.

ದೀಪ ಹೆಚ್ಚುವ ವೇಳೆ ಆಯಿತು. ಅಕ್ಷಸ್ಯಾತ್ಮಾಗಿ ಒಂದು ಚಮು  
ತ್ವಾರ ಸಂಭವಿಸಿತು. ಮುರ್ಗಿಲು ಕಾವೋರ್ಚಿಗಳಿಂದ ತುಂಬಿತು. ಬಿರು  
ಗಾಳಿ ಬೀಸತ್ತೊಡಗಿತು. ಮಳೆ ಸುರಿಯತೊಡಗಿತು. ಎಲ್ಲ ಕಡೆಯಲ್ಲಿ  
ನೀರೀನೀರಾಗಿ ಹೋಗಿಯಿತು. ಮಿಂಚು ಗುಡಗು ಇದ್ದವು. ಮಳೆಗಾಲದಲ್ಲಿ  
ಸಹ ಇವ್ವು ಮಳೆ ಬೀಳಲಿಲ್ಲ. ಅಲ್ಲಲ್ಲಿ ನೀರಿನ ಪ್ರವಾಹ ಹರಿಯುತ್ತಿತ್ತು.  
ಒಮ್ಮೆಲ್ಲೆ ಕಡ ಕಡಕಟೆ ಎಂಬ ಸಪ್ಪಳ ! ಎಲ್ಲಿಯಾದರೂ ಸಿದಿಲು ಬಿದ್ದಿರ  
ಬೀಕು. ಈ ಹುಡುಗೆಯರ ಎಡೆ ಧಾರ್ಶಾ ಅಂದಿತು. ಅವರ ತಾಯಿ ತಂಡಿ  
ಇಬ್ಬರು ಹೊರಗೆ ಹೋಗಿದ್ದರು. ಅವರು ಬಿರುಗಾಳಿಯಲ್ಲಿ ಸಿಕ್ಕಿರ  
ದೀಕು !!

ಉಂಟಾಗಿ ಕತ್ತಲೆ ಕವಿದಿತ್ತು. ದೀವಾವಳಿಯ ದಿವಸ. ಆದರೆ ಒಂದೂ  
ದೀಪ ಇಲ್ಲ. ಗಾಳಿಯಂದ ಎಲ್ಲಿ ದೀಪಗಳು ಆರಿ ಹೋಗಿದ್ದವು. ಸುಖದ  
ಮಾಲೆ, ಸಗ್ಗೆದ ಮಾಲೆ ಬರುವದಂತೂ ದೂರವೇ ಖಾಳಿಯಿತು ! ಪ್ರಾಣಿಯ  
ಕಾಲದ ರಾತ್ರಿ ಒಂದಂತೆ ಎಲ್ಲರಿಗೂ ಅನಿಸಿತು; ನೀತ್ರನತಿಯ ನೀರು ಏರ  
ಲಾಂಬಿಸಿತು. ಘೋರ್ಣೆ, ಘೋರ್ಣೆ ಶಬ್ದ ಕೇಳಿಸುತ್ತಿತ್ತು. ಉರು ತೇಲಿ  
ಹೋಗುತ್ತದೆಯೋ ಏನೋ ಎಂದು ಅನಿಸುತ್ತಿತ್ತು. ಈ ಉರ ಪಾಪಗಳು  
ಇವ್ವು ಆದವೇ ? ದೇವರಿಗೂ ಬೇಡಾಯಿತೇನು ಈ ಉರು ? ಸಗ್ಗದ  
ಪೂರ್ವಾಲೆ ಬರಂತ್ವದರ ಪೂರ್ವಸಿದ್ಧಿ ತೆ ಎಂದು ಉರನ್ನು ರುಂಡರುಂಡ  
ಅ. ಇಲ್ಲಾ ವರುಣ ದೇವ ಇದನ್ನು ತೋಳಿದನೇ ?

ಮಾಡಿಕ ಅಂದಳು “ದೀವಾವಳಿ, ಇಂದು ಸಾವಿರಾದು ದೀಪ ಬೇಳಗ  
ಬೀಕು. ಆದರೆ ಇನ್ನೊತ್ತು ಎಲ್ಲ ಕಡೆಯಲ್ಲಿ ಕಗ್ಗತ್ತಲೆಯಾಗಿದೆ”

ಹೀರಾ ಅಂದಳು “ಇಂದು ದೀವಾವಳಿ. ಆದರೆ ಹೊರಗೆ ಒಂದು  
ಸಣ್ಣ ದೀಪ ಸಹ ಇಲ್ಲವಲ್ಲ !”

ರೂಪಾ ಅಂದಳು “ಹೊರಗೆ ದೀಪ ಉಳಿಯುವಂತೆ ಮಾಡುವ  
ಒಂದು ಯುಕ್ತಿ ಇಲ್ಲವೇ ಸಖಿ !”

“ನಮ್ಮ ಮನೆಯಲ್ಲಿಯ ಕಂಡಿಲುಗಳನ್ನೇಲ್ಲ ಹಚ್ಚಿ ಹೊರಗೆ ತೂಗ ಹಾಕೋಣ ಮತ್ತು ಮನೆಯೊಳಗೆ ಪ್ರತಿ ಹಚ್ಚೋಣ; ಅಂದರೆ ಒಳಗೂ ಹೊರಗೂ ಬೆಳಕಾಗುವದು” ಎಂದು ಸಖಿ ಹೇಳಿದಳು.

“ನಿನಗೆ ಇಂಥ ಯುಕ್ತಿ ಹೇಗೆ ಹೊಳಿಯುತ್ತವೆ? ನಾವು ಸಾಲೆಗಿ ಹೊಗುತ್ತೀವೆ, ಆದರೆ ನಮ್ಮ ತಲೆಯಲ್ಲಿ ಬರುವದಿಲ್ಲ, ತಲೆಯಲ್ಲಿ ಬೆಳಿಲುವೆಂದ ಮೋಲಿ ಹೊರಬಿಳಿಂಬುವಾದರೂ ಹೇಗೆ?” ಅಂದಳು ಮಾಡಿಕು

ಸಖಿ ಹೇಳಿದಂತೆ ಮಾಡಲಾಗಿ ಹೊರಗೆ ಸ್ವಲ್ಪಾದರೂ ಬೆಳಕು ಬಿಡಿತು. ಮುಗಿಲಿನಲ್ಲಿ ಏಂಜಿತು. ಈ ಮಾತ್ರ ಮಿಳಿ ದೀಪ ನೋಡಿ ಉಪಹಾಸ ಮಾಡಿದಂತೆ ತೋರಿತು! ಮುಗಿಲಿನಲ್ಲಿಯ ಚಂಚಲೆ! ನಗು ನಗು. ನಿನ್ನ ಬೆಳಕು ಎಷ್ಟೆಡ್ಡರೂ ಅದರ ಉಪಯೋಗನೇನು? ಕಣ್ಣ ಕುಕ್ಕುತ್ತವೆ ಇಸ್ಟೇ? ಈ ಕಂಡಿಲುಗಳ ಪ್ರಕಾಶ ಸಾಮ್ಮಾನಿಕ್ಕಾದ್ದರೂ ಮುಂದಿನ ಹಾದಿ ತೋರುತ್ತದೆ. ಹೆಚ್ಚೆ ಎಲ್ಲಿಡಬೇಕೆಂಬುದು ಶಿಳಯುತ್ತದೆ.

ಮುಕ್ಕಿಗರಿಯುತ್ತತ್ತ. ಈ ಹುಡುಗಿಯರ ತಂಡಿತಾಯಿ ಇನ್ನೂ ನಿರಲಿಲ್ಲ. ಅವರಿಗೆ ಹೊಟ್ಟಿ ಹೆಸಿದಿತ್ತ. ರೂಪಾ ಅಂವಳು “ಸಖಿ, ಅವ್ಯಾಪ್ತ ಯಾವಾಗ ಬರುವರು? ನನಗಂತೂ ಬಹಳ ಹೆಸಿವೆಯಾಗಿದೆ. ನೀನು ನಮಗೆ ಬಡಿಸುತ್ತಿರೂ? ” ಹೀರಾ, ವಾಣಿಕ ಇಬ್ಬರೂ ಒಟ್ಟಿದರು. ಸಖಿ ಮಾರಿ: ಬಂಳಿ ಎಲೆಗಳನ್ನು ಇಟ್ಟಾರು. ರಂಗವಲ್ಲಿ ಹಾಕಿದಳು. ಕರಜಿಕಾಯಿ, ಉಂಡಿ, ಚಕ್ಕಲಿಗಳನ್ನು ಅವರಿಗೆ ಬಡಿಸದಳು. ಅವರು ಮೂವರೂ ತಿನ್ನುತ್ತೋಡಿದರು.. ತಿನ್ನುತ್ತ, ತಿನ್ನುತ್ತ ರೂಪಾ ಅಂದಳು. “ ಯಾವಾಗ ಮಳಿ ನಿಲ್ಲಿತ್ತದೆಯೋ ಏನೋ? ಇನ್ನೂ ಅವ್ಯಾಪರಲಿಲ್ಲನಲ್ಲ?”

ಹೀರಾ ಅಂದಳು “ ಈಗ ನಿಲ್ಲಿವದು, ಬಹಳವಾಗಿ ಅವ್ಯಾಪ ಇಬ್ಬರೂ ಉಂಟಾಗಿದೆ ಗುಡಿಯಲ್ಲಿ ಕೂತಿರಬೇಕು. ”

ವಾಟಿಕ ಅಂದಳು “ದೇವರು ಇಬ್ಬರನ್ನೂ ಸುಖರೂಪ ನವ್ಯನ್ನು ಮನೆಗೆ ಮುಟ್ಟಿಸಲಿ. ತೊಯಸಿಕೊಂಡಿರಬೇಕು. ಅವರಿಬ್ಬರೂ ಮನಸಿನಲ್ಲಿ ಅನ್ನತ್ವಿರಬೇಕು “ಮನೆಯಲ್ಲಿ ಹುಡುಗಿಯರ, ಉಷವಾಃ ಇರಬೇಕು । ಅದರೆ ನಾವಂತೂ ಅವರನ್ನು ಬಿಟ್ಟೇ ತಿನ್ನಲಿಕ್ಕೆ ಕೂತಿದ್ದೀವೇ.”

ಅಷ್ಟರಲ್ಲಿ ಬಾಗಿಲ ಹತ್ತುರ ಟಿಕಾ, ಟಿಕಾ, ಟಿಕಾ ಎಂಬ ಶಸ್ತ್ರ ವಾಯಿತು. ಯಾರಾದರೂ ಬಂದಿರಬೇಕು.

ರೂಪಾ ಅಂದಳು “ನೋಡು ಸಖಿ, ಅದ್ದು ಬಂದಿರಬೇಕು. ಹೀರಾ ಅಂದಳು “ನಾಲೈಯೋಳಗೆ ಬಂದರಲ್ಲ ಒಮ್ಮೆ ಸಖಿ. ” ವಾಟಿಕ ಅಂದಳು “ನಾವು ತಿನ್ನವದನ್ನು ಸ್ವಲ್ಪ ಹೊತ್ತು ನಿಶ್ಚಯಾನ. ” ಸಖಿ ಅವಸರದಿಂದ ಬಾಗಿಲ ತೇವಳು. ಅಲ್ಲಿ ಬಂದವರು ಯಾರು? ಜವೀನದಾರ ನಾಗಲಿ ಆಥವಾ ಅವನ ಹೆಚ್ಚಿಯನಾಗಲಿ ಬಂದಿದ್ದಿಲ್ಲ. ಹೂಗಾದರೆ ಬಾಗಿಲ ಬಡಿದವರಾದು? ಅಲ್ಲಿ ಒಬ್ಬ ಚೆಂಕ್ಕೆ ಬಾಲಿಕನಿದ್ದ. ಕಂದಿಲವ ಮಂದ ಚೀಳಕಿನಲ್ಲಿ ಅವನ ಕರುಣ ಮುಖ ತೋರುತ್ತತ್ತು “ಯಾರು ನಿಂತು ಕಂಡಾ? ” ಎಂದು ಸಖಿ ಮಂಜುಳ ಧ್ವನಿಯಲ್ಲಿ ಅವನನ್ನು ಕೇಳಿದಳು.

“ನಾನೆಂಬ್ಬ ಆನಾಥ ಹುಡುಗ. ನನಗೆ ಅಕ್ಷಯಂಗಿಯಾರಿಲ್ಲ, ಅಣಿ ತಮ್ಮಂದಿರಿಲ್ಲ. ತಾಯಿತುಂದೆ, ಯಾರೂ ಇಲ್ಲ ಈ ಜಗತ್ತಿನಲ್ಲಿ ನಾನೆಗೂ ಬ್ಬನೆ ಇದ್ದೀನೆ. ಹೀಗೆ ಅತ್ಯತ್ತ ಸಂಚಾರ ವಾಡುತ್ತ ಈ ಆವೋಂದ ಅಂಗಿ ದೀವಾವಳಿಗೆ ಎಂದು ಬಂದೆ—ಜನ ಕಾಣಿಕೆ ಕೊಡುತ್ತಾರೆ ಎಂದು ಕೇಳಿ. ನನಗೂ ಏನಾದರೂ ಸಿಗಬಹುದು ಎಂಬ ಆಸಿ. ಆದರೆ ಉನವಾಃ ಇದ್ದೀನೆ. ಉರು ಮುಟ್ಟಿವದರೊಳಗಾಗ ವಾಳಿ ಜಡಿಯತ್ತೊಡುತ್ತಾ. ಹಾದಿ ಸಿಕ್ಕಲೊಲ್ಲದು. ಕಾಲಿಗೆಲ್ಲ ಮುಳ್ಳ ಚುಚ್ಚಿನೆ. ಅಲ್ಲಿಲ್ಲಿ ಕಲ್ಲು ಎರವಿ ಗಾಯಗಳಾಗಿನೆ. ಪೂಣಿ ತೋಚುಬಿಟ್ಟಿದ್ದೀನೆ. ಹೊಚ್ಚಿಯಲ್ಲಿ ಏನೂ ಇಲ್ಲ. ಇನ್ನು ಬಂದು ಹೆಚ್ಚಿ ಮುಂದೆ ಇಡುವನ್ನು ತಾಣ ಸಹ ಇನ್ನ ಮೈಯಲ್ಲಿ. ನನಗೆ ನಿವ್ಯತಮ್ಮನೆಂದು ತಿಳಿದು ಒಳಗೊಡುತ್ತಿರು ಹಿ

ಬಹಿನನ ಮೇಲೆ ಸ್ವಲ್ಪ ಕರುತ್ತೆ ತೋರುತ್ತೀರಾ ? ” ಎಂದು ಒಳ್ಳೆ ಕಕ್ಷ್ಯಾ ಲಕ್ಷ್ಯಿಂದ ಆ ಬಾಲಕ ಕೇಳಿದ.

ಸಮಿಂಶ ಕರುಳು ಕರುಗಿತು; “ ಭಾ ಒಳಗೆ ಭಾ, ” ಅಂದಳು. ಅವನ ಕೈ ಹಿಡಿದು ಅವನನ್ನು ಒಳಗೆ ಕರೆದುಕೊಂಡು ಬಂದಳು. ತಮ್ಮ ತಂದೆ ಅಳ್ಳ, ಆದರೆ ಯಾವನ್ನೇ ಒಬ್ಬ ಕಿರುಕ ಹುಡುಗನನ್ನು ಸಮಿಂಶ ಕರೆದು ಕೊಂಡು ಬಂದುದ ನೋಡಿ, ಆ ಮೂವರು ಹುಡುಗಿಯರು ಒಬ್ಬೊಬ್ಬ ರಾಗ ಒಂದೊಂದು ಮಾತು ಅಂದರು. ಮಾಟೆ ಅಂದಳು “ ಸಮಿಂಶ, ಯಾರ ಹುಡುಗ ಇವ ? ಯಾವನಾದರೂ ಕಳ್ಳ ಇರಬಹುದು ! ಇಂಥವ ನನ್ನ ಮನೆಯಲ್ಲಿ ಕರೆಯುವದೀ ? ”

ಹೀರಾ ಅಂದಳು “ ದರಿದ್ರನೆಂದು ಕಾಣುತ್ತದೆ. ಮೈಮೇಲೆ ಬಂದು ಚಿಂದಿ ಸಹ ಇಲ್ಲ; ಕಾಲು ಕೆಷರು ಮುಚುಗಿನೆ. ಎಂಥ ಹೊಲಸು ಕಾಲು ಮಾಡಿಕೊಂಡು ಬಂದಿದ್ದಾನಿವ ? ”

ರೂಪಾ ಅಂದಳು “ಹೋಗೋ ದರಿದ್ರಾ ! ನಾಚಿಕೆ ಬರುವದಿಲ್ಲವೇ ನಿನಗೆ ಇಲ್ಲಿ ಬರಲಿಕ್ಕೇ ? ”

ಸಮಿಂಶ ಅಂದಳು “ಇವರಾರ ಮಾತು ಕೇಳಬೇಡ ಭಾ. ನಾನು ನಿನಗೆ ಬಿಸಿನಿರು ಕೊಡುತ್ತೀನೆ. ಎಣ್ಣೆ ಹಚ್ಚುತ್ತೀನೆ. ಇಂದು ದೀಪಾವಳಿ. ದೇವರೇ ನನಗೆ ತಮ್ಮನನ್ನು ಹೊಟ್ಟಿಂತೆ ಆಗಿದೆ. ಆ ಮೇಲೆ ನಿನಗೆ ಫಲಾ ಹಾರ ಕೊಡುತ್ತೀನೆ. ”

ಹೀಗೆಂದು ಸಮಿಂಶ ಆ ಹುಡುಗನನ್ನು ಎರೆದಳಿ. ಆಮೇಲೆ ಮಣಿ ಹಾಕಿ, ರಂಗವಲ್ಲಿ ರಾಕಿ ಅವನಿಗೆ ಫಲಾಡಾರಕ್ಕೆ ಕೂಡಿಸಿದಳು.

ಮಾಟೆ ಅಂದಳು “ ಏನಿದು ಸಮಿಂಶ ! ನಮ್ಮ ಮನೆ ಪಾವನ ಮಾಡಿದಿ ಆವ್ಯಾ ಇಂಥ ದರಿದ್ರನನ್ನು ಅಡಗಿ ಮನೆಯಲ್ಲಿ ತಂದು ! ”

ಹೀರಾ ಅಂದಳು “ ಸಮಿಂಶ ! ನೀನು ಸೋಕ್ಕಿದಿ. ನಮ್ಮ ಮಾಟಿನ ಕಡೆಗೆ ಲಕ್ಷ್ಯಕೊಡಬೇಡ ಅಂತ ಹೇಳುತ್ತಿದ್ದೀ ! ಬರಲಿ ಈಗ ಆವ್ಯಾ, ಎಲ್ಲಾ ನಿನ್ನ ಬಗ್ಗೆ ಹೇಳುತ್ತೀನೆ. ”

ರಾಜು ಅಂದಳು “ನಿನಿದು! ಎಲೆ ತುಂಬ ಬಡಿಸಿದೆಯಲ್ಲ ಆ ದರಿದ್ರನಿಗಿ! ಕಡಿಮೆ ಹೂರಣ ಹಾಕಿದ್ದ ಶ್ವ ಮಂದಿಗೆ ಕೊಡರಿಕ್ಕೆ ಮಾಡಿದ ಕೆಳಜಾಯಿ, ಅವನ್ನು ಅವನಿಗೆ ಬಡಿಸಬಾರದಿತ್ತು.”

ಸಖಿ ಅಂದಳು “ನನ್ನ ಪಾಲಿನವನ್ನಾನು ಅವನಿಗೆ ಬಡಿಸಿದೆ. ಹೇಳಾದರೆ ಇವಕ್ಕು ನಿನ್ನಲ್ಲಿ ತಿನ್ನ ವದಿಲ್ಲ, ಉಂಟಾನೂ ಮಾಡುವದಿಲ್ಲ.”

ರಾಜು ಸಿಟ್ಟಿಗೆದ್ದು ಅಂದಳು “ಆಯ್ದು ಅವು! ನಮ್ಮನ್ನು ನಾಚಿಗೆ-ಗೀಡಿ ಮಾಡಬೇಕೆಂದು ಹೀಗೆ ಮಾಡುತ್ತೀರೀನು ಸಖಿ? ತನ್ನ ಪಾಲು ಕೊಳುತ್ತಾಳಂತೆ!”

ಸಖಿ ಆ ಹುಡುಗನಿಗೆ ಅಂದಳು “ನಿಂನು ಹೊಟ್ಟಿ ತುಂಬ ತಿನ್ನ ಪ್ರಾಪ್ತಿ. ನಿನಗೆ ನಮ್ಮ ತಾಯಿಯ ಮನಿಗೆ ಮಲಗಲಿಕ್ಕೆ ಕರುಹಿ ಸುತ್ತೇನೆ.”

ಮಾಣಿಕ ಆ ಹುಡುಗನನ್ನು ಕೇಳಿದಳು “ಯಾವ ಉರವನೋ ನಿಂನು?” ಎಂದು. “ನನ್ನಾರು ಅನಂದವುರ” ಅಂದ ಆ ಹುಡುಗ. “ಓಹೋ ಹಾಗಾದರೆ ಆ ಅನಂದವುರ ಬಿಟ್ಟು ಈ ದುಃಖದಲ್ಲಿ ಯಾತಕ್ಕೆ ಬಂದೆಯೋ ಅಪ್ಪು” ಎಂದು ಮಾಣಿಕ ಖಪರೋಧಿ ಸ್ವರದಿಂದ ಕೇಳಿದಳು.

“ನನ್ನಂಥ ಇನ್ನೊಂದು ಉರು ಜಗತ್ತಿನಲ್ಲಿ ಇದೆಯೋ ಏನೋ ಎಂದು ನೋಡಲು ಬಂದೆ” ಅಂದನವ. “ನಿನಿದೆ ನಿಮ್ಮ ಉರಲ್ಲಿ” ಎಂದು ರೂಪಾ ಕೇಳಿದಳು. “ನಮ್ಮ ಉರಲ್ಲಿ ಬಡೆದಾಟಗಳಲ್ಲ. ಯಾರು ಯಾರನ್ನು ಜರಿಯಾವದಿಲ್ಲ, ದ್ವೇಷಿಸುವದಿಲ್ಲ; ಕೇಳು ಮೇಲು ಎಂಬ ಭಾವನೆಗಳಲ್ಲ. ಎಲ್ಲರೂ ತಮ್ಮ ತಮ್ಮ ಕೇಲಸ ಮಾಡುತ್ತಾರೆ, ಪರಸ್ಪರಿಗೆ ಸಹಕಾರ ನೀಡುತ್ತಾರೆ. ನಮ್ಮಾರು ಜನರ ಮನಸಿನಲ್ಲಿ ಪ್ರೇಮವು ತುಂಬಿ ಮುಳುಕುತ್ತದೆ. ಸದಿ, ಭಾವಿ ನಿರೀಕಿಂದ ಯಾವಾಗಲೂ ತುಂಬಿರುತ್ತವೆ. ಗಿಡಗಳು ಹಣ್ಣಿನಿಂದ ಬಾಗಿರುತ್ತವೆ. ಹೊಲದಲ್ಲಿ ಬೆಳೆ ತುಂಬಿರುತ್ತದೆ. ನನ್ನಾರಲ್ಲಿ ರೋಗಗಳಲ್ಲ, ಬರವಿಲ್ಲ, ಬಡತನವಿಲ್ಲ, ದಾಸ್ಯವಿಲ್ಲ.” ಎಂದು ಆ ಬಾಲಕ ಕೇಳಿದ.

“ಮತ್ತಾವ ಇಂಥ ಉರು ನೀನು ನೋಡಿದ್ದೀ?” ಎಂದು ಮಾಡಿಕ ಕೇಳಿದಳು. “ಇಲ್ಲ, ಇನ್ನೂ ಇಲ್ಲ!” ಅಂದನವ. “ಕಾಣಿಕ್ಕೆ ದರಿದ್ರನಂತಿದ್ದಾನೆ, ಆದರೆ ಮಾತ್ರ ಒಟ್ಟೇ ಚನ್ನಾಗಿ ಮಾತಾಪಾತ್ರನೇ ಇವ.” ಅಂದಳು ಹೀರಾ.

ಸಮಿಗ ಅಂದಳು “ನಡೆ ನಮ್ಮ ಮನೆ ತೊರಿಸುತ್ತೇನೆ. ನಾಳಿ ನಿನ್ನ ಕಾಲಿನೊಳಗನ ಮುಖ್ಯ ತೆಗೆಯುತ್ತೇನೆ. ಈಗ ಮಲಗು ಅಲ್ಲಿ, ನಡೆ.”

ಸಮಿಗ ಆ ಹೆಡುಗನ ಕ್ಕೆ ಹಿಡಿದುಕೊಂಡು ನಡೆದಳು. ಮಾತ್ರ ನಿಂತಿತ್ತು. ಮುಗಿಲು ನಿಷ್ಪತ್ತಿವಾಗಿತ್ತು. ಉತ್ತಾವಧಿ ತಾರೀಗಳು ಬೆಳಗು ಗುತ್ತಿದ್ದವು. ಮನೆ ಮನೆಯಲ್ಲಿ ಪ್ರಣತಿಗಳು ಬೆಳಗುತ್ತಿದ್ದವು. ಬಾನಿನಲ್ಲಿ ತಾರೀಗಳ ಕೆಳಗೆ ಸಾವಿರಾರು ದೀವಿಗೆ. ದೀಪಾವಳಿ ಇದೆ ಇಂದು ಎಂದೇನೇ ತೊಡಗಿತು.

ಹೀರಾ, ಮಾಡಿಕ, ರೂಪಾ ಹೊರಗೆ ಬಂದು ಪ್ರಣತಿಗಳನ್ನು ಹೆಚ್ಚಿದರು. ಆ ಜ್ಯೋತಿಗಳು ಹೇಗೆ ಕಾಣಿಸುತ್ತಿದ್ದವು? ಶಾಂತ, ಶೀತಲ ಮತ್ತು ಸೌಮ್ಯ ಕಾಣುತ್ತಿದ್ದವು.

ಹೀರಾ ಅಂದಳು “ಈ ಜ್ಯೋತಿಗಳು ವಜ್ರದಂತೆ ಮಿಂಗುತ್ತವೆ.” ವಾಡಿಕ ಅಂದಳು “ಮಾತ್ರ ಮಾಡಿಕಗಳಂತೆ ಥಳಧಳಿಸುತ್ತವೆ” ರೂಪಾ ಅಂದಳು “ಬೆಳ್ಳಿ ಬಂಗಾರದಂತೆ ಹೊಳಿಯುತ್ತವೆ.”

ಇವರ ತಂಡೆ ತಾಯಿ ಮನೆಗೆ ಬರಲು ಹೊರಟಿರು. ಚಕ್ಕಾಡಿ ಬರುತ್ತಿತ್ತು, ಅವೃತ್ತಿ ಉದ ಜನರಿಲ್ಲಿರು “ಬಂದಿತು, ಸಗ್ಗದ ಮಾಲೆ ಬಂದಿತು, ಪರಿಮಾಳವು ಎಲ್ಲ ಕಡೆಗೂ ಹರಡಿದೆ ಶ್ರೀಂದ ಬರುತ್ತದೆ ಪರಿಮಾಳ, ನಡೆಯಿರಿ.” ಹೀಗ ಅನ್ನುತ್ತ ಅಶ್ರೀತ್ತ ಸುಳಿದಾಡತೊಡಗಿದರು ಹೀಗೆ ಸುಳಿದಾಡುತ್ತ ಜವಿನದಾರರ ಮನೆಯ ಹತ್ತಿರ ಬಂದರು. ಜವಿನದಾರರ ಚಕ್ಕಾಡಿ ಆ ಜನಸಂದರ್ಭಿಯೊಳಗಿಂದ ಹೇಗಾದರೂ ಮಾಗಿ ಮನೆಯ ಬಾಗಿಲ ಹತ್ತಿರ ಬಂದಿತು. ಜವಿನದಾರನು ಕೆಳಗೆ ಇಳಿದು ತಲ್ಲಿ ಬಾಗಿಲ

ಹತ್ತಿರ ನಿಂತನು. ಅವನ ಮೂವರು ಹೆಟ್ಟುಮಕ್ಕಳು “ ಅಪ್ಪ ಬಂದ ” ಎಂದು ಓಡಿ ಬಂದು ಅವನಿದ್ದಲ್ಲಿ ಬಂದು ನಿಂತರು. ಮನೆಯ ಎದುರು ಜನಜಾತಿ, ಸುವಾಸನೆ ಎಲ್ಲ ಕಡೆ ಹೆರಡಿತ್ತು. ಆದರೆ “ ಮಾಲೆ ಎಲ್ಲಿ ? ಮಾಲೆ ಎಲ್ಲಿ ? ” ಎಂದು ಎಲ್ಲರೂ ಒಂದೇ ಕೊಗು ಎಬ್ಬಿಸಿದ್ದರು. ಏನು ಈ ಸುಗಂಧದ ಮಾಲೆ ಮುಗಿಲಿನಿಂದ ಹೊರಟಿದೆ ಎಂದು ಹೇಳಲು ಮುಂದೆ ಬಂದಿದ್ದಾರೆಯೆ !

ಸಖಿ ಆ ಹುದುಗನನ್ನು ಮನೆಗೆ ಮುಟ್ಟಿಸಿ ಮಲಿಗಿಸಿ ಬರುತ್ತಿದ್ದಾರು. ತನ್ನ ಯಾಚಮಾನನ ಮನೆಯ ಮುಂದೆ ನೇರಿದ ಜನಸಂದರ್ಭ ನೋಡಿದರು. ಹೇಗಾದರೂ ಮಾಡಿ ಆ ಮನೆಯ ಕಟ್ಟಿಯನ್ನು ಹತ್ತಿದ್ದಾರು. ಇಪ್ಪರಲ್ಲಿ ಮೂವರು ಹುದುಗಿಯರೂ ಆಶ್ಚರ್ಯದಿಂದ ಚೀರಿದರು, “ ಸಖಿ, ಸಖಿ, ನಿನ್ನ ಕೊರಳಲ್ಲಿ ಸಗ್ಗದ ಪೂರ್ವಾಲೆ ! ನೋಡು ನೋಡು ಅದನ್ನು ! ಅದರದೇ ಸಂಗಂಧ ಎಲ್ಲ ಕಡಿಗೆ ಹರಡಿದೆ.”

ಸಖಿನ ಕೊರಳಲ್ಲಿ ಸಗ್ಗದ ಪೂರ್ವಾಲೆ !!

ಜನ ಚೀರಿದರು —“ಒಬ್ಬ ಒಕ್ಕುಲಗಿತ್ತಿಯ ಹುದುಗಿಯ ಕೊರಳಲ್ಲಿ ಸಗ್ಗದ ಪೂರ್ವಾಲೆಯೇ ? ಇದು ನಮ್ಮಾರಿನ ಅಪಮಾನ.”

ನೇಮಂಚಂದ ತೆಟ್ಟಿ ಅಂದನು “ ನಾನು ಆ ಸಾಲೆಗೆ ಒಂದು ಲಕ್ಷ ರೂಪಾಯಿ ಕೊಟ್ಟಿ ! ನನಗೆ ಮಾಲೆ ಇಲ್ಲವೇ ? ದೇವರು ಅನ್ನಾಯಿ ಇದ್ದಾನೇ ! ”

ಶಿವಿಟ್ಟಿರೆಂದರು “ ಭಾವಿ ಕಡಿಸಿ ನನ್ನ ಹೆಸರು ಕೆತ್ತಿಸಿದೆ. ನನಗೆ ಮಾಲೆ ಇಲ್ಲ. ಎಂಥ ಅನ್ನಾಯ ! ”

ಸಖಿ ಅಂದರು “ ಏನೋ ತಪ್ಪು ಆದಂತಿ ತೋರುತ್ತದೆ. ನನ್ನ ಕೊರಳಲ್ಲಿ ಈ ಮಾಲೆ ಬೀಳಲು ಯಾವ ಕಾರಣವೂ ಇಲ್ಲ. ನನ್ನ ಯಜಮಾನರ ಮನೆಯಲ್ಲಿದ್ದ ವರಲ್ಲಿ ಯಾರಿಗಾದರೊಬ್ಬರಿಗೆ ಇದು ಸಲ್ಲತಕ್ಕದ್ದು .

ತಪ्पಿ ನನ್ನ ಕೊರಳಲ್ಲಿ ಬಿದ್ದಂತೆ ಕಾಣುತ್ತದೆ. ನನ್ನುಂಥ ದಂಡ್ರಳ ಕೊರಳಲ್ಲಿ ಯಾಕೆ ಈ ಮಾಲೆ! ನಾನೆಂತೂ ಯಾವ ಕಾಣಿಕೆಯನ್ನೂ ಕೊಟ್ಟಿಲ್ಲ.”

ಅನ್ನರಲ್ಲಿ ಆ ಚಿಕ್ಕ ಬಾಲಕ ಅಲ್ಲಿಗೆ ಬಂದ. ಅವನ ಮುಖದ ಮೇಲಿರುತ್ತಿತ್ತು. ಸೂರ್ಯ ಮೂಡಿದನೋ ಏನೋ ಅನ್ನವಂತೆ ತೋರುತ್ತಿತ್ತು. ಜನರಲ್ಲಿ ಬೆರಗಾಗಿ ನೋಡಿಕೊಡಿದರು. ಆ ಬಾಲಕ ಅಂದು “ಸಮೂ, ನೀನೆ ನಿಜವಾಗಿ ಉತ್ತಮವಾದ ಕಾಣಿಕೆ ಕೊಟ್ಟಿರುತ್ತೇ. ಈ ಅಳರಲ್ಲಿಯ ಪ್ರತಿಯೊಂದು ಮನೀಯ ಬಾಗಿಲ ನಾನು ತಪ್ಪಿದೆ ಮತ್ತು ನಾನು ಅನಾಥ, ನನಗೆ ಆಹಾರ ಕೊಡಿ ಎಂದು ಕೇಳಿದೆ. ಆದರೆ ಎಲ್ಲರೂ ‘ಯಾವನೋ ಕಳ್ಳಿಕಾಣಿಸುತ್ತಾನೆಂದು’ ನನಗೆ ಹೊರಗಟ್ಟಿದರು. ಯಾರೂ ಅಶ್ರಯ ಕೊಡಲಿಲ್ಲ. ಆದರೆ ನನ್ನನ್ನ ಪ್ರೇಮದಿಂದ ಬರಮಾಡಿಕೊಂಡ ವಳ್ಳ ನೀನೋಬ್ಬಳೀ. ತಪ್ಪಿರು ಸಾಹುಕಾರರು ಇವರು ಕಾಣಿಕೆ ಕೊಟ್ಟಿರೆ! ಇಲ್ಲ. ತಾವು ಜೀವಂತ ಇರುವಾಗಲೇ ತಮ್ಮ ನೆನಹುಗಳನ್ನು ನಿಲ್ಲಿಸಿದರು. ತಮ್ಮ ಹೆಸರು ಕೆತ್ತಿದ ಕಲ್ಲಿಗಳನ್ನು ಸಾಲೆ ಭಾವಿಗಳ ಮೇಲಿ ನಿಲ್ಲಿಸಿದರು. ಇದು ತಮ್ಮ ಸ್ವಂತದ ಪೂಜೆ. ತಮ್ಮ ಪ್ರತಿಷ್ಠಿಗೆ ಬಹುಕಾಲ ಬಾಳುವ ಒಂದು ದೂಪ ಕೊಟ್ಟಿರು. ದೇವರು ಅನ್ಯಾಯಿ ಇಲ್ಲ. ಅವನು ಅತ್ಯಂತ ಸ್ವಾಯಿ. ಯಾವ ರೀತಿಯ ಅವೇಕ್ಷೆಯನ್ನಿಡದೆ ನೀಡಿದ ಪ್ರೇಮವೇ ಈ ಪ್ರಪಂಚದೊಳಗೆ ಎಲ್ಲಕ್ಕೂ ಹೆಚ್ಚಿನ ಕಾಣಿಕೆ. ಪ್ರೀತಿಯು ಭೇದ ಭಾವಗಳ ಆಜ್ಞೆ ಇರಬೇಕು.”

“ ಸಬಸೆ ಉಂಟೇ ಪ್ರೇವಃ-ಸಗಾಯಿ” ಎಂದು ಆ ಜಾಲಕ ಅವೃತ್ಯ ನಾದ. ಎಲ್ಲರೂ ತಲೆಬಾಗಿಸಿ ನಿಂತುಬಿಟ್ಟಿರು. ಆ ಮೂವರು ಅಕ್ಕ ತಂಗಿಯರು ಸಮೂಗೆ ಅಂದರು “ ಸಮೂ ನಾವು ಸಾಲೆಗೆ ಹೋಗುತ್ತೇನೆ. ಪುಸ್ತಕಗಳನ್ನು ಓದುತ್ತೇನೆ. ಆದರೆ ನಿನ್ನುಂತೆ ವರ್ತಿಸಲಿಕ್ಕೆ ಬರುವದಿಲ್ಲ. ಈ ರೀತಿ ನಡಾವಳ ಕಲಿಸಿದವರು ಯಾರು ನಿನಗೆ?” ಸಮೂ ಅಂದರು “ನನಗಾರು ಕಲಿಸುವವರು? ನನ್ನ ತಾಯಿಯೊಬ್ಬಳಿ ನನಗೆ ಕಲಿಸುವ ವಳ್ಳ. ನನ್ನ ತಾಯಿಯು ನನಗೆ ಹೇಳಿದ್ದಾರಿ ‘ಸಮೂ, ನಾವು ಬದವರು

ಇದ್ದರೂ ಸವಿಮಾತು ಆಡಬೇಕು. ಎರಡನೆಯವರಿಗಾಗ ಮಾಡಬಲ್ಲದ್ದ ನೈಲ್ ಮಾಡಬೇಕು. ಯಾರನ್ನೂ ಜರಿಯಬಾರದು. ನಾವೆಲ್ಲರೂ ಒಬ್ಬ ದೀವರ ಮಕ್ಕಳೇ. ' ನೀನು ಮನಸಿಗೆ ಹೆಚ್ಚಿಗೆ ಹಚ್ಚಿಕೊಳ್ಳಬೇಡಿ. ವ್ಯಾಸನಪಡಬೇಡಿ. ಈ ಮಾಲೆಯನ್ನು ನಾನು ನಿಮ್ಮ ಮನೆಯಲ್ಲಿ ಇಡುತ್ತೇನೆ. ನಿಮ್ಮ ಮನೆಯಲ್ಲಿ ಇದರ ಸಂವಾಸನೆ ಬೀರಲಿ. '

ಮಾವರು ಅಂದರು " ನಮ್ಮ ಜೀವನದಲ್ಲಿ ಬೀರಲಿ. ಸಮಾನಂತರ ನಮ್ಮ ಜೀವನವಾಗಲಿ. "



## ಜೊ ಯೀ

ರಾಮಜಿ ಮತ್ತು ರಾಘೋಜಿ ಇಬ್ಬು ರೂ ಜೀವದ ಗೆಳೆಯರು. ಅವರ ದೇಹಗಳು ಎಡಾಗಿದ್ದರೂ ಒಳಗಿರುವ ಮನಸ್ಸು, ಉಸಿರು, ಜೀವ, ಹೃದಯ ಒಂದೇ ಆಗಿದ್ದವು. ಇವರ ಗೆಳೆತನ ಉರ ಜನರೆಲ್ಲರ ಕೌಶಲಕದ ಒಂದು ವಿವರವಾಗಿತ್ತು.

ಅವರ ಅಭೇದ್ಯವಾದ ಗೆಳೆತನ ಕೆಲವರಿಗೆ ಸಹನವಿದ್ದಿಲ್ಲ. ಇವರಲ್ಲಿ ಬಡಿದಾಟವಾಗಬೇಕೆಂದು ಅವರಿಗೆ ಅನಿಸುತ್ತಿತ್ತು. ನಿಜವಾಗಿ ಒಂದು ದಿನ ಈದು ಷ್ವಾ ಜನರ ಇಚ್ಛೆಯಂತೆ ಅವರಲ್ಲಿ ಬಡಿದಾಟನಾಯಿತು. ಆ ದಿನ ಯಾವುದೋ ಒಂದು ಕಾರಣದಿಂದ ಮಾತಿಗೆ ಮಾತು ಹೆತ್ತಿ ಅವರಿಬ್ಬರೂ ಒಬ್ಬರವೇಲೊಬ್ಬರು ಹೆರಿಹಾಯ್ದಾರು. ಪರಸ್ಪರರ ಮುಖ ಸಹ ನೋಡುವಂತಿಲ್ಲಿಂದು ಇಬ್ಬರೂ ನಿಣಣಯಿಸಿದರು. ಇವರಿಬ್ಬರಲ್ಲಿ ರಾಘೋಜಿ ಇದನ್ನು ಮನಸಿಗೆ ಬಹಳ ಹಚ್ಚಿಕೊಂಡನು. ಯಾವ ಉರದಲ್ಲಿ ಜೀವದ ಗೆಳೆಯರೆಂದು ವೇರಿದೆವೋ ಅಲ್ಲಿಯೇ ಬಡಿದಾಡಿದೆವಲ್ಲ! ಎಂಥ ನಾಚಿಗೆಯ ಮಾತಿದು! ಎಂಬ ವಿಚಾರದಿಂದ ಅವನಿಗೆ ನಿದ್ದೆ ಬರಲೊಳ್ಳಿದು; ಉಟ್ಟಿ ರುಚಿ ಹತ್ತುದು. ಹೀಗೆ ಮನಸ್ಸಿಗೆ ವ್ಯಧಿಯಾಗಿ ಒಂದು ದಿನ ಅವನು ಉರನ್ನು ಬಿಟ್ಟು ಹೊಡನು.

ಅವನ ಹೆಂಡತಿ ಅವನು ಇಂದು ಬರಬಹುದು, ನಾಳಿ ಬರಬಹುದೆಂದು ದಾರಿ ಕಾಯುತ್ತಿದ್ದಳು. ಅದರಿ ರಾಘೋಜಿಯು ಎಲ್ಲಿಗೆ ಹೋದ ನೆಂಬುದು ಸಹ ಅವಳಿಗೆ ತಿಳಿಯಲಿಲ್ಲ. ಅವನ ಹೆಂಡತಿಗೆ ಸಹ ಉಟ್ಟಿಹೋಗಲೊಳ್ಳಿದು. ಉಟ್ಟಿಕ್ಕೆ ಕೂತೊಡನೆ ಗಂತನ ನೆನವಾಗಿ ಹಾಗೆ ಎದ್ದು ಬಿಡುವಳು. ಇದರಿಂದ ಅವಳು ಹ್ಯೇಣಿಂಬಾದಳು. ಹಾಸಿಗೆ ಹಿಡಿದಳು. ಹೀಗೆ ಕೆಲದಿನಗಳಾದ ಬಳಿಕ ಒಂದು ದಿನ ಗಂಡ ಸತ್ತು ಸುದಿ ಅವಳ ಕಿವಿಗೆ ಬಂದಿತು. ಆ ದುಷ್ಪವಾತೀ ಕೇಳಿ ಅವಳು ಎದೆ ಎದೆ ಬಡಿಕೊಂಡಳು. ಕೆಲದಿನಗಳಾದ ಬಳಿಕ ಅವಳೂ ಸತ್ತುಳು. ಅವಳ ಮಂಗಳಾದ

ಜಾಯಿ ಅನಾಥಭಾದರು. ಅವಳನ್ನು ನೋಡಿಕೊಳ್ಳುವವರಾದರೂ ಈರು?

ಜಾಯಿಯ ತಾಯಿ ಬೇನೆಯಿಂದ ಒಳಲುತ್ತಿರುವಾಗ ರಾಮಜಿ ಅಲ್ಲಿಗೆ ಹೋಗುತ್ತಿದ್ದು. ಅವಳ ಮರಣದ ತರುವಾಯ ಅವನು ಜಾಯಿ ಯನ್ನು ಕನ್ನ ಮನೆಗೆ ಕರಿದೊಯ್ದು. ಜಾಯಿಯ ಸಂರಕ್ಷಣೆ ತಾನು ಮಾಡುತ್ತೇನೆಂದು ಅವನು ಅವಳ ತಾಯಿಗೆ ವಚನ ಕೊಟ್ಟಿದ್ದು. ತಾನು ಬಹಿದಾದಿದ್ದರಿಂದತೆ ರಾಘೋಜಿ ಹೋಗಿದ್ದ, ತಮಿತ್ತಿರ ಪ್ರೇಮಭಂಗ ಶವನಿಗೆ ಸಹನವಾಗಲಿಲ್ಲ ಎಂಬ ಮಾತನ ಅರಿಕೆ ರಾಮಜಿಗೆ ಇತ್ತು. ರಾಮಜಿ ಜಾಯಿಗೆ ತಾಯಿ-ತಂದೆ ಎಲ್ಲವೂ ಆದನು.

ಜಾಯಿಗೆ ಏದು ವರ್ಷಗಳಾಗಿದ್ದವು. ಮತ್ತು ರಾಮಜಿಯ ಮಗ ಮೋಹನನಿಗೆ ಎಂಟು ವರ್ಷಗಳಾಗಿದ್ದವು. ಇಬ್ಬರೂ ಕೂಡಿಯೇ ಆಯ್ದಿದ್ದರು. ಮೋಹನ ಒಳ್ಳಿಯ ಆಟಗಾರ ಅವರಬ್ಬರೂ ಕೂಡಿ ಹೋಲಕ್ಕೆ ಹೋಗುತ್ತಿದ್ದರು. ಮೋಹನ ಅವಳ ಗೊಂಬೆ ಶ್ರಂಗರಿಸಿ ಕೊಡುತ್ತಿದ್ದ. ಗೊಂಬೆಯು ಕೂಡ ಅವನು ಆಡಲಾರಂಭಿಸಿದ ಕೂಡಲೇ ಜಾಯಿ ಅವನಿಗೆ “ನೀನು ಹುಡುಗಿಯೋಇ” ಎಂದು ಕೇಳಿದ ಕೂಡಲೇ ಅವನು ಓಡಿ ಹೋಗುತ್ತಿದ್ದ. ಈ ರೀತಿ ಅವರಬ್ಬರ ಬೀಳವಣಿಗೆ ನಡೆದಿತ್ತು. ಇಬ್ಬರು ಕಾಣಲಿಕ್ಕೇ ಇಂದವಾಗಿದ್ದರು. ರಾಮಜಿ ತನ್ನ ಮನಸ್ಸಿನಲ್ಲಿ ಅವರಬ್ಬ ಮದುವೆ ಮಾಡಿ ವಿಟ್ಟಿದ್ದ. ಈ ಜೋಡಿ ಬಹಳ ಚೆನ್ನಾಗಿ ಕಾಣಿಸುವದು ಮತ್ತು ತನ್ನ ಮೃತ ಗೆಳಿಯನ ಆತ್ಮಕ್ಷಮ್ಮೆ ಸಂತೋಷವಾಗುವದೆಂದು ಅವನು ವಿಚಾರ ಮಾಡುತ್ತಿದ್ದ.

ಈ ರೀತಿ ದಿನಗಳು ಕಳೆದವು, ತಿಂಗಳು ಹೋದವು, ವರ್ಷಗಳೂ ಜಾರಿದವು. ಮೋಹನ ಮತ್ತು ಜಾಯಿ ಅಣ್ಣ ಮತ್ತು ತಂಗಿಯಂತೆ ಬೀಳಿಯು ಶ್ರಿದ್ದರು. ನಿಮ್ಮಲತೆಯಿಂದ, ನಿಷ್ಪಾಪನ್ನತ್ವಯಿಂದ ಅವರು ಬೀಳಿದಿದ್ದರು. ರಾಮಜಿಯ ಮನಸ್ಸಿನಲ್ಲಿದ್ದ ಆಸಿ ಅವರಿಗೆನು ಗೊತ್ತು? ರಾಮಜಿಯ ಶವಿಗನಸು ಅವರಿಗೆ ತಿಳಿಯುವದು ಹೇಗೆ? ಈ ರೀತಿ ಅವರ ಮನಸ್ಸಿನಲ್ಲಿ ಎಕ್ಕುವು ಸುಶಯ ಬರುವಂತೆ ರಾಮಜಿ ಎಂದೂ ವರ್ತಿಸಲಿಲ್ಲ.

ಮೋಹನ ಈಗ ಇಷ್ಟತ್ತು ವರ್ಷದವನಾಗಿದ್ದು. ಅವನ ಬೆಳೆವಣಿಗೆ ಬಹು ಉತ್ತಮವಾಗಿತ್ತು. ಅವನು ದೊಡ್ಡ ಆಳು ಆಗಿದ್ದ ಈಗ. ಜಾಯಿ ಹೆದಿನಾರು ವರ್ಷದವಳಾಗಿದ್ದು ಇಲ್ಲ. ಅವರು ಬಹು ಚಲುವೆಯಾಗಿ ಕಾಣುತ್ತಿದ್ದು ಇಲ್ಲ. ರಾಮಜಿ ಇಬ್ಬರ ಕಡೆಗೆ ನೀರುಂದಿ ಬಹು ಶ್ರುತಿಸ್ತು. ಅವನಿಗೂ ಈಗ ವಯಸ್ಸಾಗಿದ್ದವು. ತನ್ನ ಕನಸು ನನಸಾಗಬೇಕೆಂದು. ಅವನ ಆಸಿ.

ಒಂದು ದಿವಸ ಅವನು ಮೋಹನನನ್ನು ಕರೆದ. ಮೋಹನ ಮಧುರ ವಾಣಿಯಿಂದ “ ಎಂಕಿ ಅಪ್ಪಾ ನನ್ನನನ್ನು ಕರೆದದ್ದು ? ” ಎಂದು ಕೇಳಿದ್ದು.

“ ಮೋಹನ ನಿನು ಅಜ್ಞಾಧಾರಕ ಹುಡುಗ. ನಿನ್ನ ಮೇಲೆ ನನ್ನ ಪ್ರೇಮ ಬಹು. ಈಗ ನನಗಂತೂ ವಯಸ್ಸು ಆಗಿದೆ. ಇನ್ನು ಬಹು ದಿನ ಬದುಕುನೇನೆಂದು ಅನ್ವಿಸಬದಿಲ್ಲ. ” ಇನ್ನುಂದು ರಾಮಜಿ ಸ್ವಲ್ಪ ಹೊತ್ತು ಸುಮೃತಿಸಿದ್ದು.

“ ಅಪ್ಪಾ ! ಹೀಗೇಕೆ ಅನ್ನುತ್ತೀರಿ ? ಇನ್ನೂ ನಿನ್ನ ನವಗೆ ಬಹು ದಿವಸ ಬೇಕು. ತಾಯಿಯಿಂತೂ ಎಂದೋ ನಮ್ಮನ್ನು ಬೆಟ್ಟು ಹೊಡೆಕು. ನಿನೂ ಹೋಗಿರಾ ? ನಿಮ್ಮ ಮೋಹನನಿಗೆ ಮತ್ತು ಜಾಯಿಗೆ ನಿಮ್ಮ ಹೊತ್ತು ಮತ್ತು ರಿದಾದೆ ? ” ಎಂದು ಮೋಹನ ದುಃಖದಿಂದ ನುಡಿದ್ದು.

“ ಮೋಹನ ನನ್ನದೊಂದು ಕೀವ್ರವಾದ ಆಸಿ ಇದೆ. ನಿನು ಅದನ್ನು ಪುರೈಸಲೇಬೇಕು. ಈಗ ಬಹು ವರ್ಷ ನಾನು ಆ ಆಸೀಯನ್ನು ಹೇಳುತ್ತು ದಯಾದಲ್ಲಿ ಜೋಪಾನ ಪಾಡಿದ್ದೇನೆ. ನಿನ್ನ ತಂದೆಯ ಈ ಇಚ್ಛೆಯನ್ನು ನಿನು ಪುರೈಸುವಿರೂ ? ” ಎಂದು ರಾಮಜಿ ಕೇಳಿದ್ದು.

“ ಅಪ್ಪಾ ನಾನು ನಿನ್ನನ್ನು ಏರಿ ಇಡುವೆನೇ ? ಇಪ್ಪು ದಿವಸ ನಿನೇಕೆ ನನಗೆ ನಿಮ್ಮ ಇಚ್ಛೆಯನ್ನು ತಿಳಿಸಲಿಲ್ಲ ? ” ಶಂದ ಮೋಹನ :

“ ಶ್ರುತಿಯೊಂದು ಮಾತಿಗೂ ವೇಳಿ ಬರಬೇಕಾಗುತ್ತದೆ. ಮೋಹನ, ನಿನ್ನ ಮದುವೆ ಮಾಡಬೇಕೆಂಬ ಆಸಿ ಇದೆ. ನಿನು ಮದುವೆಯಾಗುವಿಯಾ ? ” ಎಂದು ರಾಮಜಿ ಕೇಳಿದ್ದು.

“ಅಪ್ಪಾ, ಮೊದಲು ಜಾಯಿಯ ಮದುವೆ ನೀನೇ ಅವಳಿಗೆ ತಂಡೆ ತಾಯಿ. ನಿಮಿಂದಲೇ ಅವಳ ಮದುವೆಯಾಗಬೇಕು. ತನ್ನ ತಂಡೆ ತಾಯಿಯ ಸೇನಹು ಸಹ ಅವಳಿಗೆ ಅಗದಂತೆ ನೀವು ಅವಳನ್ನು ಜೋವಾನ್ ಮಾಡಿದ್ದೀರಿ. ಈಗ ಅವಳ ಮದುವೆ ಮೊದಲು ಮಾಡಿರಿ” ಎಂದು ವೋಹನ ಹೇಳಿದ.

“ನಿಮಿಂದಿಲ್ಲ ಮದುವೆ ಒಮ್ಮೆಲ್ಲ ಸೂರಜಿಕೆಂದು ನನ್ನ ಆಸೆ” ಎಂದು ರಾವ.ಜಿ ನಗುತ್ತ ಅಂದ.

“ಜಾಯಿಗಳಿಗೆ ಸೀವು ಯಾವ ಹುಡುಗನನ್ನು ಹೊಡಿದ್ದೀರಿ? ಬಳವ ನಿದ್ದರೂ ಅಡ್ಡಿ ಇಲ್ಲ, ಆದರೆ ಸುಧೃಥಿರಬೇಕು, ಪ್ರವಾಸಿಕ್ಕಿ— ಕು ಮತ್ತು ದುಡಿಯಲು ಗಟ್ಟಿ ಇರಬೇಕು. ಇಂಥವನನ್ನೇ ನೀವು ಆರಿಸಿದ್ದೀರಿಲ್ಲವೇ? ಮದುಮಗನಾರು?” ಎಂದು ವೋಹನ ಕೇಳಿದ.

“ಆ ಮದುಮಗ ಶೀರ ಸಮಾಪ ಇದ್ದಾನೆ. ಇಲ್ಲಿಯೇ ಇರುತ್ತಾನೆ. ನೋಡಲಿಕ್ಕೆ ಜೆಬಾವ. ಗುಣವಿಂದ ಬಹು ಒಳ್ಳಿಯವನು” ಎಂದು ತಂಡೆ ಸುಡಿದ. ಒಳ್ಳಿ ಉತ್ತರಕತೆಯಿಂದ ವೋಹನ ಕೇಳಿದ “ಯಾ ರವನು? ಎಲ್ಲಿ ಇರುತ್ತಾನೆ?

“ಇಲ್ಲಿಯೇ” ಎಂದು ತಂಡೆ ಉತ್ತರವಿತ್ತ. “ಅವನ ಹೇಸಡಿ” ಎಂದು ವೋಹನ ಉತ್ತಾವಳಿಯಾಗಿ ಕೇಳಿದ. “ಅವನ ಹೇಸರು ವೋರನ್” ಎಂದು ರಾವ.ಜಿ ಸುಡಿದ. ಒಂದು ನಿಮಿಷ ಯಾರೂ ಮಾತಾಡಲಿಲ್ಲ. ಇಬ್ಬರೂ ಗಂಭೀರರಾಗಿದ್ದರು. ಇಬ್ಬರೂ ವಿಚಾರಮಗ್ನರಾದರು. ತಂಡೆ ಮಗನನ್ನು ನೋಡುತ್ತಿದ್ದ.

“ಅಶಕ್ಕೆ! ಅಶಕ್ಕೆ!” ಎಂಬ ಶಬ್ದ ವೋಹನನ ನಡ ಯಿಂದ ಹೊರಬಿದ್ದವು. “ಯಾಕೆ ಅಶಕ್ಕೆ?” ಎಂದು ತಂಡೆ ವೋಹನ. “ಮೋಹನ-ಜಾಯಿ ಇವರ ಮದುವೆ ಎಂದಿಗೂ ಸಾಧ್ಯಿಸಿದ್ದೀರಿ. ಅಶಕ್ಕೆವೆಂದೆನ್ನು ವವರು ಯಾಡು?” ಎಂದು ಕೇಳಿದ.

స్వరదల్లి తండె అంద. “ నాను ” ఎందు నమ్రస్వరదింద మోక్షనే  
ఖుక్తరకొట్ట. “ మోక్షన ! ఇందిన వరిగి నీను ఎందిగూ నెన్న  
వాతు ఏంరిల్ల. నిన్న వయస్య తఁదేయి మాతు ఏంరబేడ. అవనే  
మనస్సు నోయిసబేడ ” ఎందు రామజి అంద.

“ ఆప్పా ఇదొందు మాతు బిట్టు బేకాద ఆజ్ఞై కోదు.  
నాను ఆదన్న పాలిశావే. గుళ్ళద మేలింద కారలు హేళు, విష  
చుడియలు హేళు, సవఃద్రదల్లి ముళుగలు హేళు. ఈ మోక్షన  
అన్నెల్ల ఆనందదింద మాచువను ” ఎందు ధృదవాగి మోక్షన  
హేళిద.

“ ఏకదు ? జాయియన్న కరెతంద దివశదింద ఈ కనశు నెన్న  
మనసినల్లి సుళయుత్తిదే. ఇష్ట వషి జోపాన మాడిద  
ఆసే మణ్ణపాలు మాచుత్తియా ? నన్న మనేయల్లి ఇరువదిద్దరీ  
మోక్షన ! నన్న ఆజ్ఞై నీను పాలిసలేబేకు. నన్న తండె ఆజ్ఞాలు  
భంగవన్న సహసరిల్ల. నిన్న తండేయా ఆపరంతి సహసవవనల్ల.  
తండేయ మాతు మగ కేళలేబేకు ఎంచుదు నమ్మ కులపరంబరే.  
ఈ పరంపరేయన్న నీను నడిసలేబేకు ” ఎందు రామజి దృఢ  
స్వదింద హేళద. “ ఆప్పా ! జాయి మాత్ర నాను ఇందిన  
వరిగి అణ్ణ మత్త తంగియఁంతి భావిసి బేళదిద్దేవే. ఎరడనేయ  
విచార నమ్మ వున్సిగే ఎందిగూ తాకిల్ల. తంగియొడనే మదు  
వేయే? తండేయ ఆపవిత్ర ఆజ్ఞైయన్న మగను పాలిసబేకే? కండె దొడ్డవను అయిదు. ఆదరేసత్య, పావిత్ర్య ఆవనిగింత కీరి  
దాద వస్తుగళు. ఎలదల్లిద్ద పవిత్ర పరంపరిగళన్న పాలిసబేకు.  
ఆపవిత్ర పరంపరిగళన్న బందు మాడబేకు ” ఎందు మోక్షన  
వినయదింద హేళిద.

రామజి కోపగేండ. అవను రేగిగెద్ద నఁగతిలఁడగిద.  
అవను మోక్షనేనిగి “ మోక్షన ! నాను నినగే ఒందు తింగళ అవధి

ಕೊಡುತ್ತೇನೆ. ಅಷ್ಟರಲ್ಲಿ ನೀನು ವಿಚಾರಮಾಡಿ ನನಗೆ ತಿಳಿಸು. ಒಟ್ಟು ಮಾತನಿಂದ ನಾನು ಹೇಳಿದಂತೆ ಕೇಳು, ಇಲ್ಲದಿದ್ದರೆ ನಿನ್ನ ಮುಖ ನನಗೆ ತೋರಿಸಬೇಕೆ. ನನಗೆ ಮಗನೇ ಇದ್ದಿಳ್ಳವೆಂದು ನಾನು ತಿಳಿದು ವೋಹನನು ಸತ್ತನೆಂದು ಭಾವಿಸುವೆ. ಹೋಗು ನನ್ನೆಂದರು ನಿಲ್ಲಬೇಕೆಂದು ನುಡಿಮಂಬಿಟ್ಟು.

ಅಂದಿನಿಂದ ವೋಹನ ಮನೆಯಲ್ಲಿ ಬಹುತ್ತಂತ ಸಮಯ ಇರುತ್ತಿದ್ದಿಲ್ಲ. ಮನೆ ಬಿಟ್ಟು ಇರುವ ಆಭಾಸವನ್ನೇ ನಡೆಸಿದ್ದ. ಯಾರೊಡನೆಯೂ ಮಾತಿಲ್ಲ, ಆಟವಿಲ್ಲ. ನಗುವದೂ ಇಲ್ಲ. ಅವನು ಯಾವಾಗಲೂ ಖಿನ್ನೆ ಮತ್ತು ಉದಾಸವಾಗಿಯೇ ಇರಿತ್ತಿದ್ದ. ಜಾಯಿ ಅವನ ಹತ್ತರ ಹೋಗಿ ನಾಲ್ಕು ಸವಿಮಾತು ಆಡಲು ಯಶ್ವಿ ಸುತ್ತಿದ್ದಳು. ಆದರೆ ಅವನು ಅವಶ್ಯಕತ್ತಿರ ಬಂದೊಡನೆ ಹೋರಗೆ ಹೋಗುತ್ತಿದ್ದ. ಅವಳ ಜೀವ ಮರಮರ ಮರಗುತ್ತಿತ್ತು.

ತಂದೆ ಕೊಟ್ಟ ಅವಧಿ ಮುಗಿಯಿತು. ಮೈಮೇಲಿದ್ದ ಅರವೆ ಮನ್ನಷ್ಟೇ ತಕ್ಕೊಂಡು ಮನೆ ಬಿಟ್ಟು ಹೋರಬಿದ್ದ. ಸುಖದಲ್ಲಿಯೇ ಬೆಳೆದ ವೋಹನ! ಅವನು ತಿನ್ನುವದೇನು? ಇರುವದೆಲ್ಲಿ? ಅವನೊಂದು ಸಣ್ಣ ಗುಡಿಸಲಲ್ಲಿ ಇರಲಾರಂಭಿಸಿದ. ಕೂಲಿಕೆಲಸ ಮಾಡತೊಡಗಿದ. ಮಳೆ, ಗಾಳಿ, ಬಿಸಿಲಿನಲ್ಲಿ ಉಪ್ಪಾರರ, ಒಕ್ಕಲಿಗರ ಬಳ ದುಡಿಯತೊಡಗಿದ. ಆವನ ಕೋಮಲವಾದ ಕೈಗೆ ಹುಣ್ಣಿಗಳಾದವು. ಆದಾಗ್ಯಾ ಹಾಗೆಯೇ ದುಡಿತ ಮುಂದರಿಸಿದ. ಕೆಲದಿನಗಳಾದ ನಂತರ ರೂಢಿಯಾಯಿತು. ಕೆಲವು ತಿಂಗಳಾದ ಮೇಲೆ ವೋಹನ ಗಜರಾ ಎಂಬ ಬಡ ಹುಡುಗಿಯೋಡನೆ ಮಧುವೆಯಾದ. ವೋಹನ-ಗಜರಾ ಇಬ್ಬರೂ ದುಡಿಯುತ್ತಿದ್ದರು. ಗುಡಿಸಲದಲ್ಲಿ ಸಗ್ಗದ ಸುಖ ಉಣಿತ್ತಿದ್ದರು. ಇಬ್ಬರೂ ಕೂಡಿ ನೀರು ಜಗ್ಗವರು, ಬೀಸುವರು, ಹೀಗೆ ಪರಸ್ಪರಂಗೆ ಸಹಾಯ ಮಾಡುತ್ತಿದ್ದರು. ಬೀಸುವಾಗ ಗಜರಾ ಹಾಡು ಹಾಡುತ್ತಿದ್ದಳು.

ವೋಹನ ಮಧುವೆಯಾದದ್ದು ಕೇಳಿ ರಾಮಜ ಮತ್ತಿಷ್ಟು ರೇಗಿಗೆದ್ದ. ಅವನು ಜಾಯಿಗೆ ಇರಿದು ಹೇಳಿದ್ದಿಂದ ಜಾಯಿ! ನೀನು ವೋಹನನ ಕಡೆಗೆ

ಹೋಗಕೂಡದು. ಆವನ ಬಳಗೆ ಹೋದುದು ನನಗೆ ತಿಳಿದರೆ ಸೀನೂ ನನ್ನ ಮನೆ ಬಿಡಬೇಕಾಗುವದು. ವಿಚಾರದಿಂದ ನಡೆ. ತಿಳಿಯತೇನು?"

ಮೋಹನನ ಮನೆಗೆ ಹೋಗಬೇಕೆಂದು ಜಾಯಿಗೆ ಅನಿಸುತ್ತಿತ್ತು. ಆದರೆ ಹೋಗುವ ಘ್ಯೇರ್ಪ್ಯುವಿದಿಲ್ಲ. ಮತ್ತೆ ಮೋಹನನಾದರೂ ಅವಶ್ಯಾಡನೆ ಮಾತನಾಡುವನೋ ಇಲ್ಲವೋ ಇದರ ಭರವಸೆ ಇದ್ದಿಲ್ಲ. ಮನಸಿನಲ್ಲಿದ್ದ ದುಃಖವನ್ನು ಆಡಿ ತೋರಿಸುವದಾದರೂ ಯಾರಿದುರು? ರಾಮಜಿ ಮೋಹನ ಇಬ್ಬರೂ ಅವಣಿಗೆ ಬೇಕಾದವರು, ಇಬ್ಬರಳ್ಳಿಯೂ ಅವಳ ಜೀವ. ತಾನು ಹೋದರೆ ಮಾದುಕ ರಾಮಜಿಯನ್ನು ನೋಡುವವರಾರು? ಎಂದು ಅವಳಿಗೆ ಯೋಚನೆ.

ಜಾಯಿಯ ಮಾದುವೆಯಂತೂ ದೂರ ಹೋಯಿತು ಅವಳ ಮಾದುವೆ ಮಾಡಬೇಕೆಂದು ರಾಮಜಿಗೆ ಎನಿಸಲೊಲ್ಲಾದು. ಜಾಯಿ ತನ್ನ ಗಂಡನ ಮನೆಗೆ ಹೋದರೆ ವಾರ್ಥಕ್ಯಾದಲ್ಲಿ ತನ್ನನ್ನು ನೋಡುವವರಾರು ಎಂಬ ಸ್ವಾಧೀನ ವಿಚಾರನೇ ಈವನಲ್ಲಿ ಇದ್ದಂತೆ ತೋರುತ್ತಿತ್ತು; ಇದಲ್ಲದೆ ತನ್ನ ಹೆತ್ತಿಪ್ಪತ್ತು ವರ್ಷದ ಕನಶು ತನ್ನ ಕೈಯಿಂದಲೆ ನಾಕ ಮಾಡುವದು ಕರಿಣಾಯಿತು. ಜಾಯಿ-ಮೋಹನ ಈ ಚಿತ್ರವನ್ನೇ ಅವನು ಶಾಣುತ್ತಿದ್ದ. ಜಾಯಿಯ ಮಾದುವೆಯನ್ನು ಎರಡನೆಯವರೊಡನೆ ಮಾಡುವ ವಿಚಾರನೇ ಅವನಿಗೆ ಸಹನವಾಗುತ್ತಿದ್ದಿಲ್ಲ. ಜಾಯಿ! ಅವಳಂತೂ ಮಾದುವೆಯ ವಿಚಾರವನ್ನೇ ಮಾಡುತ್ತಿದ್ದಿಲ್ಲ. ರಾಮಜಿಯನ್ನು ನೋಡಿ ಅವಳಿಗೆ ದಯೆಯುಂಟಾಗುತ್ತಿತ್ತು. ಅವನ ಸೇವೆಯನ್ನು ಕೃತಜ್ಞತೆಯಿಂದ ಮಾಡುತ್ತಿದ್ದಳು.

ರಾಮಜಿಯ ಮನೆಯಲ್ಲಿಯ ಕಣಜಗಳಲ್ಲಿ ಕಾಳು ತುಂಬಿದ್ದಿತ್ತೆ. ತಿನ್ನ ನರಾರೂ ಇದ್ದಿಲ್ಲ! ಮೋಹನನಿಗೆ ಬಿಸಿಲುಗಾಳಿಯಲ್ಲಿ ದುಡಿದು ತಿನ್ನ ಬೇಕಾಗತ್ತು. ಜಾಯಿಯ ಮನಸಿಗೆ ವೇದನೆಯಾಗುತ್ತಿತ್ತು.

ಮೋಹನ ತನ್ನ ತಂದೆಯ ಮನೆಯ ಸಮೀವ ಸಹ ಹಾಯುತ್ತಿದ್ದಿಲ್ಲ ತನ್ನ ತಂದೆಯ ಸಂಪತ್ತು, ಹೋಲ, ಮನೆ, ಎಲ್ಲಿಯಾದರೂ ತನ್ನ

ಮನಸ್ಸನ್ನ ಸೇಕೆಯಬಹುದೆಂದು ತಿಳಿದು ಆ ದಿಕ್ಕೇ ಬೇಡ ಅನ್ನತ್ವದ್ದ. ತನ್ನ ಪ್ರೀತಿವಾದ ದೇಹ ಜಾಯಿಯ ದೃಷ್ಟಿಗೆ ಬೀಳಬಾರದೆಂದು ಶವನ್ ಮನಸ್ಸ ಹೇಳುತ್ತಿತ್ತು. ರಾಮಜಿ ಹೊರಗೆ ಕಟ್ಟಿಯ ಮೇಲೆ ಕೂತು-ಕೊಳ್ಳುತ್ತದ್ದ. ಏಕೋ! ಮಗ ಒಂದು ದಿನ ತಿರುಗಿ ಬರಬಹುದೆಂದು ಮನಸಿನಲ್ಲಿ ಎನಿಸುತ್ತತ್ತೇತ್ತೋ! ಏನೋ!

ಮೋಹನನಿಗೆ ಮೈಮುರಿದು ದುಡಿಯುವ ಅಭ್ಯಾಸವಿದ್ದಿಲ್ಲ. ಒಮ್ಮೆಲೆ ದುಡಿಯಬೇಕಾದ್ದರಿಂದ ಅವನ ದೇಹದ ಮೇಲೆ ಪರಿಣಾಮವಾಯಿತು. ಅವನು ಅಶ್ವತ್ತಂತಾಗಿದ್ದ. ಗಜರಾ ಹೆಡೆದಿದ್ದಳು. ಅವಳಿಗೆ ದುಡಿಯಲಿಕ್ಕೆ ಹೋಗುವದು ಸಾಧ್ಯವಿದ್ದಿಲ್ಲ. ಮನೆ ಕೆಲಸ ಅವನೇ ಮಾತುತ್ತದ್ದ ಮತ್ತು ಹೊರಗೆ ಹೋಡಿಗೆ ಹೋಗುತ್ತದ್ದ. ಇದರಿಂದ ಬಹು ದಣಿಯುತ್ತದ್ದ.

ಒಂದು ದಿನ ಮೋಹನ ಬಹು ದಣಿದು ಮನೆಗೆ ಒಂದ. ತನ್ನ ಮಗನನ್ನ ಆಡಿಷುತ್ತದ್ದ. ಮಾಗುವಿನ ಹಾಸ್ಯ ಕಂಡು ಅವನ ದಣಿವೀ ಅರಿತು. ಅದರೆ ಒಮ್ಮೆಲೆ ತಲೆ ತಿರುಗತೊಡಗಿತು. ಅವನು ಮಾಗುವನ್ನು ಕೆಡಿಸುವವ್ಯವರ್ಲಿ ಬಿಡ್ಡ. ಗಜರಾ ಓಡಿ ಒಂದಳು. ಮೋಹನನನ್ನು ಎಚ್ಚರಿಸಿ ಒಳಗೆ ಮಲಗಿದಳು.

ಅವನಿಗೆ ಭಯಂಕರ ಜ್ವರ ಒಂದವು. ಗಜರಾ ಗಾಬರಿಗೊಂಡಳು. ಬಢವಂಗಿಲ್ಲ ಡಾಕ್ಟರರು? ಗಜರಾ ಅಳುತ್ತ ಈಳಿತಳು. ಮೋಹನ “ಅಳಬೇಡ, ನಿನು ಅಶ್ವತ್ತರಿ ನನಗೆ ಸಂಕಟ. ಮಾಗುವನ್ನು ಕರಕೊಂಡು ನನ್ನ ಹತ್ತಿರ ಕೂತುಡೋ. ಅದರಲ್ಲಿ ನನಗೆ ಸವಾಧಾನವಿದೆ.” ಎಂದು ನುಡಿದ.

ಮೋಹನನ ಬೇನೆ ಕಡಿಮೆಯಾಗಲಿಲ್ಲ. ಕೆಲಸಕ್ಕೆ ಹೋಗುವದೂ ಅಸಾಧ್ಯವಾಯಿತು. ಮನೆಯಲ್ಲಿ ತನ್ನ ಲಿಕ್ಕೆ ಇಲ್ಲ. ಜಾಯಿಗೆ ಈ ಮಾತು ತಿಳಿಯಿತು. ರಾಮಜಿಗೆ ತಿಳಿಯಗೊಡಿ ಅವಳು ಹಾಲು, ಈಣ್ಣ ಮೋಹನನ ಹೆಂಡಿಗಿ ಕರುಹಿಸುತ್ತದ್ದಳು. ಮೋಹನನ ಮರಣಕಾಲ

ಸಮೀಪಿಸಿತು. ಜಾಯಿ ಅವನಿಗೆ ಭೆಟ್ಟಿಯಾಗಬೇಕೆಂದು ಚಡತಡಿಸಿದಳು. ಅವರಂಬ್ಬರ ಭೆಟ್ಟಿ ಈ ಜನ್ಮದಲ್ಲಿಯಂತೂ ಆಗುವದಿದ್ದಿಲ್ಲ. ಮೋಹನ ಶೀರ್ಣಕೊಂಡ.

ಗಜರಾನ ದುಃಖೀ ಮಿತಿಯೇ ಇದ್ದಿಲ್ಲ. ಅವಳಿಗೆ ಯಾರ ಆಧಾರವೂ ಇಲ್ಲ. ತೊರುವಂಸೆಯಲ್ಲಿಯಂತೂ ಯಾರೂ ಇದ್ದಿಲ್ಲ. ಮಾವನಿದ್ದೂ ಇರದಂತೆಯೇ ಸ್ಯೇ. ತನ್ನ ಮಂಗುವನ್ನು ತೊಡಿಯು ಹೇಳಿ ಕೂಡಿಸಿಕೊಂಡು ಅಳುವಳು. ಆದರೆ ಒದವರಿಗೆ ಅಳುವದಕ್ಕಾದರೂ ಸಮಯವೆಲ್ಲಿ? ದುಡಿಯು ದಿದ್ದರೆ ಹೊಟ್ಟಿಗೆ ಇಲ್ಲ. ಆದರೆ ಕೆಲಸಕ್ಕಾದರೂ ಹೋಗುವದು ಹೇಗೆ? ಮಂಗುವನ್ನು ಇಡುವದೆಲ್ಲಿ? ಸಂಗಡ ಕರೆದುಕೊಂಡು ಹೋದರೆ ಮಂಗು ವಿಗೆ ಅಪಾಯವಾಗುವದೆಂದು ಅವಳ ತಿಳಿವಳಿಕೆ.

ಮೋಹನ ಸತ್ತುದು ರಾಮಜಿಗೆ ತಿಳಿಯಿತು. ಜಾಯಿ ಅತ್ತೆಳು. ಒಂದು ದಿನ ಅವಳು ಮನಸಿನಲ್ಲಿ ನಿಧಾರವಾಡಿ, ರಾಮಜಿಗೆ ಹೇಳಿದೆ ಗಜರಾನ ಮನೆಗಿ ಹೋದಳು. ಗಜರಾ ಮಂಗನನ್ನು ಕೂಡಿಸಿಕೊಂಡು ಕಾಳಿದ್ದಳು. ಜಾಯಿ ಗಜರಿಗೆ “ನಾವಿಬ್ಬರೂ ಕೂಡಿ ದುಡಿಯುವ. ಹುಡುಗನನ್ನು ಬೆಳಿಸುವ. ನೀನೊಮ್ಮೆ ಕೆಲಸಕ್ಕೆ ಹೋಗು, ನಾನು ಒಮ್ಮೆ ಕೆಲಸಕ್ಕೆ ಹೋಗುವೆ.” ಎಂದು ಹೇಳಿದಳು.

ಗಜರಾ ಇಂದಳು “ನೀವೇಕೆ ಈ ದುಃಖದಲ್ಲಿ ಬರುವದು? ಮಾವಂದಿರು ನಿಮ್ಮನ್ನು ಮನೆಯಲ್ಲಿ ಕರಿದುಕೊಳ್ಳಲಿಕ್ಕೆಲ್ಲ. ನಾವಿಬ್ಬರೂ ದುಃಖದಲ್ಲಿದ್ದೀವೆ. ಅಪ್ಪೇ ಸಾಕು. ಹೇಗಾದರೂ ಮಾಡಿ ನಾನು ಸಾಗಿಸುತ್ತೇನೇ. ಆಸಾಧ್ಯವಾದರೆ ಅವರಿದಲ್ಲಿ ಇಬ್ಬರೂ ಹೋಗುತ್ತೇವೆ.” ಈ ನುಡಿ ಕೇಳಿ ಜಾಯಿಯ ಕಣ್ಣಿನಲ್ಲಿ ಕಣ್ಣೀರು ಶುರಿಯತ್ವಾದಿದವು. ಕಕ್ಕುಲತೆಯಿಂದ ಅವಳು ಅಂದಳು “ಗಜರಾ, ಇಪ್ಪೇಕೆ ಕರೆಂರತೆ ನಿನ್ನಲ್ಲಿ? ಈ ಗುಡಿಸಲದಲ್ಲಿ ನನಗೆ ಸಮಾಧಾನ, ಬಡತನ ನನಗೆ ಸ್ತುಯವಾದದ್ದು. ನಾನು ಹೆಚ್ಚು ದುಡ್ರೇವಿ. ನಾನು ಹೆಟ್ಟಿದಾಕ್ಕಣ ತಂಡೆ ಉರ ಬಿಟ್ಟ. ಮತ್ತು ಶೀರ್ಣಕೊಂಡ. ತಾಯಿ ಶೀರ್ಣಕೊಂಡಳು. ಈ ಮನೆಗೆ ಬಂದೆ; ತಂಡೆ-ಮಂಗ

ಬೇರೆಯಾದರು. ನನ್ನ ಕಾಲಗುಣ. ವೋಹನ ದುಡಿದು ಸತ್ತ. ಇದಕ್ಕೆಲ್ಲ ನಾನೇ ಕಾರಣ ! ಇದಕ್ಕೆಂತ ನನ್ನ ತಾಯಿ ಹುಟ್ಟಿದಾಕ್ಕುಣವೇ ನನ್ನನ್ನೇಕೆ ಕೊಳ್ಳಲಿಲ್ಲ ? ದೇವರಾಜರೂ ನನಗೀರೆ ಜೀವಂತ ಇಟ್ಟಿದ್ದಾನೋ ? ತಿಳಿಯದು ನನಗೆ. ನನಗೆ ದುಡ್ಡಿ ಬೇಡ; ದುಡಿತವೇ ಬೇಕು. ಸಿಂಬೇಡ; ಬಡತನದ ಭಾಗ್ಯವೇ ಬೇಕು ಬೇಡ, ಹೀಗೆ ಅನ್ನಬೇಡ. ನಿನ್ನ ಹತ್ತಿರನೇ ನಾನಿರುವೀ. ”

ಜಾಯಿ ಗಜರಾ ಕೂಡಿ ಇರತ್ತಿದ್ದಾದರು. ಚಿಕ್ಕ ಮಾನು ಬೆಳೆಯು ಲಾರಂಭಿಸುತ್ತು. ಜಾಯಿ ವಿಚಾರಮಾಡಿದಳು. ಮುದುಕ ರಾಮಾಜಿ ಈ ಚಿಕ್ಕ ಬಾಲಕನನ್ನು ತನ್ನ ಹೆತ್ತರ ಇಟ್ಟುಕೊಳ್ಳಲಿಕ್ಕಿಲ್ಲವೇ ? ವೋಹನನ ಮರಣದ ಚಿಂತೆ, ಅವನು ವೋಲೆ ತೋರದಿದ್ದರೂ ಒಳಗಿಂದೊಳಗೆ ಅವನನ್ನು ಅದು ಸಣ್ಣ ಮಾಡಿದೆ. ಅವನು ವೋಹನನನ್ನು ರ್ಘನೆಯಲ್ಲಿ ಬರಗೊಡಲಿಲ್ಲ. ಅದರೆ ಈ ಬಾಲಕನ ಶರಾಧವೇನು ? ಬಾಲಕನು ಏಕೆ ಬಡತನದ ಕಷ್ಟನಷ್ಟಗಳನ್ನು ಸೋಸಬೇಕು ? ರಾಮಾಜಿ ಆನಂದದಿಂದ ಈ ಬಾಲಕನನ್ನು ಸ್ವೀಕರಿಸುವನು. ಮೊಮ್ಮೆಗನನ್ನು ಆಡಿಸುವನು, ಖಣ್ಣೆ ಅವನು, ಬೆಳೆಯಿಸುವನು.

ಜಾಯಿ ತನ್ನ ವಿಚಾರಗಳನ್ನೆಲ್ಲ ಗಜರಾನಿಗೆ ತಿಳಿಸಿದಳು. ಅವರು ಮೊದಲು ಒಪ್ಪಲಿಲ್ಲ. ಅದರೆ ಕೊನೆಗೊನೆಯ್ತು ಒಸ್ಪಿಗೆಯನ್ನಿತ್ತಳು. ತನ್ನ ಮಾನ ಬಡತನದ ಬಾಳಿನೆಯಲ್ಲಿ ಕೊಳಿಯಬೇಕಿನ್ನುವದು ಯಾವ ತಾಯಿಗೆ ರುಚಿಸಬೇದು? ವೋಹನ ಬಡತನದಿಂದಶೇ ಸತ್ತ. ಅವನ ಮಾನಾದರೂ ನೂರು ವರ್ಷ ಬಾಳಲಿ ಎಂದು ಎನಿಸಿತು ಅವಳಿಗೆ. ಅವಕು ಈ ರೀತಿಯಂದ ವಿಚಾರಮಾಡಿ ಜಾಯಿಗೆ ಅಂದಶು “ ಮಾನಂದಿರ ಗಟ್ಟಿ ಮನಸ್ಸಿನವರು ಕಳ್ಳುತ್ತೇದರು, ದವರು. ಅವರು ಈ ಮಾನನ್ನು ಕರಿಮ ಕೊಳ್ಳಲಿಕ್ಕಿಲ್ಲ. ನೀವು ಪ್ರಯತ್ನ ಮಾಡಿರಿ ನನ್ನದೇನೂ ಅಡ್ಡಿ ಇಫ್ಫು ”

ಜಾಯಿಯ ಮನಸ್ಸಿಗೆ ಸಮಾಧಾನನೆನಿಸಿತು. ಹಿಂಗಾರಿಯಾ ಬೆಳೆಹೊಲದಲ್ಲಿ ತುಂಬಿ ನಿಂತಿತ್ತು. ಗೋಡಿ ತಖಾರಾಗಿತ್ತು. ಹೊಲಗಳಿಳಿ

ಹೊಂಬಣ್ಣದಿಂದ ಕಂಗೋಳಸ್ತ್ರೀದ್ದವು. ಈ ವರ್ಷ ರಾಮಜೀಯ ಜಮಿನು ಮಾಡಿದೀರಿ ಬೇಕಿದ್ದವು. ರಾಮಜಿಯ ಮೋಹನ ಸತ್ತದ್ದ. ಅದರೆ ದೂರದಲ್ಲಿ ಬೇಕಿರುತ್ತ ಹೆದಿನಾದು ಆಣಿ.

ಗೋದಿ ಕೇಳುವದು ನಡೆದಿತ್ತು. ರಾಮಜಿ ಸ್ವಾತಃ ಹೂಲದಲ್ಲಿ ನಿಂತು ಕೇಳಿಸ ಮಾಡಿತ್ತದ್ದ. ಅವನು ಗಿಡದ ನೇರಳಲ್ಲಿ ನಿಂತುಕೊಂಡಿದ್ದ ಜಾಯಿ ಮೋಹನನ ಮಗುವನ್ನು ಎತ್ತಿಕೊಂಡು ಹೂಲಕ್ಕೆ ಹೊರಟಿಂದು. ಮಗುವಿನ ಮೇಲೆ ಅವಳ ಜೀವ ಬಹಳ. ಮಕ್ಕಳಿಗೂ ಪ್ರೀತಿಯ ಅಂವು ಇದುತ್ತದೆ. ಹೇಗಾದೂ ಈ ಮಗುವನ್ನು ರಾಮಜಿಯ ಕಣ್ಣಿಗೆ ಜಾಕಬೇಕು ಎಂದು ಜಾಯಿ ಯೋಚಿಸಿದಿಂದು. ಹೂಲಕ್ಕೆ ಹೊಗಿ ಅಲ್ಲಿ ಒಂದು ಹಂಸಾರ್ಥಿನ ಹೇಳಿ ಕಾಳಿತ್ತಾ. ಅಲ್ಲಿ ಶಣ್ಣಿ ಗಿಡಗಳ ನೇರಳತ್ತು ಮಗು ಸೋಗಸಾಗಿತ್ತು. ಮತ್ತಿಷ್ಟು ಜಂದಕಾಣಬೇಕೆಂದು ಹೊವಿನಿಂದ ಮಗುವನ್ನು ಶೃಂಗರಿಸಿದ್ದಳು. ಅದುಬಾಲ್ಕಣಿನ ಮಾರುತಿಯಂತೆ ಕಾಣುತ್ತೆತ್ತು. ಜಾಯಿ ಮಗುವಿಗೆ ಮಾಡಿದ್ದಾತ್ಮಿದ್ದೀರು. “ಮಗುವಿಗೆ ಅನ್ನತ್ತಿದ್ದೀರು, ಆಜ್ಞಾ ನಿನ್ನನ್ನು ಕರೆದುಕೊಳ್ಳುವನು. ಅವನ ಕುಲದಲ್ಲಿಯ ಮಂತ್ರ ನಿನು; ವಂಶದ ಬೀಜ. ಎಷ್ಟು ಅಂದವಾಗಿದು ನಿನು ಕಂಡಾ! ನಿನ್ನಂಥ ಮಗುವನ್ನು ಎತ್ತಿಕೊಳ್ಳುವೆಡೆ ಇಂದೂ ಇರಿ. ನಿನ್ನ ಕಾಲಿಗೆ ಸೇರಬಾರದೆಂದು ಮುಕ್ಕಿ ಮೊಂಡಾಗುವವು, ಕಳ್ಳು ಮೆತ್ತಗಾಗುವವು. ಅಂದವೇಲೆ ಆಜ್ಞಾನ ಕಾಳಿ ಕಾಗಲಿಕ್ಕಿಲ್ಲವೇ? ಹೌದು. ಆಜ್ಞಾನ ಕಳ್ಳು ಹೃದಯವು ನಿನ್ನನ್ನು ನೇರ್ಪಡಿದ ಕೂಡಲೆಬೆಣ್ಣಿಯಂತೆ ಮೆತ್ತಗಾಗುವದು.” ಹೇಗೆನ್ನುತ್ತ ಆಗೆಯಿಂದ ಜಾಯಿ ಒಡ್ಡಿನ ಮೇಲೆ ಕುಳಿತಳು.

ಅಳುಗಳೆಲ್ಲ ಜಾಯಿನ್ನು ಕಂಡು. ಅದರೆ ರಾಮಜಿಗೆ ತಿಳಿಸುವ ಧ್ಯಾಯ ಇಂಗಾಗು ಆಗಲೊಲ್ಲಿದು. ಮಾಡುತನ ಕೋಪದ ಪರಿಷಯ ಲಿಳಿಂಗಿತ್ತು. ಶೂಯಾರ್ಥಿವಾಯಿತು. ಕತ್ತಲೆ ಕವಿಯಹತ್ತಿತು. ಜಾಯಿಯ ಅಶಾಸೂರ್ಯವು ಮುಳುತ್ತಿತು. ಹೃದಯಾಕಾಶದಲ್ಲಿ ಕತ್ತಲೆ ಹಬ್ಬಿತು.

ಮರುದಿನ ಮತ್ತೆ ಬಂದು ಅಲ್ಲಿ ಕುಳಿತಳು. ಹಕ್ಕಿ ಹಾಡುತ್ತಿದ್ದವೇ. ಹೂಲದಲ್ಲಿಯ ಆಳು ಹಾಡು ಹಾಡುತ್ತ ಕವ್ಯ ಕೆಲಸವನ್ನು ಸಾಗಿಸಿದ್ದರು.

ಜಾಯಿ ಮಗುವನ್ನು ಹೊವಿನಿಂದ ಶ್ರಂಗರಿಸುತ್ತಿದ್ದಳು ರಾಮಚಿ ಹೊಲ ನೋಡುತ್ತ ಅತ್ತತ್ತ ಅಡ್ಡಾಡುತ್ತಿದ್ದು. ಅವಳ ಹೈದರುದಲ್ಲಿಯ ಆಸಿ ಮತ್ತೆ ಜಾಗೃತವಾಯಿತು. ‘ಟಿಡಿ ಹೋಗಿ ರಾಮಚಿಯ ಭೀಟ್ಟಿ ಆಗಲಾ’ ಎಂದು ವಿಚಾರ ಮಾಡುತ್ತಿದ್ದಳು. ಅಪ್ಪರಲ್ಲಿ ಅವನೇ ಅವಳ ಹತ್ತಿರ ಪಂದುಬಿಟ್ಟು.

ರಾಮಚಿ ಸಿಟ್ಟಿನಿಂದ ಜಾಯಿಯನ್ನು ನೋಡಿ “ನೀನು ಆ ಮನೆಗೆ ಹೊಡೆ ಅಲ್ಲವೇ? ಅವರಂತಿ ನೀನೂ ಉಬವಾನ ಬಿದ್ದಾ ಸಾಯಿ. ನಿವ್ಯಾ ಅಪ್ಪಸ್ತದಲ್ಲಿ ಸುಖ ಇಲ್ಲ. ಆದಕ್ಕೆ ನಾನೇನು ಮಾಡಲಿ? ಎಲ್ಲರೂ ಉಬ ಷಾಸೆದಿಂದ ಸಾಯಿರ ಮತ್ತು ಈ ಮುದುಕನನ್ನು ಕಿನಲಿಕ್ಕೆ ಜೀವಂತ ಇಡಿರಿ” ಎಂದು ನುಡಿದ.

ಮುದುಕನ್ ಮಾತಿನಲ್ಲಿದ್ದ ಸ್ನೇರಾಶ್ಯ ಹಾಗೂ ದುಃಖವನ್ನು ಜಾಯಿ ಅರಿತಳು. ಅವಳು ರಾವುಜಿಗೆ ಅಂದಳು “ಅಪ್ಪಾ! ನನಗಂತೂ ನಿನ್ನ ಮನೆಯ ಬಾಗಿಲ ಮುಂಚ್ಚಿತು. ಆದರೆ ಈ ಬಾಲಕನಿಗೇಕೆ ಮುಂಚ್ಚಬೇಕು? ಮಗುವಿನ ದೇಹ ತಪ್ಪಿ? ಮೋಹನನ ಮಗುವನ್ನು ನೀನು ಒಂದಾಡಿಕೊಳ್ಳುವ ದಿಲ್ಲವೇ? ಮಗು ಏತಕ್ಕೆ ಕಷ್ಟಕ್ಕೆ ಗುರಿಯಾಗಬೇಕು? ಈ ಮಗುವನ್ನು ನೀನು ಕರಿದುಕೊ. ಆದಕ್ಕೆ ಉಣಿಯ ಬಟ್ಟಿ ಹಾಕು; ಆಕಳ ಹಾಲು ಕುಡಿಸು. ನೀನು ಹೆಚ್ಚಿದ ಗಿಡದ ಫಲವೈ ಅಲ್ಲವೇ ಇದು?”

ರಾಮಚಿ ಆ ಮಾತನ್ನು ಕೇಳಿದ. ಮಗುವನ್ನು ಕಣ್ಣುತುಂಬ ನೋಡಿದ. ಅವನ ಕಣ್ಣುಹೊಯೋಡಿದುವು. ಅವು ತೋರಬಾರದಿಂದು ಮುಖ ಅತ್ತ ಮಾಡಿದ. ಕಣ್ಣೀರು ಒರಿಸಿ ಮತ್ತೆ ಜಾಯಿಯ ಕಡೆಗೆ ಮುಖ ತಿಳಿವಿದ. ಅವನು ಸಾಮ್ಯನಿಡಿ. ಅವನಿಗೆ ಮಾತನಾಡುವದು ಬೇಡಾಗಿಸ್ತೋ ಆಥವಾ ಮಾತೇ ಬರುತ್ತಿದ್ದಿಲ್ಲವೋ!

ಜಾಯಿ ಆರ್ಥಸ್ತರದಲ್ಲಿ, ಕಲ್ಲನ್ನೂ ಕರುಗಿಸುವ ಸ್ವರದಲ್ಲಿ ಅಂದಳು “ಅಪ್ಪಾ, ಅಪ್ಪಾ ಹಾಗಾದರೆ ಈ ಬಾಲಕನನ್ನು ಎತ್ತಿಕೊ. ತಗೊ, ತಗೊ; ತಗೊ ಈ ಮುದ್ದು ಮಗನನ್ನು.”

ರಾಮಜಿಯ ತುಟಿ ಬೇರೆ ಆದನ್ನು. ಆದರೆ ಮಾತು ಹೊರಡಿ  
ಲೊಳ್ಳುದು. “ತಾ” ಎಂದೆ. ಜಾಯಿಯ ವುಖಿದ ಮೇಲೆ ಕೃತಕ್ಕೆ ತೀಯು  
ಭಾವವು ಅರಳುತ್ತು. ಮಗು ವನ್ನು ರಾಮಜಿಯ ಕೈಯಲ್ಲಿ ಕೊಟ್ಟಿಬಿಟ್ಟುಕು.  
ಜಾಯಿಯ ಸೀರಿಗನ್ನು ಮಗು ಬಿಡಲೊಳ್ಳುದು. ಮಗು ಅಳತೊಡಿಕೆನ್ನು  
ಆದರೆ ಜಾಯಿ ಮಗುವಿನ ಹಸುಗೈಗಳನ್ನು ಬಿಗಿಸಿದಳು. ರಾಮಜಿ ಮಗು  
ವನ್ನು ಆಡಿಸುತ್ತು ಹೋದೆ.

ಸಂಚೈಯಾಯಿತು. ಹೊಲದಲ್ಲಿಯ ಆಳಾಗಳು ದುಡಿಯುವದನ್ನು  
ನಿಲ್ಲಿಸಿದರು. ಕತ್ತಲೆ ಪಸರಿಸಿತು. ಜಾಯಿ ಅಲ್ಲಿ ಕಾಸುಗಲ್ಲ ಮೇಲೆ ಕುಳಿ  
ತಿದೆಳು. ಮಗುವಿನ ತಲೆಯ ಮೇಲಿಂದ ಶಲ್ಲಿ ಬಿಡ್ಡಿ ಹೊವು ಅವಶ  
ಕೈಯಲ್ಲಿದ್ದವು. ಕಣ್ಣೀರುದುರಸುತ್ತೆ ಇದ್ದಳು. ಅವಳಿಗೆ ತನ್ನ ಜಿವನದ  
ನೇನಹು ಆಯಿತು. ರಾಮಜಿ ತನಗೆ ಆಡಿಸಿದ್ದು, ಮೋಹನನ ಮೋಹನ  
ಮೂರುತಿ, ಅವನ ಕಷ್ಟ, ನಷ್ಟ, ಮರಣ ಎಲ್ಲವೂ ಅವಶ ಕಣ್ಣಿದೆರು  
ನಿಂತವು. ಹೊದು, ನಾನು ದುರ್ದೇವಿ, ನಿಜವಾಗಿಯೂ ದುರ್ದೇವಿ.  
ದೇವರ ಉದ್ದೇಶವಾದರೂ ಏನಿದೆ? ಆದರೆ ಇಂದಂತೂ ರಾಮಜಿ ನನ್ನ  
ಕೈಯೊಳಗಿಂದ ಮಗುವನ್ನು ಕರೆದುಕೊಂಡು ಹೋದೆ. ಇದಾದರೂದೊಡ್ಡ  
ಸುದ್ದೆವನೆ ನನ್ನದು. ಹೀಗೆ ವಿಚಾರಮಗ್ನಿಳಾಗಿ ಗುಡಿಸಲ ಕಡೆಗೆ  
ಹೊರಟಿಳು.

ಗಜರಾ ಕೇಲಸ ಮಾಡಿ ತಿರುಗಿ ಬಂದು, ನೀರಿನ ಕೊಡ ತುಂಬಿ  
ಕೊಂಡು ಬಂದಿದ್ದಳು. ಒಲೆಯ ಹತ್ತಿರ ರೊಟ್ಟಿ ಸುಡುತ್ತಿದ್ದಳು. ಅಷ್ಟು  
ರಲ್ಲಿ ಜಾಯಿ ಬಂದಳು. “ಮಗು ಎಲ್ಲಿ!” ಅಂದಳು ಗಜರಾ. “ಮನು  
ವನ್ನು ಅಪ್ಪ ಒಯ್ಯಿ. ಇನ್ನು ಮಗು ಸುಖದಿಂದ ಬಾಳುವದು, ಚೀಕ  
ಯುವದು. ನಾವು ಹೇಗಾಡರೂ ಬದುಕುವೆವು. ಇನ್ನು ಮಗುವಿಗೆ ಇಡ  
ವಾಸದ ಚಿಂತೆ ಇಲ್ಲ” ಎಂದು ಅಂದಳು ಜಾಯಿ.

ಜಾಯಿಯ ಮಾತು ಕೇಳಿ ಅವಳಿಗೆ ಅನಂದವಾಗಲಿಲ್ಲ. ಅವಶ  
ಚಿಂತಾತುರ ಮುಖ ನೋಡಿ ಜಾಯಿಯ ಮನಸಿಗೆ ವೃಥಿಯಾಯಿತು.  
ಅವಳು ತಾನು ಮಾಡಿದ್ದು ಕೊಸಿನ ಹಿತಕ್ಕಾಗಿ ಎಂದು ತಳಿದಿದ್ದಳು.

ಆದರೆ ಕಣಸಿನ ತಾಯಿಯ ಮನಸಿಗೆ ಅದು ಬರಲಿಲ್ಲ. ತಾಯಿಯ ಕರುಳು ತಾಯಿಗೇ ತಿಳಿಯುವದಲ್ಲವೇ! ಜಾಯಿಗೆ ಈ ಜನ್ಮದಲ್ಲಿ ಇದು ಸಾಧ್ಯವಿದ್ದಿಲ್ಲ. ಎರಡನೆಯವರ ಮಕ್ಕಳನ್ನು ಜೋವಾನೆ ಮಾಡಿ ಬರುವಂಥ ಆನುಭವವಲ್ಲ ಇದು.

ಗಜರಾ ವಿನ್ನೆ ಇಗಿದ್ದುದನ್ನು ನೋಡಿ ಜಾಯಿಯು ವಿನ್ನೆಮುವಿ ಯಾದಳು. ರೊಟ್ಟಿಯ ಚೋರೆಂದನ್ನು ತಿಂದು ಇಬ್ಬರೂ ಕಂಬಳಿಯ ಮೇಲೆ ಅಡ್ಡಾದರೂ ನಿದ್ದೆ ಬರಲಿಲ್ಲ. ಕೋಡಿ ಕೂಗಿತು. ಬೆಳಗುಹರಿ ಯುವ ಸನುಯವಾಯಿತು. ಗಜರಾ ಜಾಯಿಗೆ ಅಂದಳು “ಇಡೀ ರಾತ್ರಿ ನಿದ್ದೆ ಇಲ್ಲ. ನಾನು ವಿಚಾರ ಮಾಡಿದೆ. ಬೀಂಡ ನನ್ನ ಮಗು ಮಾವಂದಿರ ಹತ್ತಿರ ಇರುವದು. ನಾವಿಬ್ಬರೂ ಹೋಗಿ ಮಗುವನ್ನು ಕರೆಂದು ಬರುವ.” ತಾಯಿಯು ನಿಧಾರ, ಇಚ್ಛೆ! ಜಾಯಿಗಂತೂ ಇವರಡನ್ನು ವಿರುವದು ಸಾಧ್ಯವಿದ್ದಿಲ್ಲ. ಮಗುವನ್ನು ಒಟ್ಟುಬಂದ ಬಳಿಕ ಅವಳ ಜೀವಕ್ಕೂ ಸಮಾಧಾನವಿರಲಿಲ್ಲ. ಇಬ್ಬರೂ ಬೆಳಗಿನ ಹಾದಿ ಕಾಯುತ್ತಿದ್ದರು. ನಿದ್ದೆ ಬರಲೊಳ್ಳಿದೆಂದು ಬಿಸತ್ತಿತ್ತಾಡಿದರು. ಬೀಂಸುವ ಪದ ಹಾಡಿದರು. ಗಜರಾ ಮಗುವನ್ನು ಕುರಿತು ಹಾಡಿದಳು. ಅದರ ಭಾವಾರ್ಥ ಹೀಗೆಂದೇ:- “ತೊಡೆಯು ಮೇಲಿನ ಮಗುವನ್ನು ಅಗಲುವದು ಸಾಧ್ಯ ವಿದೆಯೇ? ಹೆಸು ಇಲ್ಲದೇ ಗೋವು ಅಷುವಿಡೆಬಹುದೇ? ಬೀಂಡ ಬೀಂಡ ಈ ಅಗಲುವಿಕೆ ನನಗೇ! ನಡೆ ನಡೆ, ಬೀಗ ನಡೆ, ಮಗುವನ್ನು ಭೇಟ್ಟಿ ಮಾಡಿಸು ಸಬೇ.” ಅದು ಹೈದರುದ-ಮಾತ್ರಹೈದರುದ-ಅರ್ತ ಕರೆಯಾಗಿತ್ತು. ಈ ಹಾಡನ್ನು ತಾನೇ ಮಾಡಿದ್ದ ಹೋ ಏನೋಽಿ?

ಹೋರಗೆ ಬೆಳಕು ಪರಿಸಿತ್ತು. ಜನ ತಮ್ಮ ತಮ್ಮ ಉದ್ದೇಶೀಗಕ್ಕೆ ಹೋರಟಿತ್ತು. ಶಾಯಿನಾರಾಯಣ ನಾಲ್ಕರನ್ನು ಕೆಲಸಕ್ಕೆ ಕರೆಯುತ್ತಿದ್ದ, ಹೊವನ್ನು ಅರಳಿಸ ಸೃಷ್ಟಿಯನ್ನೆಲ್ಲ ಶಾಸುತ್ತಿದ್ದ, ಅಲಾಡಿಸುತ್ತಿದ್ದ.

ಗಜರಾ, ಜಾಯಿ ಇಬ್ಬರೂ ಹೋರಬಿದ್ದರು. ರಾಮಜಿ ಮನೆಯಲ್ಲಿ ಆರಾನು ಕುಚಿಂಯ ಮೇಲೆ ಕುಳಿತು ಮೊನ್ಮಗನನ್ನು ಆಡಿಸುತ್ತಿದ್ದ.

ಉಂಡಿಯನ್ನು ಕೊಡುತ್ತಿದ್ದ. ಅವನನ್ನು ಕರೆಯುತ್ತಿದ್ದ. ಬೀಳುಕೈ ಇರವಿ, ಜೀನುತುಪ್ಪಕೈ ಜೀನುನೋಣ ಆಕಾರಣಿಸುವಂತೆ ಸಿಹಿ ಪದಾರ್ಥ ಕಂಡೊಂಡನೆ ಚಿಕ್ಕ ಬಾಲಕರು ಧಾವಿಸುತ್ತಾರೆ. ಮೊಮ್ಮೆಗ ಸಿಹಿ ಉಂಡ ತಿನ್ನತ್ತು ಅಜ್ಞನ ಅಂಗಿ ಗುಂಡ ಹಿಡಿದು ಆಡುತ್ತಿದ್ದ.

ಗಜರಾ, ಜಾಯಿ ಇಬ್ಬರು ಬಂದು ಬಾಗಿಲ ಹತ್ತಿರ ನಿಂತರು. ಬಾಗಿಲ ತೆರೆಯುವ ಧೈಯವಾಗಲಿಲ್ಲ. ಆದರೆ ಜಾಯಿ ಮುಂದೆ ಬಂದು ಬಾಗಿಲ ತೆರೆದಳು. ಇಬ್ಬರು ಕೇಳಿದೆ ಒಳಗೆ ಸೇರಿದರು. ಮುದುಕನಿಗೆ ಆಶ್ಚರ್ಯವೇನಿಸಿತು. ಅವನು ಮಾತನಾಡಲಿಲ್ಲ. ಗಜರಾ ಧೈಯದಿಂದ ಮಾತನಾಡಿದಳು “ ಮಾವಂದಿಗೆ! ನಾನು ನನ್ನ ಮಗನನ್ನು ಕರೆದು ಕೊಂಡು ಹೋಗಲು ಬಂದಿದ್ದೇನೆ. ನಿಮ್ಮ ಹತ್ತಿರ ಬೇಡ ಅವ. ನಿಮ್ಮಂತೆ ಕಲ್ಲೋತಕ್ಕೆದಯದವನಾಗುವದು, ದುಷ್ಟನಾಗುವದು, ತನ್ನ ತಂದೆ ತಾಯಂದಿರನ್ನು ದೂರುವಂಥವನಾಗುವದು ಬೇಡ. ಬೇಡ. ತರ್ತಿ ಅವನನ್ನು ಇಲ್ಲ. ಸಿರಿವಂತಿಕೆಯಲ್ಲಿ ಇವನ ಹೃದಯ ಕಲ್ಲೋರವಾಗದೆ ಇರಲಾರದು. ಬಡತನವು ಅವನ ಮನಸಿನಲ್ಲಿ ಪ್ರೇಮ, ದಯೆ ಮುಂತಾದ ಸದ್ಗಳಾಗಳನ್ನು ಬೀರುವದು. ತನ್ನ ತಂದೆಯ ನೆನಹು ಪುಣ್ಯವಯವೇನಿಸುವದು ಅವನಿಗೆ. ತಾಯಿಯನ್ನು ತಂಬಾ ಪ್ರೀತಿಸುವನು. ನನ್ನ ಮಗು ಬಡವನಿದ್ದೂ ಅಡ್ಡಿ ಇಲ್ಲ, ಮನಸಿನ ಸಿರಿ ಅವನಲ್ಲಿ ಮೂಡಿ ಬೇಡಿಯಲ್ಲ. ಕೊಡಿರ ಅವನನ್ನು ಇಲ್ಲ. ನಾನು ನಿಜವಾಗಿ ಅವನನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ.”

ಗಜರಾ ಅಡಿದ ಮಾತು ಹೆದನವಾದ ಬಾಣಗಳಂತೆ ರಾಮಜಿಯ ಹೃದಯವನ್ನು ಸೀಳಹೋದವು. ಆ ಕಲ್ಲು ಕರುಗಿತು. ಮುದುಕ ಶುಚಿಯ ಮೇಲಿಂದ ಚಟ್ಟನೇ ಎದು ಗಜರಾನನ್ನು ಅಪ್ಪಿಕೊಂಡು ಅಳುತ್ತ ಅಂದ “ ನನ್ನ ಮಾದಿನ ಮಗಳೇ ಬೇಡ, ನನ್ನನನ್ನ ಈ ರೀತಿ ಜರಿಯಬೇಡ, ಕಾಡಬೇಡ. ನನ್ನ ಹೃದಯದಲ್ಲಿ ಕಿಳ್ಳನ್ನ ಹೇಗೆ ತೋರಿಸಲಿ? ನಾನು ದುರಭವಾನಕ್ಕೆ ಬಲಿಬದ್ದಿ. ನನ್ನ ಅಹಂಕಾರದ ಮೂಲಕ ಬಂಗಾರದಂಥ ಮಗನನ್ನು ಕಳಿದುಕೊಂಡೆ. ನಾನು ದುಕ್ಕಫಾತಕ. ಇನ್ನು ನೀವಿಟ್ಟರು

ನನ್ನಿಂದ ಅಗಲಬೇಡಿರಿ. ಇಲ್ಲಯೇ, ನೀವು ಇದ್ದು ಮಂಗುವನ್ನು ಜೋಪಾನ ಮಾಡಬೇಕು. ಮೋಹನನ ಮರಣ ನಮ್ಮನ್ನು ಕೂಡಿಸಿದೆ. ಮೋಹನ ಸತ್ತು, ಅವನೊಡನೆ ನನ್ನ ಅಹಂಕಾರವೂ ಅಳಿಯಿತು. ತನ್ನ ಬಲಿದಾನಮಾಡಿ ನನ್ನ ಮಂಗ ನನ್ನ ಆತ್ಮವನ್ನು ಶಂಕ್ಷಿಪ್ತಿ ಮಾಡಿದಾನೆ. ಆದದ್ದಿಲ್ಲ ವರೆತುಬಿಟ್ಟು ನನ್ನನ್ನು ಕೈಮಿಸಿರಿ. ಬೇಡ ಅಳಬೇಡ! ನಾನು ಮಹಾಪರಾಧಿ” ಹೀಗೆಂದು ಮುದುಕ ಶರೀರದ ಕಾಲು ಹಿಡಿಯಲು ಬಾಗಿದೆ.

“ಅಯ್ಯೋ! ಏನಿದು ಮಾವಂದಿರೆ! ನೀವು ನಮ್ಮ ಕಾಲು ಹಿಡಿಯುವದೇ? ನಿಮ್ಮ ಮಂಗಲ ಆಶೀರ್ವಾದ ನಮಗಿರಲಿ” ಎಂದು ಗಜರಾ, ಜಾಯಿ ಇಬ್ಬರೂ ರಾಮಜಿಯ ಕಾಲು ಹಿಡಿದರು. ಸಂಗುವನ್ನು ಅವನ ಕಾಲಮೇಲೆ ಹಾಕಿದರು.

ಅವರೆಲ್ಲರೂ ಹೆಚ್ಚಿಂದ ಬಾಳತ್ತೊಡಗಿದರು. ಜಾಯಿ ಲಗ್ಗುವಾಗಲಿಲ್ಲ. ರಾಮಜಿ ಅವಳನ್ನು ಮಂದುವೆಯ ವಿಷಯವಾಗಿ ಎಂದೂ ಮಾತಾಡಿಸಲಿಲ್ಲ. ಗಜರಾ ಸಹ ಆ ವಿಷಯವನ್ನು ಎಂದೂ ಎತ್ತಲಿಲ್ಲ. ಅದೊಂದು ಗಂಭೀರ ಮತ್ತು ಪರಿತ್ಯ ವಿಷಯವಾಗಿತ್ತು. ಅದನ್ನೇತ್ತೀ ಮಾತನಾಡುವದೇ ಪಾಪವಾನಾ ಪಾಪ.

ಮೋಹನನ ನೆನಪು ಎಲ್ಲರಿಗೂ ಆಗುತ್ತತ್ತು. ಎಲ್ಲರ ಕಣ್ಣು ತುಂಬಿ ಬರುತ್ತಿದ್ದವು. ಆದರೆ ಮೋಹನನ ಮೋಹನಕ ಬಾಲಕ ಕಂಬನಿಗಳನ್ನು ಇಲ್ಲದಂತೆ ಮಾಡುತ್ತಿದ್ದು. ಮನೆಯಲ್ಲಿ ಅವನೊಬ್ಬ ಜಾದುಗಾರ!



## ವೇಣುವಾದಕ

---

ಒಂದು ಉರಲ್ಲಿ ಒಬ್ಬ ಸಿರಿವಂತನಿದ್ದ. ಸುತ್ತುಮುತ್ತಲಿನ ಉರಲ್ಲೀಟಿಗೆ ಅವನ ಭೂಮಿಗಳು ಪಸರಿಸಿದ್ದಿವು. ಎಲ್ಲ ನೋಡಿದಲ್ಲಿ ಅವನ ಹೊಲಗಳೇ ಹೊಲಗಳು, ಮನೆಗಳೇ ಮನೆಗಳು. ಸಾವಿರಾರು ರೈತರ ಮನೆಗಳನ್ನು ಅವನು ಮಾರಿಸಿದ್ದ. ಒಕ್ಕುಲರಿಗೆ ಯಮನಾಗಿದ್ದ. ಒಕ್ಕುಲಿಗರ ಜಂಗನು ಆಸ್ತಿಗಳನ್ನು ಜಪ್ತಮಾಡಿಸಿ ಕೊಟ್ಟು ಕಚೇರಿಗೆ ತರಿಸಿ ಮಾರಿಸುತ್ತಿದ್ದ. ದುಡಿಯುವ ಜನರೆಲ್ಲ ಇವನೆಂದರೆ ಕೆಂಡ ಕಾರುತ್ತಿದ್ದರು. ಬಿಸಿಲು, ಮಳೆ ಗಾಳಿಗಳಲ್ಲಿ ದುಡಿದು ತಯಾರಿಸಿದ ಸೈರನ್ನು ಈ ಸಾಹುಕಾರ ಜಪ್ತಿ ಮಾಡಿಸಿ ಒಯ್ಯಾಬಿಡುತ್ತಿದ್ದ. ಒಕ್ಕುಲಿಗರು, ಅವರ ಮಂಡದಿ ಮಕ್ಕಳು ಉಪವಾಸ, ಆದ್ದರಿಂದ ಇರುತ್ತಿದ್ದರು. ಒಕ್ಕುಲಿಗರ ಗೋಳು ಇವನ ಪಾಲು ಇವನನ್ನು ಕಂಡರೆ “ಶರಣಾಶರಣ” ಆನ್ನು ವರು. ಆದರೆ ಅವನು ಸ್ವಲ್ಪ ದೂರ ಹೊಡಕೂಡಲೆ “ ಈ ರಾಕ್ಷಸ ಯಾಕೆ ಸಾಂತುವದಿಲ್ಲ? ” ಎಂದು ನೀಟಿಸಿರು ಬಿಡುತ್ತಿದ್ದರು.

ಈ ಸಾಹುಕಾರನ ಹೆಸರು ಕಲ್ಲಪ್ಪ. ಅವನ ಮನಸ್ಸು ಅವನ ಹೆಸರಿನಂತಯೇ ಇತ್ತು. ಮನತೆ, ಕರುಣೆ ಎಂಬುದು ಅವನಿಗೆ ಗೋತ್ತೇ ಇದಿಲ್ಲ. ಕಣ್ಣೀರು ನೋಡಿದರೆ ಅಪಹಾಸ್ಯ ಮಾಡುತ್ತಿದ್ದ. ಕಂಬನಿ ಯನ್ನು ನೋಡಿ ಅಪಹಾಸ್ಯ ಮಾಡುವದಕ್ಕಿಂತ ಹೆಚ್ಚಿನ ದುಗುಂಣ ಯಾವುದಿದೆ ಈ ಜಗತ್ತಿಲ್ಲ? ಕಲ್ಲಪ್ಪನಿಗೆ ಒಂದೇ ವಸ್ತುವಿನ ಬೆಲೆ ಗೋತ್ತು. ಅದೆಂದರೆ ದುಢ್ಣ ಅವನ ದೇವರು.

ಈ ಕಲ್ಲಪ್ಪನಿಗೆ ಒಬ್ಬ ಮಗನಿದ್ದ-ಕಲ್ಲಿದ್ದಲಿ ಕಣಿಯಲ್ಲಿ ವಜ್ರವಿದ್ದಂತೆ, ಮಣಿನ ಹೊಟ್ಟಿಯಲ್ಲಿ ಕಸ್ತೂರಿ ಇದ್ದಂತೆ. ಅವನ ಹೆಸರು ಮುದ್ಡಣ್ಣ. ಹೆಸರಿನಂತೆ ಅವನು ಎಲ್ಲಂಗಡು ಪ್ರಿಯನಾಗಿದ್ದ. ಅವನು ನೋಡಲಿಕ್ಕೆ

జీలున. ఆవన మనస్సు బక్కల దొడ్డదు. బడవర చంబనియ అధికారిగా ఆవనిగా ఆగుత్తుత్తు. రైతర గోళన్ను ఆవను తన్న మనేయల్లి చినాలు నోఇదుత్తుద్ద. తన్న తండె ఆవరన్ను జరియువదన్ను నోఇ ఆవను శణ్ణవనిద్దదరింద సుమ్మనిరుత్తుద్ద. ఆదరి శణ్ణవ నూగా లుట చునవేష్టు దినా? చినాలు బేరే బేరే ఆభరణ, హోస వస్తుగళంద ఆవనన్ను శృంగరిసుత్తుద్దరు.

ఖంరల్లి ఆత్తిత్తు హోదాగ్గి ఆవనిగా తన్న తండెయ నిండి కేళి బిరుత్తుత్తు. సాలేయల్లి కుడఁగరు ఆవనన్ను కండె కూడలే ఆన్ను త్రీద్దరు “బడవరన్ను గోళగి తఁడు మాఁడువ కల్లప్పన మగ బంద.” ఎల్లియాదరూ శుగడిగి ఆకస్మాత్తూగి హోదాగ ఆవనన్ను నోఇ జన ఆన్నుత్తిన్నరు “బడవర యమనాద కల్లప్పన మగ బంద.” ఆవనిగి ఇదన్ను కేళి బక్కల వ్యసనవాగుత్తుత్తు. ఆవను బడవరంతే ఉడుపు ధరిశిపొడగిదను. సాలేబిట్టును. బడవర గోళు ఆవనిగి కేళిశుత్తుత్తు. ఒందు దిన ముద్దుణ్ణునిగి కల్లప్ప కేళిద “ముద్దుణ్ణు, నీను గుమాస్తర హత్తిర కులఁతు జమాఖజుఁ కలి. ఇదెల్లి ఆస్తిగి ఇచేయ నీను. ఎల్ల వ్యవకారగళన్ను లక్ష్మీ విష్టు నోఇదు. నన్న కందా, ఇచెల్ల నినగాగియే ఇదే.” తండెయ మాతు కేళి ముద్దుణ్ణు ఆంద “అప్పా! ననగేనోబేడ. ఈ ఎల్ల ఆస్తియు నమ్మదేఏ!” “నవ్వుదల్లదే మత్తారదు? నాను ఇదన్నెల్లి నన్న వ్యవకార, జ్ఞానదిందలే గళసిద్దేనే.” ఎందు తండె ఆంద. “బడవరన్ను రాడి, గోళగి తఁడు మాడి గళ సిద్దీరి” ఎందు ముద్దుణ్ణు ఆంద. “సాల మాడిదారీ, సాలదల్లి ఆస్తి బందిదే. నన్నదేను తప్పు? ఆవరేకి సాలమాడబేకు?” ఎందు తండె నుడిద.

ముద్దుణ్ణునిగి ఒబ్బ గేచతి ఇద్దఁఁ. చిక్కందినిందలే ఆవరిబ్బరు కొడి ఆదిద్దరు. ఆవళ హేసరు లలితా. ఆవళ తండె బడవ.

ಕಲ್ಪನೆ ಖಣಕೊ ಇದ್ದನು. ಅವನು ಅಲ್ಲಿಯೇ ಇವರ ಸೀರೆಯಲ್ಲಿದ್ದರು. ಮುದ್ದಣ್ಣ-ಲಲಿತಾ ಕೂಡಿ ಆದುತ್ತಿದ್ದರು. ಜೋಕಾಲಿಯ ಮೇಲೆ ಜೀಷುತ್ತಿದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರುತ್ತಿದ್ದಿಲ್ಲ.

ಅದರೆ ಇತ್ತೀಚಿಗೆ ಮುದ್ದಣ್ಣ ಲಲಿತೆಯ ಮನೆಗೆ ಹೋಗುತ್ತಿದ್ದಿಲ್ಲ. ಅವನು ಸಾಧಾರಣವಾಗಿ ಯಾಂತ್ರೀಯಾ ಹೋಗುತ್ತಿರಲಿಲ್ಲ. ನದಿಯ ದಂಡೆಯ ಮೇಲೆ ಒಂದು ವಿಸ್ತೀರ್ಣವಾದ ಆಲವ ವರವಿತ್ತು. ಅಲ್ಲಿ ಕುಳಿತು ಕೊಳಳಲನ್ನು ಉದುತ್ತಿದ್ದು. ಅವನು ಬಹು ಚೆನ್ನಾಗಿ ಕೊಳಳಲನ್ನೂ ದುತ್ತಿದ್ದು. ಅವನ ಕೊಳಳಲ ದಿನಿ ಕೇಳಿದರೆ ಗೋಕುಲದ ಶೃಷ್ಟಿನೇ ನೇನಪಾಗುತ್ತಿತ್ತು. ಅವನ ಕೊಳಳಲುಲಿಯನಾಲಿಸಿ ಅಕ್ಷರ, ದನ, ಕರುಗಪ್ಪನೇ ನಿಂತುಬಿಡುತ್ತಿದ್ದವು. ಪಕ್ಕಿಗಳು ಅಲ್ಲಿಯೇ ಗಿಡದ ಟೊಂಗೆಗಳ ಮೇಲೆ ಕುಳಿತು ಕೇಳುತ್ತಿದ್ದವು. ನದಿಯ ನೀರು ತಟಿಸುವಾಗಿ ನೈಲುತ್ತಿತ್ತು. ಕಲ್ಲುಗಳಲ್ಲಿ ನೀರು ಒಡೆಯುತ್ತಿತ್ತು. ಬಡವರ ಗೋಳಣ್ಣೇ ಮಧುರ ಸ್ವರದಿಂದ ಹಾಡುತ್ತಿದ್ದನ್ನೇ ಏನೇಂ! ಜಗತ್ತಿನಲ್ಲಿದ್ದ ಗೋರು ಕೊಳಲಿನ ಸ್ವರದಿಂದ ಹೋರಸೂಸುತ್ತಿತ್ತು.

ಚೇರಿಸಿದ ಸುಜೀರಿಂದ ವಾರೆಗೆ ವಾರೆದಣ್ಣ ಅಲದ ಮರದ ಸುಕ್ತ— ಮುತ್ತಲ ಇಡುತ್ತಿದ್ದು. ದನಕಾರು ಮವರೆಲ್ಲ ಅವನ ಗೆಳಿಯರಾವರು. ಅವರು ಅವನಿಗೆ ದೂಟ್ಟಿ ಉಳಾಗದ್ದಿ ಕೊಡುತ್ತಿದ್ದರು. ನದಿ ಅವನಿಗೆ ಸ್ವಜ್ಞ ಸೀರು ಕೊಡುತ್ತಿತ್ತು. ಒಮ್ಮೆಯೇ ಪಕ್ಕಿಗಳು ಜುಂಬಿನಲ್ಲಿ ಹೆಚ್ಚಿ ತಂದು ಅವನ ಪಾದದ ಇತ್ತಿರ ಇಡುತ್ತಿದ್ದವು. ಮುದ್ದಣ್ಣ ಸೃಷ್ಟಿಯ ಬಾಲಕನೇ ಆಗಿದ್ದು. ಇಡಿ ಸೃಷ್ಟಿಯೇ ಮುದ್ದು ಮುದ್ದಣ್ಣನನ್ನು ಪ್ರೀತಿಯಿತ್ತಿತ್ತು.

ಮುದ್ದಣ್ಣ ಬಹು ದಿವಸ ಲಲಿತೆಯನ್ನು ಕಾಣಲೇ ಇಲ್ಲ. ಲಲಿತಾ ತಾಯಿ ಕೊಟ್ಟಿ ಸಿಹಿ ಪದಾರ್ಥಗಳನ್ನೇಲ್ಲ ಕೂಡಿ ಇಟ್ಟಿದ್ದಳು. ಮುದ್ದಣ್ಣನ ಜೋತೆಯಲ್ಲಿಯೇ ಅವನ್ನು ತಿನ್ನಬೇಕೇದು ಅವಳ ತನೆ ಅವಳು ಅವನನ್ನು ಕಾಣಲು ಆಶುರಳಾಗಿದ್ದಳು. ಆದರೆ ಮುದ್ದಣ್ಣ ಬರಲೇ ಇಲ್ಲ.

ಇತ್ತ ಕಲ್ಪ ಲಲಿತೀಯ ತಂದೆಗೆ ಎಚ್ಚರಿಕೆ ಕೊಟ್ಟಿದ್ದ “ಲಲಿತಾ ಮುದ್ದಣ್ಣನನ್ನು ಕಾಣತಕ್ಕದ್ದಲ್ಲ. ಅವನು ಒಬ್ಬನೇ ಎಷ್ಟು ದಿನ ಆಲದ ಮರದ ಬುಡವೆಲ್ಲಿ ಇರುತ್ತಾನೋ ಇರಲಿ. ಬೇಸರಾಗಿ ವಂನೆಗೆ ಬಂದೇ ಬರುವನು.” ಲಲಿತೀಯ ತಂದೆ ಕಲ್ಪನೆ ಸಾಲಗಾರ. ಅವನು ಲಲಿತೀಗೂ ಮುದ್ದಣ್ಣನ ಭೀಟ್ಟಿ ಆಗಬೇಡವೆಂದು ಎಚ್ಚರಿಕೆ ಕೊಟ್ಟಿನು. ಅವಳ ಕಣ್ಣ ನೀರಿನಿಂದ ತುಂಬಿದವು. ಸಾಲಗಾರ ತಂದೆಗೆ ಅವು ಕಾಣಿಲ್ಲ. ಶಂಡರೂ ಅವನಿಗೆ ಅದು ರುಚಿಸಲಿಲ್ಲ.

ಒಂದು ದಿನ ಲಲಿತೀಯ ತಂದೆ ಬೇರೊಂದು ಉಂಗ ಹೊಗಿದ್ದ. ತಾಯಿಗೆ ಹೇಳಿ ಅವಳು ಮುದ್ದಣ್ಣನಿದ್ದಲ್ಲಿಗೆ ಹೋದಳು. ಎಂದು ತನಸಿನ ದಬ್ಬಿ ಬಯ್ದಿಲ್ಲ; ನದಿ ಸಮುದ್ರದ ಕಡೆಗೆ ಹೋದಂತೆ, ಕೊಗಿಲೆ ವಸಂತ ಸ್ಥಾಪಿತ್ತಿಗೆ ಹೋದಂತೆ, ಜೀನು ಹೂವಿನ ಕಡೆಗೆ ಹೋದಂತೆ ಹೋದಳು. ಮುದ್ದಣ್ಣನ ಬೆನ್ನು ಅವಳ ಕಡೆ ಇತ್ತು. ಅವನು ನದಿ ಮತ್ತು ಸ್ವಾಹವನ್ನು ಲಕ್ಷ್ಯಗೊಟ್ಟಿ ನೋಡುತ್ತಿದ್ದನು. ಲಲಿತಾ ಹೆಗುರಣಿ “ವನ ಹತ್ತಿರ ಹೋಗಿ ಅವನ ಕಣ್ಣ ಮುಚ್ಚಿದಳು. “ಯಾರವರು? ನ್ನು ಕಣ್ಣ ಮುಚ್ಚಿನನ್ನನ್ನು ಕಾಡಲಿಕ್ಕೆ ಬಂದವರು?” ಎಂದು ಮುದ್ದಣ್ಣ ಇಟ್ಟನೇ ಬೀರೆ ಅವಳ ಕೋಮಾಲವಾದ ಕರಗಳನ್ನು ಹಿಂಡಿದನು. ಉಲ್ಲಿಂಜಿ ಜೆಂಕೆಯಂತೆ ಓಡಿದಳು. ಮುದ್ದಣ್ಣನಿಗೆ ಅಂಜಿದ್ದು ಇದೇ ವೇದಳನೇ ಸಾರೆ.

ಮುದ್ದಣ್ಣ ತಿರುಗಿ ಸೋಡಿದ. ಲಲಿತಾ ಓಡುತ್ತಿರ್ನಿಂದ “ಲಲಿತಾ, ಲಲಿತಾ! ಓಲಲಿತಾ” ಎಂದು ಕೂಗಿದ. ಅವಳು ತಿಡ್ದು ಲಿಂಬ ಅವನಿಗೆ ಬಹಳ ವ್ಯಾಸನವಾಯಿತು. ಓಡಿ ಹೋಗಿ ಅವಳನ್ನು ತೆಮುಕೊಂಡು ಬರಲಾ? ಕೊಳಳಲು ಬಾರಿಸಿ ತೋರಿಸಲಾ? ಅವಳಿಂದನ್ನು ತನಾಡಲಾ? ಎಂದು ಯೋಚಿಸಿದ. ಆದರೆ ಧೈಯ ಸಾಲಲಿಲ್ಲ.

ಕೆಲದಿನ ಹೀಗೆ ಸಾಗಿದವು. ಮುದ್ದಣ್ಣ ಕರೆದಾಗ ತಾನು ಹೋಗಿಲಿಂಬ ಎಂಬವಾತು ಲಲಿತೀಗೆ ಚುಚ್ಚುತ್ತಿತ್ತು. ಅವಳಿಗೆ ಬಂದ ಸಿಟ್ಟು ಹೋಯಿತು. ಪ್ರೇಮವು ಸಿಟ್ಟಿಗೇಳಬೇಕೇ? ಅವಳು ಇನ್ನೊಂದು ಸಂಧಿ

ಒದಗಿಸಿಕೊಂಡಳು. ಮುದ್ದಣ್ಣಿಗಾಗಿ ತಿನಿಸಿನ ಪದಾರ್ಥ ತೆಗೆದುಕೊಂಡು ಹೋದಳು. ಲಲಿತೆ ಓಡಿಹೋದ ದಿವಸದಿಂದ ಮುದ್ದಣ್ಣಿ ಉರ ಕಡೆಗೆ ಮಾತ್ರ ಮಾಡಿ ಕೂಡುತ್ತದ್ದು. ಲಲಿತೆ ಬಂದರೆ ಅವಳನ್ನು ನೋಡಬೇಕೆಂಬ ಆಸೆ ಅವನಿಗೆ. ಅದರೆ ಅವಳು ಬಹು ದಿವಸ ಬರಲೇ ಇಲ್ಲ. ಈ ದಿನ ಲಲಿತೆ ಒರುವದನ್ನು ಕಂಡ. ಅವನಿಗೆ ಬಹಳ ಆನಂದಪಾಯಿತು. ಪ್ರೀತಿ ವಃತ್ತೆ ಬಂದಿತು, ಸ್ನೇಹ ತಿರುಗಿ ಬಂದಿತು.

“ ಲಲಿತಾ, ಎವ್ವ ಸೆಡವಿನಿಂದ ಓಡಿ ಹೋದೆ ಆ ದಿವಸ? ನಾನು ಇಷ್ಟುಣ್ಣು ಎವ್ವ ಬಾರಿ ಬಾ ಎಂದು ಶಾಗಿದೆ ಆ ದಿನ ” ಎಂದು ಮುದ್ದಣ್ಣಿ ಅಂದ.

ಲಲಿತಾ— ನೀನು ಒಮ್ಮೆಲ್ಲಿ ನನ್ನ ಮೇಲೆ ಹರಿಹಾಯ್ದುಯಲ್ಲ?

ಮುದ್ದಣ್ಣ— ನೀನು ಕಣ್ಣ ಮುಚ್ಚಿದಿ ಎಂಬುದನ್ನು ನಾನ್ನೇ ಗೇತಳಿಯಬೇಕು?

ಲಲಿತಾ— ಕಣ್ಣ ಮುಚ್ಚಾಟದಲ್ಲಿ ಇದೇ ಕೈಯಿಂದಲ್ಲವೇ ನಾನು ನಿಷ್ಟ ಕಣ್ಣ ಮುಚ್ಚಿತ್ತದ್ದಂತು? ಆ ಕೈಯ ಗುರುತು ಸಿಗಲಿಲ್ಲವೇ ನಿನಗೇ?

ಮುದ್ದಣ್ಣ— ಆದರೆ ಇತ್ತೀಚಿಗೆ ನಾವು ಆ ಆಟವನ್ನೇ ಆಡಿಬ್ಬಿ. ನಾನು ಚಿಂತಿಯಲ್ಲಿ ಇದೆ. ಮನಸ್ಸಿಗೆ ಬಹಳ ತಾಸಪೂ ಆಗಿತ್ತು. ನಿಷ್ಟ ನಲುಮೆಗೆ ನನ್ನ ಸಿಟ್ಟಿನ ಎರಡು ಶಬ್ದಗಳೂ ಸಹನವಾಗಲಿಲ್ಲವೇ? ಒಂದು ಶಬ್ದದಿಂದ ಸ್ನೇಹವು ಅಳಿಯಿತೇ? ಇಂಥ ದುರುಪ ಗೆಳಿತನವಿದ್ದರೇನು ಪ್ರಯೋಜನ? ಗೆಳಿತನ ವಜ್ರದಂತಿರಬೇಕು, ಕಾಜಿನಂತೆ ಅಲ್ಲ. ಎವ್ವ ಪೆಟ್ಟು ಬಡಿದರೂ ಒಡಿಯದಂತಿರಬೇಕು “ನೋಡು, ತಾಯಿ ನನಗಿ ಕೊಟ್ಟಿ, ಈ ವಿಶಾಯಿಯನ್ನು ನಾನು ಹಾಗೆಯೇ ಕೂಡಿಸಿಟ್ಟಿದ್ದೇನೇ. ಬಾ. ಮುದ್ದಣ್ಣ, ನಾನೂ ನೀನೂ ಕೂಡಿಯೇ ತನ್ನೋಣ ” ಎಂದಳು ಲಲಿತೆ.

ಇಬ್ಬರೂ ಕೂಡಿ ವಿಶಾಯಿ ತಿಂದರು. ನದಿಯ ನೀರು ಕುಡಿದರು.

“ಮುದ್ದಣ್ಣ, ಮನೆಗೇಕೆ ಬರುವದಿಲ್ಲ? ಹಿರಿಯರ ಮಾತು ಕೇಳಿಕು. ನಿಮ್ಮಪ್ಪ ನಿನ್ನನ್ನು ಕಾಣಬಾರದೆಂದು ಎಚ್ಚರಿಕೆ ಕೊಟ್ಟಿದ್ದನು. ಒಬ್ಬನೇ ಬೇಸತ್ತು ತಿರುಗಿ ಬರಲಿ ಎಂದೆನ್ನ ತಾತ್ತವಿನೇ. ನಡೆ ಮನೆಗಿ. ನಾನೂ ನಿನ್ನ ಆಡ್ಡೋಣ, ಮಾತಾಡ್ಡೋಣ” ಎಂದಳು ಉಲತೆ.

**ಮುದ್ದಣ್ಣ:**— ಇಡಿ ಉರು ನಮ್ಮಪ್ಪನನ್ನು ತೆಗಳುತ್ತದೆ, ದೂರು ತ್ತದೆ. ನನ್ನನ್ನು ಎಲ್ಲರೂ ದೂರಬೀಕೆಂದು ನಿನಗೆ ಅನಿಸಂತ್ತದೆಯೇನು? ನನ್ನ ಮನೆಯಲ್ಲಿರುವದು ನನ್ನಿಂದ ಸಾಧ್ಯವಿಲ್ಲ. ಅಲ್ಲಿ ವಾವ, ಅನ್ಯಾಯ ತುಂಬಿವೆ. ಬಡವರ ಗೋಳು ಹೆಗಲಿರಳು ನನ್ನ ಕೆವಿಯಲ್ಲಿ ಕೇಳಬರು ತ್ತದೆ. ನನ್ನ ಮುದ್ದಣ್ಣನ ಜೀವ ಅಲ್ಲಿ ಗೋಳಿಗಿಡಾಗುತ್ತದೆ ಉಸಿರು ಕೆಟ್ಟಿದಂತೆ ಆಗುತ್ತದೆ. ಈ ನನ್ನ ಹಕ್ಕಿ ಈ ಬಯಲಿನಲ್ಲಿ ಜೀವಿಸುವದು. ಪವಿತ್ರವಾದ, ಪ್ರೇಮಮಯವಾದ ವಾತಾವರಣದಲ್ಲಿ ಉಳಿಯುವದು ಇದು ಮಾತ್ರ ಸಾಧ್ಯ.” ಬಳಿಕ ಮುದ್ದಣ್ಣ ಕೊಳಲು ನುಡಿಸಿದ ಲಲಿತೆ ಮರು ಖಾದಳು. ಕಣ್ಣ ಮುಚ್ಚಿ ಕುಳಿತ್ತಿದ್ದಳು. ಕೊಳಲು ಉದುವನ್ನು ನಿಲ್ಲಿಸಿದರೂ ಅವಳು ಆ ಸಮಾಧಿ ಸ್ಥಿತಿಯಲ್ಲಿಯೇ ಇದ್ದಳು. ಸ್ವಲ್ಪ ಹೊತ್ತಿನಲ್ಲಿ ಅವಳು ಎಚ್ಚತ್ತಳು. ಗದ್ದದ ಕಂಠದಿಂದ ಮುದ್ದಣ್ಣನಿಗೆ ಅಂದಳು “ಮುದ್ದಣ್ಣ, ನಾನು ನಮ್ಮ ತಂದೆಯ ಕಣ್ಣ ಶಪ್ಪಿಸಿ ದಿನಾಲು ಬರುವೆ. ನನಗೆ ಕೊಳಲು ಬಾರಿಸಲು ಕಾಲಿಸು.” “ನಿನ್ನ ಬಾ. ನಾನು ಇನ್ನೊಂದು ಕೊಳಲು ತಯಾರಿಸುತ್ತೀನೆ” ಎಂದು ಅಂದ ಮುನ್ನಣ್ಣ.

ಲಲಿತೆ ಮನೆಗೆ ಹೋದಳು. ಮನೆಯಲ್ಲಿ ಕೊಳಲು ಬಾರಿಸುವ ಅಭ್ಯಾಸ ಮಾಡುತ್ತಿದ್ದಳು. “ಏನುದು ನಿನ್ನ ಕಿಟಿ ಕಿಟಿ” ಎಂದು ತಾಯಿ ಸಟ್ಟಿಗೆದ್ದು ಅವಳಿಗೆ ಅನ್ನು ವರು. “ಹೌದು ತಾಯಿ, ಮಾವಿನಕಾಯಿ ಹುಳಿ ಇರುತ್ತದೆ. ಆದರೆ ಆದೇ ಕೆಲವು ದಿನಗಳಾಗಿ ಹೆಣ್ಣಾಯಿತ್ತೇದರೆ ಸವಿಯಾಗುತ್ತದೆ. ನಾನು ಬಾರಿಸುವದು ಇಂದು ನಿನಗೆ ಕಿಟಿ ಕಿಟಿಯೆನಿಸುತ್ತದೆ. ಆದರೆ, ನಾನು ಕೊಳಲು ನುಡಿಸಲು ಕಲಿತೊಡನೆ ನಿನಗೆ ‘ಲಲಿತಾ, ಕೊಳಲು ಬಾರಿಸು, ಎಂದೆನ್ನ ವಿ. ಮುದ್ದಣ್ಣನ ಕೊಳಲು

ಈ ನದಿಯ ಪ್ರವಾಹ ನಿಖಲತ್ತದೆ, ಕಲ್ಲು ಕರುಗುತ್ತವೆ.” ಎಂದು  
ಲಲಿತ್ ಉತ್ತರವೀರ್ಯುವಳು.

ಒಂದು ದಿನ ಲಲಿತ್ ಮುದ್ಡಣ್ಣನ ಕಡೆಗೆ ಹೋಗಿದ್ದಾರು. ಅಂದು  
ಅವಳು ಅವನ ಕೊಳಲನ್ನು ತಕ್ಕೊಂಡು ಬಾರಿಸಿವಳು. ಮುದ್ಡಣ್ಣ  
ಧ್ಯಾನಸ್ಥನಾದನು. “ನನಗಿಂತ ನೀನೇ ಉತ್ತಮವಾಗಿ ಕೊಳಲು  
ಬಾರಿಸಿದಿ” ಎಂದು, ಸುಧಿದನವ “ಇಂದು ನಿನ್ನ ಕೊಮಲ ಹಸ್ತದಿಂದ  
ಹೃದಯದಲ್ಲಿದ್ದ ಪ್ರೇಮಭಾವನ್ನೆಲ್ಲ ಆದರಲ್ಲಿ ಸುರಿಸಿದಿ. ಆದ್ದರಿಂದಲೇ  
ನಿನ್ನ ಕೊಳಲೊಳಗಿಂದ ದಿವ್ಯಸಂಗಿತ ಮಾಡಿದೆ ತಾಕ್ಷಿ, ಪಾವಿತ್ರ್ಯ,  
ಪ್ರೀತಿ, ಕೊಮಲತೆ ಇವುಗಳೆಲ್ಲ ಸ್ತ್ರೀ ಜೀವನದಲ್ಲಿಯೇ ಸಾಧ್ಯ. ಆದ್ದ  
ರಿಂದಲೇ ನೀನು ಇವ್ವು ಮನೋವೇಧಕ ರಂತಿಯಲ್ಲಿ ಕೊಳಲ ನುಡಿಸಿದಿ.”

ಹೀಗೆ ನಡೆದಿತ್ತು ಅವರ ಜೀವನ. ಲಲಿತೆ ಒಂದು ದಿನ ವಿಚಾರ  
ಮಾಡುವಳು:- ಮುದ್ಡಣ್ಣನ ಕೊಳಲು ಬಹೆಳ ಸರಸವಿದೆ. ನಾನು ಈಂ  
ದರೆ ಅವನು ಕೊಡವೆ ಇರಲಾರ. ಪ್ರೀತಿಗಾಗಿ ಪಾಱಣವನ್ನು ದರೂ ಈಡು  
ತ್ವಾರೆ. ಅಂದಮೇಲೆ ಬಿದಿರನ ಕೊಳಲನ್ನು ಕೊಡಲಿಕ್ಕಿಲ್ಲವೇ? ಹೀಗೆ  
ವಿಚಾರ ಮಾಡುತ್ತ ಅವಳು ಮುದ್ಡಣ್ಣನ ಕಡೆಗೆ ಹೋದಳು.

ಮುದ್ಡಣ್ಣ ಬಿನ್ನನಾಗಿ ಕೂಡಿದ್ದ; ಅವನ ಮನಸ್ಸು ಪ್ರಸನ್ನವಿರಲಿಲ್ಲ;  
ಮನಸ್ಸಿಗೆ ತ್ವಾಸವಾಗಿತ್ತು. ಲಲಿತೆ ಅವನ ಹತ್ತಿರ ಹೋದಳು. ಅವನು  
ನಗಲಿಲ್ಲ ಅವಳನ್ನು ನೋಡಿ. ಅವನ ಕೊಳಲನ್ನು ಕೈಯಲ್ಲಿ ಹಿಡಿದು  
ಅಂದಳು “ಮುದ್ಡಣ್ಣ, ಈ ಕೊಳಲನ್ನು ನನಗೆ ಕೊಡುತ್ತಿರುಣಾ? ನೀನು  
ನನ್ನ ಕೊಳಲು ತೆಗೆದುಕೊ ಮತ್ತು ನಾನು ನಿನ್ನದನ್ನು ತೆಗೆದುಕೊಳ್ಳುವೆ.  
ನನ್ನ ಕೊಳಲನ್ನು ನೀನು ಉದು, ನಿನ್ನದನ್ನು ನಾನು ಉದುವೆ.  
ಅಂದರೆ ನಾನು ನಿನ್ನ ಹತ್ತಿರ ಇದ್ದಂತೆ, ನೀನು ನನ್ನ ಹತ್ತರಿಂದಂತೆ  
ಆಗುವದು.”

ಮುದ್ಡಣ್ಣ ಒಮ್ಮೆಲೆ ರೇಗಿದ್ದ. ಅವಳ ಮೈಮೇಲೆ ಹರಿಹಾಯು  
ಅಂದ “ಮೋಸಗಾರ್ತಿ, ನನಗಿರುವ ಒಬ್ಬಕ್ಕೇ ಒಬ್ಬಳಾದ ಗೆಳತಿ

ಯಾನ್ನು ಓಡಿಸಬೇಕೆಂದು ಬಂದೆಯಾ ಇಲ್ಲಿ? ಇದೊಂದು ನನ್ನ ಅನಂದ. ಇದನ್ನು ಕಸಿದುಕೊಳ್ಳಬೇಕೆನ್ನುತ್ತಿರೂ? ಇದಕ್ಕಾಗಿಯೇ ಇಷ್ಟು ದಿನ ಇಲ್ಲ ಬಂದು ನನ್ನೊಂದನೇ ಸ್ವೀಹ ಮಾಡಿದೆಯಾ? ಇದೆಲ್ಲ ನಮ್ಮ ತಂದೆಯ ಹೀಗೆ ರಂಚು ಇರಬೇಕು. ಯಾವ ಕೊಳಲಿನ ವಾಲಕ ಜೀವನ ನನಗೆ ಬೇಸರವೇನಿಸುವದಿಲ್ಲವೋ? ಅದನ್ನೇ ಕಸಿದುಕೊಂಡರಾಯಿತು ಎಂದು ತಿಳಿದು ನನ್ನ ತಂದೆಯೇ ನಿನ್ನನ್ನು ಕಳಿಸಿದ್ದಾನೆ. ಬೇಡ, ಬೇಡ, ನಿನ್ನ ದರ್ಶನ ನನಗೆ. ಇಂಥ ಸ್ವಾಧೀಪರಾಯಣ ಮತ್ತು ಮತ್ತು ದಯುಕ್ತ ಜಗತ್ತಿನ ದರ್ಶನವೇ ಬೇಡ ನನಗೆ.”

ಕೂವಿನ ಮೇಲೆ ಕೆಂಡ ಬಿದ್ದ ಹಾಗೆ ಲಲಿತೀಗೆನಿಸಿತು. ಮುದ್ದಿ ಇಲ್ಲನ ಮೇಲೋ ಅವಳ ಸ್ತ್ರೀತಿ ಬಹೆಳ. ಪ್ರೇಮಪೂರಿತಾಗಿ ಅವಳು ಕೊಳ್ಳಲ್ಲಿನ್ನು ಜೀಡಿದ್ದಳು, ಇಣ್ಣಿರು ಸುರಿಸುತ್ತ ಅವಳು ಹೋಗಿಬಿಟ್ಟಿಳು.

ಲಲಿತೆ ಈಗ ಜೀಡಿದ್ದಳು. ಅವಳ ಮದುವೆಯ ವಿಚಾರ ಮನೆಯಲ್ಲಿ ನಡೆವಿತ್ತು. ಈಗ ಅವಳು ಎಲ್ಲಯೂ ಹೊರಗೆ ಹೊಗುತ್ತಿಲ್ಲ. “ ಏನು ಲಲಿತೆ! ಏನಿದು, ಇತ್ತೀಚೆಗೆ ನೀನು ಕೊಳಳುವುದುವದನ್ನು ಬಿಟ್ಟುಬಿಟ್ಟಿರಿಲ್ಲ. ಎವ್ವು ಮಧುರವಾಗಿ ಸರಾ ವಾಗಿ ಅದುತ್ತಿದ್ದ ” ಎಂದು ಅವಳ ಶಾಯಿ ಅಂದಳು.

ಲಲಿತೆ:— ನನ್ನ ಕೊಳಲು : ಟ್ರೈಡೆ, ಒಡೆದಿದೆ. ಈ ಜನ್ಮದಲ್ಲಿ ಯಂತೂ ನನ್ನ ಕೊಳಲೊಳಗಿಂದ ಮಧುರ ಸಂಗೀತ ಹೊರಬಿಳಿಳುವದು ಸಾಧ್ಯವಿಲ್ಲ. ಅದನ್ನು ಸರಿಪಡಿಸುವವರಾರು? ಅದನ್ನು ಸರಿಪಡಿಸುವವ ಒಬ್ಬನೇ ಇದ್ದಾನೆ; ಅದರೆ ಅವನು ಭಿಟ್ಟಿಯಾಗುವದು ಸಾಧ್ಯವಿಲ್ಲ.

ಹೊರವಿದ್ದ ಒಂದು ಉರಿನ ಒಬ್ಬ ಶರಣನೊಡನೆ ಲಲಿತೆಯ ಮದುವೆ ಗೊತ್ತಾಯಿತು. ಮದುವೆ ಅಯಿತು. ರಾತ್ರಿ ಉರ ಹೊರಗಿದೆ ಗುಡಿಗೆ ಮೇರವಣಿಗೆ ಹೊರಟಿಕು. ಬಜಂತ್ರಿ ಉದುತ್ತಿದ್ದರು. ಆ ಗುಡಿಯ ಹತ್ತಿರದ ಆಲದ ಮರದ ಮೇಲೆ ಕುಳಿತು ಮುದ್ದಿಳ್ಳ ಕೊಳಲು ಉದುತ್ತಿದ್ದ.

ಕೊಳಲು ಕೇಳಿ ಬಜಂತ್ರಿಯವರು ತಮ್ಮ ವಾದ್ಯ ಉದುವದನ್ನು ನಿಲ್ಲಿಸಿದರು. ಆ ಸ್ವರ ಕೇಳಿ ಲಲಿತೆ ಕಣ್ಣೀರು ಸುರಂತೆಗಿಡಳು. ಯಾರೋ ಕೇಳಿದರು “ಲಲಿತೆ ಅಳುವದೇಕೆ?” “ಇಲ್ಲ, ಕಣ್ಣಲ್ಲಿ ಏನೋ ಹೊಗಿತ್ತು” ಎಂದಂದೆಳು ಲಲಿತೆ.

ಲಲಿತೆ ಗಂಡನ ವಃನೇಗೆ ಹೊಗಿದಳು. ಮುದ್ದಣ್ಣ ಕೊಳಲು ಉದುವದನ್ನೇ ಬಿಟ್ಟು. “ಏನು ಮುದ್ದಣ್ಣ, ಕೊಳಲು ಭಾರಿಸುವದಲ್ಲೇಕೆ?” ಎಂದು ದನಕಾಯುವ ಹುಡುಗರು ಕೇಳುತ್ತಿದ್ದರು. ಕಂಬನಿ ತುಂಬಿದ ಮುದ್ದಣ್ಣನ ಕಣ್ಣ ನೋಡಿ ವಿನ್ನರಾಗಿ ಅವರಿಗೆ ಹೊಗುತ್ತಿದ್ದರು. ಮುದ್ದಣ್ಣ ಜೀವನೆತ ಇದ್ದೂ ಸತ್ತ ಹಾಗೆಯೇ ಇದ್ದ. ಜೀವನದಲ್ಲಿಯ ಸ್ವಾರಸ್ಯವೇ ಹೊಗಿದಂತಾಯಿತೋ ಏನೋ ಅವನಿಗೆ!

ಲಲಿತೆಯ ಮನಸ್ಸಿನಿಂದ ರಾತ್ರಿಯ ವರಿಗೆ ಎಲ್ಲ ಕೆಲಸಗಳನ್ನು — ಕನ ತೆಗೆಯುವದು, ಬೀಸುವದು, ಒಗೆಯುವದು, ಆಡಿಗೆ ಮಾಡುವದು, ನೀರು ತುಂಬಿವದು — ಅವಳೇ ಮಾಡುತ್ತಿದ್ದಳು. ಯಾರೂ ಇಲ್ಲದಾಗ ಕೆರಿಗೆ ಹೊಗಿ ಬಟ್ಟಿ ಒಗೆಯುತ್ತಿದ್ದಳು. ಆಗ ಆಲ್ಲಿ ಕುಳಿತು ಅಳುವಳು. ತನ್ನ ಹೃದಯಚೊಳಗಿನ ನೀರ ಸೈಲ್ಲಿ ಅಲ್ಲಿ ಸುರಂಸಿವಳು. ಪ್ರಪಂಚದ ಭಾರವೆಲ್ಲ ಅವಳ ಮೇಲೆ.

ಹೀಗೆ ಕೆಲವು ತಿಂಗಳ ನಡೆಯಿತು. ಕಷ್ಟ ನೂಡುವ ಜೀವನಿಲ್ಲಿಲ್ಲ ಅವಳದು. ಈ ಭಾರ ಅವಳಿಗೆ ಸಹಿಸಲಾರದಷ್ಟುಯಿತು. ಲಲಿತನ್ನು ಹೊವು ಬಾಡಿತು. ಅವಳಿಗೆ ಉಟ ಹೊಗುತ್ತಿದ್ದಿಲ್ಲ. ಮುದ್ದಣ್ಣನನ್ನು ತಾನು ತಿರುಗಿ ಭೆಟ್ಟಿಯೇ ಆಗಲಿಲ್ಲವಲ್ಲ ಎಂಬ ಮಾತು ಅವಳ ಹೃದಯ ವನ್ನು ಕಟ್ಟಿಯುತ್ತಿತ್ತು. ಅವನಿಗೆ ಯಾರಿದ್ದಾರೆ ಈ ವಿಶಾಲವಾದ ವಿಕ್ರದಲ್ಲಿ? ನದಿ ಅವನಿಗೆ ತಾಯಿ, ಪಶುಪತ್ಸೇ ಅವನಿಗೆ ಅಣ್ಣತಮ್ಮಂದಿರು. ದನಕಾಯುವವರು ಅವನ ಗೆಕ್ಕಿಯರು. ವ್ಯಧಿಗೆ ಒಳಪಟ್ಟಿ ಅವನ ಮನಸಿನ ಶಬ್ದಗಳನ್ನು ನಾನು ಮನಸಿಗೆ ಏಕ ಹಚ್ಚಿಕೊಳ್ಳಬೇಕಾಗಿತ್ತು? ನಿಜವಾದ

ప్రేను నిరకంకారియాగిరబేకు. ఈ రీతి విజురగళు ఆవశ మాన స్నిగ్ధ తొందరి కోడుత్తిద్దవు. అశువు ఒంచేం ఆవశ గేళతి.

లలితి బేనే బిద్ది భు. హాసుగేయ మేలేయే ఇవ్వెళు. ఆవశ మాన ఆవశన్న తవరమనేగి శళుహిద. బేనేయింద బళలున సేంసేయ ప్రయోజనవేను అత్తిగే? ఉనయోగవిల్లద వశ్తువాగి ద్వాళు లలితి.

లలితియు ఈ భాళు కంఠు ఆవశ తండె తాయి మరుగిదరు. దిన దినక్కే ఆవశ స్థితి కేడుత్తిక్కు. ఓందు దిన లలితి తాయిగి కేళ దళు “ఆన్నా! ముద్దణ్ణనన్న ఇల్లి కరకొండు బూ. సాయాన వేదలు ఒమ్మె ఆవశన్న కణ్ణ తుంబ సేండ్రుత్తేసి ఆవన హసివే హసివు ననగే. హాలు బేయ, ఏనూ బేయ “మ్మా! ఆవశన్న కరియిసువియా!” ఆదరి ఆవశన్న కరియువవరారు? ఆవశ తాయితండెగి యారూ ముద్దణ్ణన శంగద మాతనాడక్కుద్విల్లనేందు శల్లప్పన కట్టప్పజె ఇక్కు. లలితియు తాయితండెగి తమ్మ మగళ అంత్యేళ్ళియకింత సాపుకారన మహిక్కవే హేచ్చుగిక్కు.

లలితి “ ముద్దణ్ణ ముద్దణ్ణ ” అన్నిక్కు ప్రాణబిట్టిక్కు. “ యాద హేణవిదః? ” ఎందు దనశామున కోషుగుగే ముద్దణ్ణ కేళిద. “ లలితిసుదు ” ఎందు హేళిదము సించిలు బడినొకూ యితు ఆవసిగే. విలక్ష్మీ దృష్టియింద సేండ్రతొడగద. ఆలద నురద బుఢవల్లి సింకిద్ద లలితియు చిత్తి ఖరియుత్తిక్కు. ముద్దణ్ణన క్షేదయ జూరు జరాగతొడగిత్తు.

జనరీల్ల స్తుతానదించ హింతిరుగిదరు. ముద్దణ్ణ తన్న కోళలన్న క్షేయల్లి హిడిదు లలితియు చిత్తియు కేత్తర ఒంచు స్థాక.

ಇನ್ನೂ ಆದು ಧಗ ಧಗ ಉರಿಯುತ್ತಿತ್ತು. ತನ್ನ ಮತ್ತು ಲಲಿತೀಯ ಮನೋರಥ, ಆಶೆ ಆಕಾಂಕ್ಷೆಗಳು ಉರಿಯುವಂತೆ ಕಂಡವು ಆವಸಿಗೆ. ಚಿತ್ತಿಗೆ ನಮಸ್ಕಾರ ಮಾಡುತ್ತಿದ್ದ, ಪ್ರದಕ್ಷಿಣಿ ಹಾಂತ್ರಿದ್ದ, ಮತ್ತೆ ಕಾತು ಅಳುತ್ತಿದ್ದ.

ಮುದ್ದಣ್ಣ ಪುನಃ ಮತ್ತೆ ಯಾರ ಇಟ್ಟಿಗೂ ಬೀಳಲಿಲ್ಲ. ಆವನು ಎಲ್ಲಗೊಂಡನೆಂಬುದು ಯಾರಿಗೂ ಶಿಳಯಲಿಲ್ಲ. ಲಲಿತೀಯ ನಂದಿದ ಚಿಕ್ಕಿಯ ಮೇಲೆ ಆವನ ಕೊಳ್ಳುವಾತ್ತ ಇತ್ತು! ಆದರೆ ಕೊಳ್ಳಲು ಅಂದಾವವನು ಯಾರಿಗೂ ಕಾಣಲಿಲ್ಲ. ಆವನು ಹೊಂದದ್ದೆಲ್ಲಿ? ಗಾಳಿಗೆ ಗೊತ್ತು, ತಾರೆಗಳಿಗೆ ಗೊತ್ತು, ಆಳವಾಗ ಹರಿಯುವ ನದಿಗೇ ಗೊತ್ತು!

ಇಪ್ಪು ಹಾತ್ರು ನಿಜ. ರಾತ್ರಿಭೂದ ಈಡಲೆ ನದಿಯ ದಂಡೆಯ ವೇಳೆ ಕೊಳ್ಳಲಿನ ಎಡು ದ್ವಿಗಳು ಕೇಳಿಸುತ್ತಿದ್ದವು. ದನಕಾಯುವ ಹುಡುಗಳು ಇದನ್ನೆಲ್ಲ ಉರಳ್ಳತ್ತ ಹೇಳಿದರು. ಲಲಿತೀಯ ತಂಡೆ, ಮುದ್ದಣ್ಣನ ತಂಡ ಇಲ್ಲವು ಇಬ್ಬ ಬಂದು ದಿವಸ ರಾತ್ರಿ ನದಿಯ ದಂಡೆಗೆ ಹೊಂದರು. ಆ ದಿವ್ಯ ಸಂಗೀತ ಆವರ ಕಿವಿಗೆ ಬಿಡಿತು. ಕಲ್ಲಾಗಿದ್ದ ಆವರ ಹೃದಯ ಗಳು ಕರಗಿದವು. ಕೊಳೆಲಿನ ಪ್ರತಿ ಸ್ವರದೊಡನೆ ಆವರ ಕಲ್ಲು ಹೃದಯ ಗಳು ನೀರು ನೀರಾಗುತ್ತಿದ್ದವು. ಕಲ್ಲು ಅರಳಿ ಹೊವಾಗತೀಂಡಿಗಿದವು. ನುಂಡ್ರಣ್ಣ - ಲಲಿತೆ ಇವರು ಜೀವಂತವಿದ್ದಾಗ ಆಗದಿದ್ದಿದು ಆವರ ಮರಣ ದಿಂದ ಸಂಧ್ಯವಾಯಿತು.

ಕಲ್ಲಪ್ಪ ವಿರಕ್ತನಾದ, ಸಾಲಪತ್ರಗಳನ್ನೆಲ್ಲ ಹೇದು ಹಾಕಿದ. ಸಾಲ ಗಾರಿಳಿಗನ್ನೂ ಖುಣುತ್ತಿವಾಡಿದ. ತನ್ನ ಹೆತ್ತರಿದ್ದ ದುಡ್ಡನ್ನೆಲ್ಲ ಬಜವಂಗಾಗಿ ವೆಚ್ಚಿವಾಡಿದ. ತಾನು ಒಂದು ಗುಡಿಸಲದಲ್ಲಿ ಇರತೋಡಿಗಿದ. ಆಸ್ತಿ ಮಾರಿ ಬಂದ ದುಡ್ಡಿನಿಂದ ಅಲ್ಲಲ್ಲಿ ಬಾವಿಗಳನ್ನು ತೋಡಿಸಿದ. ಆಸ್ತಿಗಳನ್ನು ಕಟ್ಟಿಸಿದ. ಹೊಸ ಶಾಲೆಗಳನ್ನು ಸುರುವೆ ಮಾಡಿಸಿದ.

ಸಾಮಾನ್ಯ ಜನತೆಗೆ ಉಪಯೋಗವಾಗುವಂಥಹ ಸಂಸ್ಥೆಗಳನ್ನು ಪ್ರಾರಂಭ ಮಾಡಿದ. ಸಾರಾಂಶವೇನಂದರೆ ಕಲ್ಲಪ್ಪ ಹೊಸ ಜೀವನವನ್ನೇ ಪ್ರಾರಂಭಿಸಿದೆ ಅವನ ಪುನರ್ಜನ್ಮವೇ ಆದಂತಾಯಿತು ಅನ್ನಿರಿ.

ಕಲ್ಲಪ್ಪ ನದಿಯದಂಡಿಯ ಮೇಲೆ ಒಂದು ಸುಂದರವಾದ ಸಮಾಧಿ ಯನ್ನು ಕಟ್ಟಿಸಿದ. ಅಲ್ಲಿ ಮುದ್ದಣ್ಣನ ಕೊಳನ್ನು ಇಟ್ಟಿ. ಸಮಾಧಿಯ ಮೇಲೆ “ ಲಲಿತೀ-ಮುದ್ದಣ್ಣ ” ಎರಡೆ ಶಬ್ದಗಳು ಒಡೆದು ಕಾಣಿಸುತ್ತವೆ. ದಷ್ಟಕಾಯುವ ಹುಡುಗರು ಅಲ್ಲಿಗೆ ಬರಹೋಗುವವರಿಗೆ ಈ ಕಥೆ ಹೇಳುತ್ತಾರೆ. ಕೇಳುವವರು ತವರ್ತಿ ಕಂಬನಿಯ ಶ್ರದ್ಧಾಂಜಲಿಯನ್ನು ಅರ್ಪಿಸಿ ಮರಣತ್ವಾರೆ.



## ಕೆಂಬನಿಯ ಕೆರೆ

---

ಅದೊಂದು ಸುಂದರವಾದ ನಗರ. ಪ್ರಥಿಪೀಠದ ಸ್ವರ್ಗ. ವಿದ್ಯಾರ್ಥಿಗಳು ಲಕಲಕ ಹೊಳೆಯುತ್ತಿದ್ದವು. ಅದೊಂದು ಅಪೂರ್ವ ನೋಟಿ. ಡಾಂಬರದ ಬೀದಿಗಳಿದ್ದವು. ಸುಂದರವಾದ ಉಪವನಗಳಿದ್ದವು. ನಾಟಕ ಗೃಹಗಳೂ ಗ್ರಂಥಾಲಯಗಳೂ ಇದ್ದವು. ಸಂಜೀಯಲಿ ಸಾರಿರಾರು ಸೆರ್ಟಿಫಿಕೇಟ್‌ನಾರಿಯರು ಅಂದವಾದ ನಯವಾದ ಥಾಂಪುಗಳನ್ನು ಧರಿಸಿ, ಉಪವನಗಳಲ್ಲಿ ಸುಳಿದಾಡುತ್ತಿದ್ದರು. ಜಗತ್ತಿನಲ್ಲಿ ದುಃಖವೆಲ್ಲಿಯಾದರೂ ಇದೆಯೇ, ಎಂಬ ಸಂಶಯ ಸಹ ಈ ಜನಕ್ಕೆ ಇಳ್ಳವೆಂದು ತೋರುತ್ತು.

ಆದರೆ ಸ್ವರ್ಗವಿದ್ದಲ್ಲಿ ನರಕ, ತಾವರೀಯಿದಲ್ಲಿ ಕೆಸರು, ಹೂವಿದ್ದಲ್ಲಿ ಹುಳಗಳು, ಜೀವನದ ಜೊತೆ ಮರಣ, ಬೆಳಕಿದ್ದಲ್ಲಿ ಕತ್ತಲು ಇವು ಇದ್ದೇ ಇರುತ್ತವೇ. ಸ್ವಾತಂತ್ರ್ಯದ ಹತ್ತಿರ ಓಸ್ಯ, ಮೈಭವದ ಸಂಗಡ ವಿಷತ್ತು, ಆಲಾಪವಿದ್ದಲ್ಲಿ ವಿಲಾಪ, ಸುಖದ ಸೆರಿಯಲ್ಲಿ ದುಃಖ ಇವನ್ನು ನಾವು ಕಾಣುತ್ತೇವೆ. ಹಾಸ್ಯದ ಬೆನ್ನ ಹಿಂದೆ ಕಂಬನಿ ಇರುತ್ತವೇ. ಈ ಸುಂದರ ಮತ್ತು ಸಂಬಂಧವಾದ ನಗರದಲ್ಲಿ ದುಃಖವು ಹೇರಳಾಗಿತ್ತು.

ಈ ನಗರದಲ್ಲಿ ಒಂದು ವಿಶಾಲವಾದ ಧರ್ಮಶಾಲೆ ಇತ್ತು. ಅದರ ಮಧ್ಯದಲ್ಲಿ ವಿಶ್ವಾತವಾದ ಒಂದು ಕೆರೆ ಇತ್ತು. ಇಡೀದಿವಸ ಚಕ್ಕೇ ಬೇಡುವ ತಿರುಕರು ರಾತ್ರಿ ಇಲ್ಲಿ ಶಾಂತಿತ್ವದರು. ಆವರಲ್ಲಿ ಕೆಲವರಿಗೆಚೇಸೇಯ ಬಳಲಿಕೆ, ಕೆಲವರಿಗೆ ಕಾಯಿಲೆ, ಕೆಲವರ ಮನಸಿಗೆ ಚಂತೆ, ಹೀಗೆ ಅದೊಂದು ಜೀವಂತ ನರಕವೇ ಆಗಿತ್ತು.

ಆ ತಿರುಕರಲ್ಲಿ ಚಿಕ್ಕವರು ದೊಡ್ಡವರು, ಗಂಡಷರು ಹೆಂಗಡು ಎಲ್ಲರೂ ಇದ್ದರು. ಧರ್ಮ ಬಬ್ಬ ತಿರುಕನ ಮಂಗ. ಇನ್‌ಪ್ರೈವೆಂಟ್‌

ಬೇಸೆಯಿಂದ ಅವನ ತಂಡೆ ಶೀರಕೊಂಡ. ಹೊಳಗೆಯೇ ಅವನ ಆಗ್ನಿ. ಅದನ್ನು ಬಿಟ್ಟು ಈ ಜಗತ್ತಿನಿಂದ ಅವ ತೆರಳಿದ. ತಂಡೆ ಸತ್ಯದ್ವಾ ನೋಡಿ ಧರ್ಮನಿಗೆ ಬಹು ವ್ಯಧಿಯಾಯಿತು, ಬಡವರಂಗೂ ಹೃದಯವಿರುತ್ತದೆ. ಪ್ರೀತಿಯ ಭಾವನೆ ಇರುತ್ತದೆ. ಆ ದಿವಸ ಧರ್ಮ ಹುಣ್ಣನಂತಾಗಿದ್ದ. ತಂಡೆಯ ದೇಹ ಹುಗಿಯಲೂ ಬರಲೊಳ್ಳುದು, ಸುಡಲೂ ಬರಲೊಳ್ಳುದು; ಅವನಲ್ಲಿ ದುರ್ಘ್ರಿ ಇದ್ದಿಲ್ಲ. ತಿರುಕರೀಲರೂ ಖಾರಲ್ಲಿ ಭಿಕ್ಷೆ ಬೇಡಲಿಕ್ಕೆ ಹೊಗಿದ್ದರು. ಮುನಸಿಪಾಲಟಿಯ ಗಾಡಿ ಬಂದು ಶವನನ್ನು ಒಯ್ದಿತು. ಸತ್ಯನಾಯಿ, ಎವೇಗಳನ್ನು ಆ ಗಾಡಿಯಿಂದಲೇ ಒಯ್ಯಿತ್ತಿದ್ದರು.

ಧರ್ಮ ಆ ಗಾಡಿಯೊಡನೆ ಹೊರಟಿ. ಶವವನ್ನು ಹುಗಿಯಲೂ ಯಿತು. ಧರ್ಮ ಅತ್ಯು, ಅತ್ಯು, ತಿರುಗಿದ. ಹೀಗೆಯೇ ಕೆಲವು ದಿನ ಗಳಾದವು. ದುಃಖ ಕಡಿಮೆಯಾಯಿತು. ನಡೆವೇ. ಯಾವಾಗಾದರೋವೇ ಮಳಿಗೆ ಹೊವನನ್ನು ತನ್ನ ತಂಡೆಯ ಶವ ಹುಗಿದಲ್ಲಿ ಒಯ್ದಿತ್ತಿದ್ದ. ತಂಡೆಯ ಬಂದು ಹರಕ ವಸ್ತುವನನ್ನು ತಂಡೆಯ ನೇನಪೆಂದು ಇಟ್ಟಿದ್ದ. ಅದೇ ಅವನಿಗೆ ಪಿತೃಪ್ರೇಮವಾಗಿತ್ತು.

ರಾತ್ರಿ ಎಷ್ಟು ಚೆಳಯಿದ್ದರೂ ಅದನ್ನು ಹೊತ್ತುಕೊಳ್ಳುತ್ತಿದ್ದ ಆದರ ಹೊತ್ತಾರಗಿ ಮತ್ತೇನೂ ಅವನ ಹತ್ತರ ಇದ್ದಿಲ್ಲ. ಬಡವರಿಗೆಲ್ಲಿ ಚೆಳ, ಗಾಳಿ? ದುಡ್ಡಿದ್ದವರಿಗೆ ಜಗತ್ತಿನಲ್ಲಿರುವ ಎಲ್ಲ ಖಣ್ಣಿಯ ಅರವಿ ಹೊದಿಸಿದರೂ ಚೆಳ ಬಾಧಿಸದೇ ಇರುವದಿಲ್ಲ. ತಂಡೆಯ ಪ್ರೀತಿಯ ವಸ್ತು ಧರ್ಮ ನಿಗೆ ಸಾಕಷ್ಟು ಉಷ್ಟಿ ಕೊಡುತ್ತಿತ್ತು.

ಧರ್ಮ ಆ ವಸ್ತುವು ಬೇಗ ಹರಿಯಬಹುದೆಂದು ಎಂದೂ ಒಗೆಯುತ್ತಿದ್ದಿಲ್ಲ. ಅದು ಹೊಲಸಾದರೂ ಏಕೆ ಆಗಬೇಕು. ಗಂಗಿ ಹೊಲಸಾಗುವ ವಳೀ? ಸೂರ್ಯಚಂದ್ರರು ಮಲಿನರಾಗುವದುಂಟೇ ದೇವರು ಮಲಿನ ನಾಗುವನೇ? ಪ್ರೀತಿ ಎಂದಿಗೂ ಮಲಿನವಾಗುವದಿಲ್ಲ. ಆ ವಸ್ತು, ಆವನ ತಂಡೆಯ ಪ್ರೀತಿಯ ನೇನಪಿನದು. ಧರ್ಮನ ಆ ಹರಕ ಅರವೆ ನೋಡಿ ಸಿರಮಂತರು ಮೂಗು ಹಿಡಿಯುತ್ತಿದ್ದರು. ಆದರ ನಾತ ಅವರಿಗೆ ಸಹನ ವಾಗುತ್ತಿದ್ದಿಲ್ಲ. ಅತ್ಯರ, ಸುವಾಸಿಕೆ ಎಣ್ಣೆ, ಪರಮಳ ದೃಷ್ಟಿ ಇವುಗಳ ವಾಗುತ್ತಿದ್ದಿಲ್ಲ.

ವಾಸನೆಯ ಗುರುತ್ವೀ ಗುರುತ್ವ ಅವರಿಗೆ. ಧರ್ಮನ ವಸ್ತುದಲ್ಲಿ ಅಡಕ ವಾದ ತಂದೆಯ ಪ್ರೀತಿಯ ಸುವಾಸನೆ ತಿಳಿಯುವವು ಶಕ್ತಿ ಅವರ ಮಾಗಿ ನಲ್ಲಿದ್ದಿಲ್ಲ.

ಹರಕ ಅರಿವೆ, ಮತ್ತೆ ಹೆರಿಡಿಕೆಂಬ ಅಂಜಿಕೆ ಧರ್ಮನಿಗೆ. ಅದನ್ನು ಅವನು ಬಲು ಹೆಗುರಾಗಿ (ನಾಜೂಕಾಗಿ) ಉಪಯೋಗಿಸುತ್ತಿದ್ದ. ಅದನ್ನು ಯೂರಾದ್ರೋ ಕಳವು ಮಾಡಬಹುದೆಂಬ ಅಂಜಿಕೆಯೂ ಅವನಿಗೆ ಇತ್ತು. ತಿರುಕರ ಕಳವು ಮಾಡುವ ತಿರುಕರೂ ಇದಾಗಿರೆ! ಅಷ್ಟು ಸಹ ಅರಿವೆ ಯಿಂದ್ಲಿದ ತಿರುಕರಿಗಂತ ಧರ್ಮ ಸಿರಿವಂತನಿದ್ದ. ಒಂದು ಹರಕ ಅರಿವೆ ಉಳ್ಳವನಾಗಿದ್ದ.

\* \* \* \*

ಅಂದು ಸರದಾರ ಗೋಪಾಲದಾಸ ಅವರಲ್ಲಿ ಮಂದುವೆಯ ಸಮಾರಂಭವಿತ್ತು. ಅವರ ಮಗಳಾದ ಹೇಮಲತೆಯ ಮಂದುವೆ. ಆವಳು ಕಲಿತವಳು. ತಂದೆಯ ಪ್ರೀತಿಯ ಮಗಳು. ಶ್ರೀಮಂತ ತಂದೆಯ ಒಬ್ಬಳೇ ಒಬ್ಬಳಾದ ಮಗಳು. ಚೆಲುವೆ ಮತ್ತು ವಿದ್ಯಾವತಿ ಅಂದಮೇಲೆ ಕೇಳುವುದೇನಿದೆ? ಇಂಗ್ಲಂಡಿಗೆ ಹೋಗಿಬಂದ ಒಬ್ಬ ತರುಣನೊಡನೆ ಅವಳ ಮಂದುವೆ ಆಗುವದಿತ್ತು. ವಧೂವರರು ಒಬ್ಬಂಗೊಬ್ಬರು ಅನುರೂಪರು; ಸಾಗರ-ಸರಿತೆಯಂತೆ, ಚಂದ್ರ-ರೋಹಿಣಿಯಂತೆ ಎಂದು ಜನ ಅನ್ನತಿದ್ದರು

ಗೋಧೂಳಿ ಮುಹೂರ್ತದ ವಿವಾಹ. ನೂರಾರು ಮೋಟರು ನಿಂತಿದ್ದವು. ವಿದ್ಯುದ್ದಿಪಗಳು ಕಣ್ಣು ಕುಕ್ಕಿಸುತ್ತಿದ್ದವು. ಉರೋಳಿನ ದೈವಿಷಳ್ಳವರಿಳ್ಳರೂ ಆಗಮಿಸಿದ್ದರು. ಹೂವಿನ ಪರಿಮಳ, ಅತ್ಯರದ ವಾಸನೆ ಪಸರಿಸಿದ್ದವು. ಮಂದುವೆಯ ವಿಚ್ಯಂಭಣೆ ನೋಡುವಂತಿತ್ತು.

ಮರುದಿನ ಗೋಪಾಲದಾಸರಲ್ಲಿ ಭೋಜನ ಸಮಾರಂಭ ಇತ್ತು. ದಿವಾಣಿಬಾನೆಯನ್ನು ಶೃಂಗರಿಸಿದ್ದರು. ಲೋಡು, ತೆಕ್ಕೆ, ರಕ್ತಗಂಬಳ ಹಾಸಿದ್ದವು. ಸಂಗೀತ ನಡೆದಿತ್ತು. ಎಲೆ ಅಡಕಿಯ ಬೆಳ್ಳಿಯ ತಬಕ ಗಳನ್ನು ಅಲ್ಲಲ್ಲಿ ಇಟ್ಟಿದ್ದರು. ಕೊರತೆಯ ಮಾತೇ ಇದ್ದಿಲ್ಲ ಅಲ್ಲಿ.

ಪಂಕ್ತಿಯಲ್ಲಿ ಚಂದನದ ಮಣಿಗಳು, ಬೆಳ್ಳಿಯ ತಾಟಿಗಳು ಶೋಭಿ ಸುತ್ತಿದ್ದವು. ಅಂದಿನಕಡ್ಡಿಗಳ ಘರಮಘರು ವಾಸನೆ ಹರಡಿತ್ತು. ಪಕ್ಕಾ ನ್ಯೂದ ಸುವಾಸನೆ ಇಡಿತ್ತು. ಆಗ್ರಹ ನಡೆದಿತ್ತು. ಸಾಕುಸಾಕಾಗುವವನ್ನು ಪಕ್ಕಾನ್ನು ಎಲ್ಲರಿಗೂ ಬಡಿಸಿದರು. ಪ್ರತಿಯೊಬ್ಬರು ನಾಲ್ಕು ಜನರ ಹೊಟ್ಟೆ ತುಂಬುವವನ್ನು ಅನ್ನ ವನ್ನು ಎಲೆಯಲ್ಲಿ ಜಲ್ಲಿದ್ದರು. “ ಇನ್ನೊಂದು ಉಂಡಿ ತಕ್ಕೊಳ್ಳಿ. ಮೇಲೆ ಒಂದು ಸೋಡಾ ಬಾಟಲಿ ಜಡಿದರಾಯಿ, ಕು. ಭಸ್ತು ವಾಗುತ್ತದೆ. ” ಈ ರೇತಿ ಒಬ್ಬರಿಗೊಬ್ಬಿ ಅಗ್ರಹ ವಾಡುತ್ತ ಉಟ ನಡೆ ಸಿದ್ದರು. ಸೋಡಾ ಇದೆ, ಡಾಕ್ಟರು ಇದಾದ್ದಿರೆ ಅಂದವೇಲೆ ತನ್ನ ವದನ್ನು ಕಡಿಮೆ ಏಕೆ ಮಾಡಬೇಕು? ಸಿರಿವಂತರ ಚೋಗ ಭೋಗಿಸುವ ರೀತಿಯೇ ಬೇಗಿ. ರೋಮು ನಗರಕ್ಕೆ ಬೆಂಕಿ ಹಚ್ಚಿ ಅದನ್ನು ನೋಡುವದರಲ್ಲಿಯೇ ನೇಡೋ ಎಂಬ ರೋಮನಾ ಬಾದಶಹನಿಗೆ ಅನಂದವನ್ನಿಸುತ್ತಿತ್ತು. ಅದೇ ರೇತಿ ಮೇಜವಾನಿಗಳಲ್ಲಿ ಅನ್ನ ಹಾಳು ಮಾಡುವದರಲ್ಲಿಯೇ ಸಿರಿವಂತರಿಗೆ ಅನಂದ. ಎಲೆಯಲ್ಲಿ ಚೆಲ್ಲಿದಿದ್ದರೆ ಅದು ಅವರಿಗೆ ಅಥವಾನದ ವಾತು. ಹೆಚ್ಚು ಅನ್ನ ಯಾರಲ್ಲಿ ಸೂರೀಯಾಗುತ್ತದೆಯೋ ಅವನೇ ಹೆಚ್ಚು ಸಿರಿ ವಂತನು! ಉಟ ಮಾಡುವವರಿಗೆ ಶ್ರಮವಾಗುತ್ತಿತ್ತು. ಇವರ ದೃಷ್ಟಿ ಯಲ್ಲಿ ಕಟ್ಟಿಗೆ ಒಡಿದರೆ, ಹೊಲದಲ್ಲಿ ನಟ್ಟು ಕಡಿದರೆ ಕೂಲಿಕಾರಿಗೆ ಬೆವರು ಒಡಿಯುವದಿಂದ. ಆದರೆ ತಾವು ಒಂದೆರಡು ಉಂಡಿ ತಿಂದ ಕೂಡಲೆ ಬೆವರು ಒಡಿಯುವುದು! ಶ್ರಮವನ್ನಿಸಬಾರದಿಂದು ರೇಡಿಯೋ ಹಚ್ಚಿದ್ದರು ಬೆವರು ಆರಬೀಕೆಂದು ಬೀಸಣಿಕೆಗಳಿದ್ದವು. ಹೀಗೆ ಆ ಪಂಕ್ತಿ ಎಂಬು ಗಂಟಿ ನಡೆದಿತ್ತು.

ಹೊರಗೆ ಜನಜಾತಿ. ಯಾರಿವರು ಇಷ್ಟು ಜನ! ಮೇಂಡವಾನಿಗೆ ಬಂದವರೀ? ಯಾರು ಕರೆದವರು ಇವರನ್ನು? ಸ್ತ್ರೀತಿಯಿದ್ದಲ್ಲಿ ಆಮಂತ್ರಣ ಬೇಕಾಗಿಲ್ಲ. ತಿರುಕರು ಎಲ್ಲರನ್ನು ಸ್ತ್ರೀತಿಸುತ್ತಾರೆ. ಅವರು ಎಲ್ಲರ ಮನೆಗಿ ಹೋಗುತ್ತಾರೆ. ಆ ಧರ್ಮಶಾಲೆಯಲ್ಲಿರುವ ತಿರುಕರೆಲ್ಲರು ಆ ಬೀದಿ ಯಲ್ಲಿ ಒಟ್ಟು ಕೂಡಿದ್ದರು. ಎಲೆಯಲ್ಲಿ ಜಲ್ಲಿದ್ದ ಎಂಜಲ ಸಿಗಬೀಕೆಂಬ ಅಷಯಿಂದ ಅಂದು ಅಲ್ಲಿಗೆ ಬಂದಿದ್ದರು. ಬಾಗಿಲದಲ್ಲಿ ನಿಂತ ಒಬ್ಬ ಉದ್ದಿ

ಮನೆಯೂಳು ಅವರನ್ನು ಬೆದರಿಸುತ್ತಿದ್ದು. “ಇನ್ನೂ ಹಂತೆ ಮುಗಿಯುವ ದಿಲ್ಲಿ, ಇಷ್ಟರಲ್ಲಿ ಈ ನಾಯಿಗಳೇ ಇಲ್ಲಿ ಕೂಡಿದವು? ಹಾಂ! ಹಾಂ! ಒದರ ಬೇಡಿರಿ! ದೊಡ್ಡ ದೊಡ್ಡ ಮಂದಿ ಒಳಗೆ ಉಟಕ್ಕೆ ಕೂತಿದ್ದಾರೆ, ತಿಳಿಯುವದಿಲ್ಲವೇ ನಿಮಗೆ? ಕಾಗಿ, ನಾಯಿ, ನರಿಗಳಂತೆ ಏನಿದು ಕೂಗಾಟ ಎಬ್ಬಿಸಿದ್ದೀರಿ? ಈ ರೀತಿ ನೀವು ಗಡಿಬಿಡಿ ಎಬ್ಬಿಸಿದರೆ ಏನೂ ಸಿಗಲಿಕ್ಕಿಲ್ಲ. ಹುಣಾರಿ!” ಎಂದು ಅವಂಗೆಲ್ಲ ಎಚ್ಚರ ಕೊಡುತ್ತಿದ್ದು.

“ಹಡಡಪ್ಪ, ಬೇಡ, ನಾವು ಸುಮ್ಮನೆ ಕೂಡುತ್ತೀವೆ. ಎರಡು ದಿವಸ ಉತ್ತರಾಸ ಇದ್ದೀವೆ. ನಿನ್ನ ಹೆಂಡರು ಮಕ್ಕಳು ಸುವಿಯಾಗಿರಲಿ-” ಈ ರೀತಿ ಮಾತುಗಳನ್ನು ಆ ತಿರುಕರು ಆಡುತ್ತಿದ್ದರು.

ಈ ಎರಡು ದೃಶ್ಯ ಕಂಡವಂಗೆ ಆ ನಗರದ ವೈಭವದ ನಿಜವಾದ ಕಲ್ಪನೆ ಬರುವದು. ಒಳಗೆ ಸಂಪತ್ತು, ಹೊಳಗೆ ವಿಪತ್ತು; ಒಳಗೆ ಸಂಗೀತ ಹೊರಗೆ ಚೀರಾಟ; ಒಳಗಿದ್ದದರ ಹೊಟ್ಟಿ ತುಂಬಿದ್ದವು, ಹೊರಗಿದ್ದವರ ಹೊಟ್ಟಿಗಳು ಬರಿದಾಗಿದ್ದವು; ಒಳಗೆ ಹೊರಲಾರದಪ್ಪ ತಿನಿಸು, ಹೊರಗೆ ಏನೂ ಇಲ್ಲ. ಒಳಗೆ ಸುಕಾಲ, ಹೊರಗೆ ಬರಗಾಲ; ಒಳಗೆ ಸುಮ, ಹೊರಗೆ ದುಃಖಿ; ಒಳಗೆ ಆನಂದ, ಹೊರಗೆ ಖೀಡ. ಒಳಗೆ ಜೀವನ, ಹೊರಗೆ ಮರಣ. ಈ ಒಳಗಿನ ಮತ್ತು ಹೊರಗಿನ ಎರಡು ದೃಶ್ಯಗಳು ಒಂದಕ್ಕೊಂದು ವಿರೋಧಿಯಾಗಿದ್ದು, ಮೈಮೇಲೆ ಮುಳ್ಳು ತರುವಂಥ ವಿನೆ.

ಒಳಗಿನ ಮಹಾ ಜನರೆಲ್ಲರು ಎದ್ದರು. ಕೈ ತೊಳದ-ಕೊಂಡರು. ತಾಂಬಾಲವಾಯಿತು. ತುಟಿ ಕೆಂಪಗಾದವು. ಸಂಗೀತ ಕೇಳುತ್ತು ಕೇಳುತ್ತ ಲೋಡಿಗೆ ಆತುಕೊಂಡು ಅಲ್ಲಿಯೇ ಕೆಲಜನ ನಿದ್ದೆ ಮಾಡತೊಡಗಿದರು.

ಆಳುಗಳು ಎಲೆಗಳಲ್ಲಿ ಚೆಲ್ಲಿದ ಉಂಡಿ, ಜಿಲೇಬಿ ನೊದಲಾದಪ್ಪೆಗಳ ಎಂಜಲವನ್ನು ಬಾಟಿಗಳಲ್ಲಿ ತುಂಬಿ ಹೊರಗೆ ತಂಡರು. ತಿದುಕ ರೆಲ್ಲರು ಎಚ್ಚತ್ತರು. ನನಗೆ ನಿನಗೆ ಎಂದು ಒಬ್ಬರಮೇಲೊಬ್ಬರು

ಬಿದ್ದು ಮುಂದೆ ಸರಿದರು. ಇಷ್ಟೋತ್ತು ಅವರೆಲ್ಲ ದಾರಿ ಕಾಯ್ದ ಎಂಜಲ-  
ಅವರ ಪರಬ್ರಹ್ಮ-ಅವರೆದುರು ಬಂದಿತು.

ಹಕ್ಕಿಗಳಿಗೆ ಕುಸುಬಿ ಕಾಳು ತೊರುವಂತೆ ಸಿರಿವಂತರ ಮನೀಯ  
ಆಳುಗಳು ಆ ಎಂಜಲ ತೂರಿದರು. ತೊರಿದ ಜೂರು ಆರಿಸಲು ತಿರುಕರಲ್ಲಿ  
ಗೈಂದಲವೇ ಎದ್ದಿತು. “ ಏ ನನ್ನ ವ್ಯೇಗಿ ಕೈ ಹೆಚ್ಚಿಗಿಚ್ಚೇ ” ಎಂದು  
ಬಡಗಿ ತೋರಿಸುತ್ತು ಆ ಭಯಾನ್ಯ ಆಲ್ಲ ನಿಂತಿದ್ದ. ಚೆಲ್ಲಿದ ಚೂರು  
ಮೇಲಿಂದ ಮೇಲೆಯೆ ಹಿಡಿಯಲು ಕೆಲವರ ಪ್ರಯತ್ನ. ಕೆಳಗಿ ಬಿದ್ದುದನ್ನು  
ಆರಿಸ ಮತ್ತೆ ಹೆಚ್ಚು ದೊರಕಿಸುವ ಪ್ರಯತ್ನ ಕೆಲವರದು, ಈ ರೀತಿ ತಿರುಕ  
ರಲ್ಲಿ ಬಡೆದಂಟ ನಡೆದಿತ್ತು. ಕೋಳಿಗಳ ಕಾದಾಟ, ಟಿಗರುಗಳ ಕಾದಾಟ  
ನಡಿಸುವಂತೆ ಸಿರಿವಂತರ ಆಳುಗಳು ತಿರುಕರಲ್ಲಿ ಬಡೆದಾಟ ಹಚ್ಚಿದರು.

ಧರ್ಮನಿಗೆ ಇನ್ನೂ ಏನೂ ಸಿಕ್ಕಿದಿಲ್ಲ. ಆವನು ಮುಂದೆ ಹೋಗು  
ವಷ್ಟುರಲ್ಲಿ ಯಾರಾದರೂ ಒಬ್ಬರು ಅವನನ್ನು ಹಿಂದೆ ನೂಕುತ್ತಿದ್ದರು. ಕೊನೆ  
ಗೈಂದೆ ಬಹೆಳ ಪ್ರಯತ್ನ ವರಾಡಿ ಕೈ ಮುಂದೆ ಬಿಡ್ಡಿದನು. ಆದು ಆ  
ಆಳನ ಕೈಯಲ್ಲಿದ್ದ ಪುಟ್ಟಿಗೆ ತಾಕಿತು! ಅಬ್ರಕ್ಕೊಣ್ಣಿಂ! ಎಂದು ಆ ಸನಾತನಿ  
ಆಳು ರೀಗಿಗೆದ್ದ “ ಎಷ್ಟು ಸೂಕ್ಷ್ಮ ಇವನದು! ನನ್ನನ್ನು ಮುಟ್ಟಿದೆಯಾ  
ಜಾಂಡಾಲಾ? ” ಎಂದು ಗಜಿಸಿದ. “ ಇವನೇ ನಿಮ್ಮನ್ನು ಮುಟ್ಟಿದ  
ವನು ” ಎಂದು ಧರ್ಮನನನ್ನು ಹಿಡಿದುಕೊಂಡು ಇನ್ನೊಬ್ಬ ತಿರುಕ ಬಂದ.  
ಆ ಆಳು ಧರ್ಮನಿಗೆ ನಾಲ್ಕುರು ಸಾರೆ ಕೆನ್ನೆ ಯಾ ಮೇಲೆ ಯಾಡಿದ. ಹೊಟ್ಟಿ  
ಯಲ್ಲಿ ಏನೂ ಇದ್ದಿಲ್ಲ; ಮೇಲೆ ಬಡಿತ. ಹಾಪ! ಧರ್ಮ ಮೂಳೆ ಬಂದು  
ಬಿದ್ದ. ಅಷ್ಟರಲ್ಲಿ ಆ ರಾಕ್ಷಸನು ಆವನ ಹೊಟ್ಟಿಯ ಮೇಲೆ ಒದ್ದನು.  
ಧರ್ಮನು ಚಿಟ್ಟನೇ ಚೀರಿದನು. ಆದೇ ಶಾಲದಲ್ಲಿ, ಮೇಲೆ ದಿವಾಣಿಖಾನೆ  
ಯಲ್ಲಿ ಒಂದು ಉತ್ತರವ್ವ ಸಂಗೀತದ ರೀಕಾರ್ಡನ್ನು ಹೆಚ್ಚಿದರು.

ಎಂಜಲ ತೊರಿದೂ ಯಿತು. ಸಿಗದೆ ಇದ್ದ ಕೆಲವು ತಿರುಕರು  
“ ಮುಂದಿನ ವಂಕ್ತಿ ಆದ ಮೇಲೆ ನಮಗೆ ಬಡಿಸು ಹಡದಷ್ಟು ” ಎಂದು  
ಆ ಅಳಗೆ ಹೋಳಿಕೊಂಡರು.. ಸಂಜೀಯಾಗತೋಡಿತು. ಆದರೂ ಏನೂ-

ದರೂ ಸಿಕ್ಕೇತೆಂಬ ಅಸೆಯಿಂದ ತರುಕರು ಅಲ್ಲಯೇ ಸುಳಜಾಯ್  
ತಿದ್ದರು.

ರಾತ್ರಿಯಾಯಿತು. ದೀಪಗಳು ಹತ್ತಿದವು. ಗೋಪಾಲದಾಕಣ  
ಮನೆ ಇಂದ್ರಪುರಿಯಂತೆ ಕಾಣುತ್ತಿತ್ತು. ಆಕಾಶದ ಮಿನುಗುವ ಶಾವ  
ರಾರು ಚಿಕ್ಕೆಗಳು ಪೃಥಿವೀತಲಕ್ಕೆ ಬಂದಂತೆ ತೋರುತ್ತಿತ್ತು. ಈಗ  
ದಿನರ, ಬಂದರ ಖರಿಯಾವ ಆಕ್ತಗಳಿದ್ದವೋ ಏನೋ?

ರಾತ್ರಿ ಗೋಪಾಲದಾಸರಲ್ಲಿ ಸಂಗಿತ ಕಚೇರಿ ಇತ್ತು; ಸ್ವರ್ಣಾ  
ಇತ್ತು. ಎಲ್ಲ ತೆರದ ಸುಖೋಪಭೋಗಗಳ ಸಿದ್ಧತೆ ಅಲ್ಲ ಇತ್ತು.

ಅದರೆ ನಮ್ಮ ಧರ್ಮಸೇಫಿದ್ದಿ? ಎಂಜಲದ ದಾರಿ ಕಾಯ್ದೇಕಾಯ್ದಿ  
ತರುಕರೆಲ್ಲರು ಧರ್ಮಸಾಲೆ ಸೇರಿದ್ದರು. ತವಃಗೆ ಸಿಕ್ಕ ಚೂರುಗಳನ್ನು  
ಇನ್ನುತ್ತ ಕೆರಿಯ ದಂಡೆಯ ಮೇಲೆ ಕುಳಿತಿದ್ದರು. ಅದರೆ ಧರ್ಮಫೈಲಿ?  
ಇನ್ನೂ ಬಿಕ್ಕೆ ಬೇಡುತ್ತಲಿರುವನೇ? ಧರ್ಮ ಅಲ್ಲಯೇ ಗೋಪಾಲಾಷಾರ  
ಮನೆಯ ಹತ್ತಿರ ಏನೋ ಹುಡುಕುತ್ತ ಇದ್ದ. ಏನು ಕಳೆದುಕೊಂಡಿದ್ದೆ?  
ಉಂಡಿಯ ಚೂರೋ, ಜಿಲೀಬಿಯ ಚೂರೋ? ಏನಾದು ಕಳೆದುಕೊಂಡಿದ್ದೆ?

“ನನ್ನ ಸರ್ವಸ್ವವನ್ನ ಕಳೆದುಕೊಂಡೆ. ಅಯ್ಯೋ! ಯಾಣನ್ನ  
ನನಗೆ ಆಧಾರ? ನನ್ನ ಕಂಬನಿ ಒರಿಸುವವರಾರು? ಚಳಿಯಿಂದ  
ನನ್ನನ್ನ ಉಳಿಸುವವರಾರು? ನನ್ನ ಹರಕು ವಸ್ತು ಕಳೆಯಿಃ. ಯಾರವರು  
ಅದನ್ನ ಕದ್ದವರು? ನಮ್ಮಪ್ರನ ಹೃವೆ, ಪ್ರೀತಿಯ ಹೃಕ್ರ  
ಹೋಯಿತು, ಕಳೆದುಕೊಂಡೆ” ಎಂದು ಆರ್ಥದನಿಯಿಂದ ಧರ್ಮ ಶಳು  
ತ್ವಿದ್ದ. ಅವನಿಗೆ ಜಿಲೀಬಿ, ಉಂಡೆ ಬೇಡಾಗಿದ್ದವು. ತನ್ನ ತಂಡಿಯ  
ನೆನಹೊಂದು ಬೇಕಾಗಿತ್ತು. ಹರಕು ಅರಿವೆಗಾಗಿ ಎಷ್ಟು ತೋರ್ಕ?

ಧರ್ಮನಿಗೆ ಹೊಟ್ಟಿಯಲ್ಲ ವೇದನೆ! ಲತ್ತಾಪ್ರಕಾರದಿಂದಿಳೀಕೇ,  
ಹೆಸಿವೆಯಿಂದಲೋ? ಹೊಟ್ಟಿ ಹಿಡಿದುಕೊಂಡು ಹೇಗೋ ನಡೆದಿದ್ದ ಧರ್ಮ.  
ಅವನಲ್ಲಿದ್ದ ಶಕ್ತಿ ಹೋಗಿತ್ತು. ಆ ಅರಿವೆಯಲ್ಲಿತ್ತು ಅವನ ಜೀವ,

ಜ್ಯೇಶ್ವರ, ಕತ್ತಿ. ಹಾದಿಯಲ್ಲಿ ಅವನಿಗೆ ಮೂರ್ಖೀ ಬಂದಂತೆ ಆಗುತ್ತಿತ್ತು. ಹೇಗಾದರೂ ನೂಡಿ ಧರ್ಮಶಾಲೆ ಮುಟ್ಟುಬೇಕೆಂದು ಅವನ ಆಸಿ.

ಕೊನೆಗೊಮೈ ಮುಟ್ಟಿದ್ದ. ಕೆರೆಯ ದಂಡೆಯ ಮೇಲೆ ಹೋದ. ಅಲ್ಲಿಯೇ ಆಳುತ್ತ ಕುಳಿತ. ಕಂಬನಿಯ ಸಾಗರವನ್ನು ಕೆರೆಯಲ್ಲಿ ಒಂದು-ಗೂಡಿಸಿದ. ಆ ಕೆರೆ ತಿರುಕರ ಕಂಬನಿಯ ಕೆರೆಯೇ ಆಗಿತ್ತು. ಆಳುತ್ತ ಆಳುತ್ತ ಧರ್ಮ ಒರಗಿನ. ಅವನಿಗೆ ನಿದ್ದೆ ಹತ್ತಿತ್ತು—ಆದು ಚಿರ ನಿದ್ರೆಯೇ ಆಗಿತ್ತು.

ಗೋಪಾಲದಾಸನ ಅಟ್ಟುದಲ್ಲಿ ಸಂಗೀತ ಕಚೇರಿ ನಡೆದಿತ್ತು. ಜನ ಕತ್ತು ಹಾಕುತ್ತಿತ್ತು. ಸಿರಿವಂತ ತೋಕಿ ಜನರು ಸಿಗರೀಟು ಸೇದುತ್ತಿದ್ದರು, ಎಲೆ ಅಡಕೆ ಹಾಕಿಕೊಳ್ಳುತ್ತಿದ್ದರು, ಸೆರೆ ಕುಡಿಯುತ್ತಿದ್ದರು.

ಬೆಳಗಾಯಿತು ಸೂರ್ಯನು ಮೇಲಕ್ಕೆ ರಿದ. ಹೆಕ್ಕೆ ಪಕ್ಕಿಗಳು ಗೂಡಬಿಟ್ಟವು. ತಿರುಕರು ತಿರುಗಾಡತೋಡಿದರು. ಆದರೆ ಕೆರೆಯ ದಂಡೆಯ ಮೇಲೆ ಮಲಗಿದವರಾರು ಇ ಧರ್ಮ. ಅವನ ಪ್ರಾಣ ದೇವರಲ್ಲಿ ಭಿಕ್ಷೆ ಬೇಡಲಿಕ್ಕೆ ಹೋಗಿತ್ತು. ಅಲ್ಲಿಯಾದರೂ ಅವನಿಗೆ ಭಿಕ್ಷೆ ಸಿಕ್ಕುವದೇ?



# ಭಾವನಿದ್ದಲ್ಲಿ ದೇವ.



ಇದು ಬಹಳ ಜೆಣಿಯ ಕತೆ. ಈಗಿದ್ದ ವಾತಾವರಣವು, ಪರಿಸ್ಥಿತಿಯು ಅಗಿದ್ದಿಲ್ಲ. ಎಲ್ಲ ಉರು ಸುಖಸಂಪನ್ಮೂಲಾಗಿದ್ದವು, ಸಮೃದ್ಧವಾಗಿದ್ದವು. ಎಲ್ಲರೂ ಸಾರಷ್ಟು ಕೇಲಸವಿಶ್ವತ್ವ. ಕುಂಬಾರ ಗಡಿಗೆ ಮಾಡುತ್ತಿದ್ದ, ಜಪಂಗಾರ ಕಾಲ್ಯಾಂತರ ಜ್ಯೋಲಿಯುತ್ತಿದ್ದ. ಸಿಂಹಿಗಿಂಬಿಟ್ಟಿ ಹೊಲಿಯುತ್ತಿದ್ದ. ನೇಕಾರ ಬಟ್ಟಿ ನೇಯುತ್ತಿದ್ದ. ಸಿಂಜಾರನು ಹಂಚಿ ಮಾಡುತ್ತಿದ್ದ. ಬಣ ಗಾರ ಬಣ್ಣ ಹಾಕುತ್ತಿದ್ದ. ಗಾಣಿಗ ಎಣ್ಣ ತೆಗೆಯುತ್ತಿದ್ದ. ಉಂಟಾಗಿ ಬಡೆದಾಟ ಇದ್ದಿಲ್ಲ, ಜಗಳಾಟಗಳು ಇದ್ದಿಲ್ಲ. ಏನಾದರು ಭಿನ್ನಾಭಿಪ್ರಾಯ ಗಳಾದರೆ ಪಂಚರು ಹೇಳಿದಂತೆ ಎಲ್ಲರೂ ಕೇಳುತ್ತಿದ್ದರು. ಕೋಟೀರ್, ಕಣೀರಿ, ವಕೀಲರು, ಭಕ್ತಿ ಇವೇ ಮೊದಲಾದವುಗಳು ಆ ಕಾಲದಲ್ಲಿ ಇದಿಲ್ಲ.

ಪ್ರತಿಯೊಂದು ಉಂಟಾಗಿ ಸಾಲೆಯೊಂದು ಇರುತ್ತತ್ತು. ಸಾಲೆಯ ಶಿಕ್ಷಕರ ಮೇಲೆ ಉರ ಜನರ ಭಕ್ತಿ ಬಹಳ. ಹಗಲು. ಹುಡುಗಂಗೆ ಕಲಿಸು ತ್ತಿದ್ದರು. ರಾತ್ರಿ ಕಥೆ, ಪುರಾಣ, ಕೀರ್ತನೆ ಹೇಳುತ್ತಿದ್ದರು. ಇಡೀ ಉರಗಿ ಗುರುವಿದ್ದಂತೆ ಇದ್ದರು. ಅವರಿಗೆ ನೇತನವಿರಲಿಲ್ಲ. ಉರ ಜನರು ಅವರಿಗೊಂದು ಮಾನ್ಯ ಕೊಡುತ್ತಿದ್ದರು. ಕೇಲವರು ಕಾಳಾಕಡಿ ಕೊಡುತ್ತಿದ್ದರು. ಮತ್ತೆ ಕೇಲವರು ಹಾಲು ಪಲ್ಲಿ ಕೊಟ್ಟಿ ಅವರ ಪರಾ ಮರಿಕೆ ಮಾಡುತ್ತಿದ್ದರು. ಇವರಿಗೆ ಯಾವ ಕೊರತೆಯೂ ಬರದಂತೆ ಉರ ಜನ ನೇರೆಡಿಕೊಳ್ಳುತ್ತಿದ್ದರು. ಅವರಲ್ಲಿ ಮದುವೆ ಮುಂಜನೆ ಇದ್ದರೆ ತಮ್ಮನೇ ಎಂದು ತಿಳಿದು ಉರ ಜನರೆಲ್ಲರು ಇವರಿಗೆ ನೇರವಾಗ ತ್ತಿದ್ದರು.

ಆ ಉರ ಹೆಸರು ಹೊನ್ನಾಪುರ. ಹೆಸರಿಗೆ ಪ್ರವಂತಿ ಇತ್ತು ಆ ಉರಃ. ಹೊನ್ನಿನ ಉರೇ ಆತ್ಮದು. ಉತ್ತಮವಾದ ಹನೆ, ನೀರಃ.

ಹೇನ್ನೇ ರಂಡು ತಿಂಗಳ ಹೊಳೆ ಹರಿಯುತ್ತಿತ್ತು. ಹೊಳೆ ಎಂದರೆ ಉರ ಕಳಿ. ಹೊಳೆ ಇದ್ದಲ್ಲಿ ಬೇಕಿ ಎಂಬ ಗಾದೆ ಅದೆ. ಹೋನ್ನಾವುರುದಲ್ಲಿದ್ದ ಶಿಕ್ಷಕರ ಹೆಸರು ರಾಮರಾಯ. ಇವರ ಪ್ರಾಯ ಮೂವತ್ತು ವರ್ಷದ್ದು. ಇವರು ಧರ್ಮದಲ್ಲಿ ಶ್ರದ್ಧೆಯಳ್ಳಿವರು, ಕರ್ಮನಿಷ್ಟ ರು ಇದ್ದರು. ಬೇಳಗಿನ ಜಾವ ದಲ್ಲಿ ಎದ್ದು ಹೊಳೆಗಿ ಹೋಗಿ ಜಳಕ ಮಾಡಿ ಸಂಧ್ಯಾವಂದನೆ ಮುಗಿಸಿ ಸಾಲೆಗೆ ಹೋಗುವರು. ನಾಲ್ಕು ತಾಸು ಹೋತ್ತೀರಿದ ಮೇಲೆ ಸಾಲೆಗೆ ಬಿಡುವು. ಮಧ್ಯಾಹ್ನ ಉಟ ಮುಗಿದ ಮೇಲೆ ನೂಲುವರು. ತಾವೆ ನೂತ ನೂಲಿನಿಂದ ತಮಗೂ ತಮ್ಮ ಹೆಂಡತಿಯಾದ ಸೀತಾಬಾಯಿ ಯಗೂ ಅರಿವೆ ನೇಯಿಸಿಕೊಳ್ಳುತ್ತಿದ್ದರು. ಗಂಡ ನೂತ ನೂಲಿನ ಸೀರಿಯಾನ್ನು ಹೆಂಡತ ಅಭಿಮಾನದಿಂದ ತೊಡುವಳು. ಹೆಂಡತ ಮಾಡಿದ ಅಡಿಗೆ ಗಂಡ ಸ್ತ್ರೀತಿಯಿಂದ ಉಣ್ಣಿವನು. ನೂತ ಮೇಲೆ ಕೆಲ ಪುಸ್ತಕ ಗಳನ್ನು ಟಿದುತ್ತಿದ್ದರು. ಮತ್ತೆ ಮಧ್ಯಾಹ್ನ ಸಾಲೆ. ಸಂಯಾಂಸ್ತ ವಾದೊಡನ ಸಾಲೆಗೆ ಬಿಡುವು. ಆಮೇಲೆ ಹುಡುಗರನ್ನೆಲ್ಲ ನದಿಯ ದಂಡೆಯ ಮೇಲೆ ಆಡಲಿಕ್ಕೆ ಕರೆದುಕೊಂಡು ಹೋಗುವರು. ಹುಡುಗರ ಆಟ ಮುಗಿದ ಮೇಲೆ ಸಂಧ್ಯಾವಂದನೆ ಘಾಡಿ ಮನೆಗೆ ಹೋಗಿ ಉಟ ಮಾಡುವರು. ರಾತ್ರಿ ಗುಗಿಯಲ್ಲಿ ಪುರಾಣ ಅಥವಾ ಕೀರ್ತನೆ ಮಾಡುವರು. ಹೀಗಿತ್ತು ರಾಮರಾಯರ ಜೀವನಕ್ರಮ.

ರಾಮರಾಯರಿಗೆ ಒಬ್ಬ ಮಂಗ. ಅವನ ಹೆಸರು ಗೋಪಾಲ. ಅವನು ಒಂದುವರೆ ವರ್ಷದವನಿದ್ದ. ಅವನು ಬಹೆಳ ಚಪಲ; ಅವನ ಚಲಾಟ ಕ್ಷ್ಯಂತೂ ಏತಿಯೇ ಇರಲಿಲ್ಲ. ಮನೆಯಲ್ಲಿ ಒಂದು ನಿಖಾರ ಸಹ ಇರುತ್ತಿದ್ದಿಲ್ಲ. ಈ ಹುಡುಗನ ಹುಟ್ಟಿದ ಹೆಬ್ಬದ ದಿವಸ ಉರ ಗೌಡರು ಹೋನ್ನಿನ ಸರಪಳ ಮಾಡಿಸಿ ಕೊಟ್ಟಿರು. “ಬ್ರಾಹ್ಮಣರ ಒಂದನೆ ಎಂದರೆ ಜ್ಞಾನ, ಶೀಲ; ಮುತ್ತು ಹೆವಳ ಹೊನ್ನು ಅಲ್ಲ. ಬೇಡ ನನಗೆ ಇದು” ಎಂದು ಹೇಳಿ ರಾಮರಾಯರು ತಿರುಗಿ ಕೊಟ್ಟಿರು.

ರಾಮರಾಯರ ಮನಸ್ಸು ಉದಾರ, ದೃಷ್ಟಿ ವಿಶಾಲ. ರಾಮರಾಯರಿಗೆ ಜ್ಞಾನ ಬರತೊಡಿದವು. ಸಾಲೆ ಬಂದಾಯಿತು. ಕಾಯಿಲೆ ಕಡವೆಯಾಗ-

ಲಿಳ್. ದಿನದಿನಕ್ಕೆ ಬಲಿಯ ಲಾರಂಭಿಸಿತು. ಸೀತಾಬಾಯಿಗೆ ಬಹು ಚಿಂತೆ. ಒಂದು ದಿನವಂತೂ ಅವರು ಬಿಕ್ಕೆ ಬಿಕ್ಕೆ ಅಳತೊಡಗಿದರು. ರಾಮು ರಾಯರು ಅವರನ್ನು ತಮ್ಮ ಹತ್ತಿರ ಬರಲು ಹೇಳಿದರು. ಅಲ್ಲಿಯೇ ಅವರನ್ನು ಕೂಡ್ರಿಸಿಕೊಂಡು ಅವರ ತೊಡಿಯ ಮೇಲೆ ತಮ್ಮ ತಲೆ ಇರಿಸ ಹೇಳಿದರು “ ನಾವು ಯಾರಿಗೂ ಬಿಟ್ಟಿದ್ದಳ್ಲ. ಇದಕ್ಕಾಗಿ ಇಷ್ಟು ದುಃಖ ವೇಕೇ? ನಾನು ಗೀತೆಯಲ್ಲಿ ಭಗವಂತನು ಹೇಳಿದ್ದನ್ನು ಓವಿ, ತಿಳಿ ಹೇಳಿ ಇವೇ? ನಿನ್ನ ಕಂಬನಿ ನೋಡಿ ನನಗೆ ದುಃಖವೆನಿಸುತ್ತದೆ. ಗೋಪಾಲ ನಿದ್ದಾನೆ. ಅವನನ್ನು ಜೋಪಾನ ಮಾಡು, ಬೇಳಿಸು. ದೇವರಿದ್ದಾನೆ ಎಲ್ಲರಿಗಾಗಿ. ಗಳಿಗೆ ಬಣ್ಣ, ನವಿಲಿಗೆ ಗರಿ, ಕೋಗಿಲಿಗೆ ಕಂತ ಅವನಳ್ವೇ ಕೊಟ್ಟಿದ್ದು. ಕನಕದಾಸರು ಹೇಳಿದ್ದಾರಲ್ಲ “ ಪುಟ್ಟಿಸಿದ ಸ್ವಾಮಿ ತಾಹೊಣಿಗಾರನಾದ ಮೇಲೆ ಫೋಟ್ಟಿಯಾಗಿ ಸಲಹುವನು ಇದಕೆ ಸಂದೇಹ ಜೀಡೆ. ” ನಾನು ಇರುವದು ಒಂದೆರಡು ದಿನ. ನನಗೆ ಕರೆ ಬಂದಿದೆ. ನಾನು ಹೊಗಲೇಬೇಕು. ನೀನು ಶಾಂತ ಮತ್ತು ಸಮಾಧಾನದಿಂದಿದ್ದರೆ ನಾನು ಸುಖದಿಂದ ಸಾಯಂವೆ. ನೀನು ಕಣ್ಣೀರು ಸುರಿಸುತ್ತಿದ್ದರೆ ನಾನು ಸಮಾಧಾನದಿಂದ ಸಾಯಂವದೆಂತು? ನನ್ನ ಶಾಂತಿ ನಿನ್ನ ಕೈಯಲ್ಲಿದೆ. ಒರಿಸು! ಕಂಬನಿ ಒರಿಸು! ಅಳುವದೆಂದರೆ ದೇವರ ಅವಮಾನ. ಅವನು ಕೊಟ್ಟಿ ಕರೆಯ ಅವಮಾನ. ಅವನ ಇಚ್ಛಿಗೆ ನಾವು ತಲೆ ಬಾಗಿಸಬೇಕು, ಅಲ್ಲವೇ?”

ಸೀತಾಬಾಲೀ ಸಮಾಧಾನ ತಾಳಿ ಕೇಳುತ್ತಿದ್ದಳು. ಇಕಣ್ಣೀರು ಒರಿಸಿದಳು. ತಿರುಗಿ ಕಂಬನಿ ಬರಗೊಡಲಿಲ್ಲ. ಅಳವಾದ ಹೊಳೆಯಂತೆ ಶಾಂತ ಮತ್ತು ಗಂಭೀರಳಾದಳು. “ ಹೆಂಕಟೀಕನ ಸೊತ್ತುವನ್ನು ಅನ್ನ ಎಂದು ರಾಮರಾಯರು ಹೇಳಿವರು. ಸೀತಾಬಾಲೀ ಅನ್ನ ತ್ತಿದ್ದಳು ಮತ್ತು ರಾಮರಾಯರು ಕೇಳುತ್ತಿದ್ದರು.

ಈ ರೀತಿ ಕೆಲದಿನಗಳಾದ ಮೇಲೆ ರಾಮರಾಯರು ಮೃತಪಟ್ಟಿರು. ಸೀತಾಬಾಯಿಯ ಭಾಗ್ಯ ಹೊಯಿತು. ಗೋಪಾಲನನ್ನು ಆಪ್ತಿಕೊಂಡು ಅತ್ತಿ. ಅದರೆ ಗಂಥನು ಆಡಿದ ಮಾತನ್ನು ನೇನಷಿಗೆ ತಂದು ಮನಸ್ಸನ್ನು

ತಾಂತರೀಳಿಸಿದಳು. ಅವರ ಆತ್ಮ ಕನ್ನು ಸುತ್ತುವುತ್ತಲು ಸುಳಿದಾಯು  
ತ್ರಿರೋಚಿತು. ನಾನು ಕಟ್ಟಿರು ಸುರಿಸಿದರೆ ಅವರ ಆತ್ಮಕ್ಕೆ ಶಾಂತ ದೊರೆಯ  
ರಿಕ್ಷ್ಯಲ್ಲಿಂದು ತಿಳಿದು ಮತ್ತೆ ಕಂಬನಿ ಒರೆಸಿಕೊಳ್ಳುತ್ತಿದ್ದೇನು.

ಹೊನ್ನಾಪುರದ ಜನರೆಲ್ಲ ವಿಧುಗಿದರು. ಉರ ಸಾಲೆ ಮತ್ತೆ ಸುರು  
ವಾಗಲಿಲ್ಲ. ಮತ್ತೊಬ್ಬ ಕಿಂಕ್ರೂ ಸಿಕ್ಕುವ ವರಿಗೆ ಅದು ಬಂದು ಇರುವದು.  
ಹೊನ್ನಾಪುರದ ಹುಡುಗರು ಒಂದು ಹೆರಡಾರಿ ದೂರವಿದ್ದಿಂದು ಒಂದು ಹೆಳ್ಳಿಯ  
ಸಾಲೆಗೆ ಹೋಗಕೊಡಿದರು. ಚಿಕ್ಕ ಬಾಲಕರು ಹೋಗುತ್ತಿದ್ದಿಲ್ಲ. ಹಾದಿ  
ಯಲ್ಲಿ ಅಡವಿ ಇತ್ತು. ಅವರಿಗೆಲ್ಲಿಯ ಅಂಜಿಕೆ?

ಸೀತಾಬಾಯಿಯ ಪರಿಸ್ಥಿತಿ ಕೆಟ್ಟಿತು. ರಾಮರಾಯರು ಇರುವ  
ವರಿಗೆ ಹೆಳ್ಳಿಯ ಜನ ಸಹಾಯ ಮಾಡುತ್ತಿದ್ದರು. ಈಗ ಅವಳಿಗೆ ದುಡಿದೇ  
ಉಪಜೀವನ ಮಾಡುವ ಪ್ರಸಂಗ ಬಂದಿತು. ಅವಳು ನೇರಹೊರಯವರ  
ಮನೆಯಲ್ಲಿ ಬೀಸುವದು, ಕುಟ್ಟುವದು, ನೂಲುವದು ಇವೇ ವೊದಲಾದ  
ಕೆಲಸಗಳನ್ನು ಮಾಡಿ ತನ್ನ ಮತ್ತು ಗೋಪಾಲನ ಉಪಜೀವನ ಸಾಗಿಸು  
ತ್ತಿದ್ದೇನು. ಗೋಪಾಲನನ್ನು ನೋಡಿದರೆ ಅವಳಿಗೆ ಎಲ್ಲ ಕಷ್ಟನಷ್ಟಗಳ  
ಮರೆವು ಆಗುತ್ತಿತ್ತು. ಅವನನ್ನು ಅಪ್ಪಿಕೊಂಡು “ನನ್ನ ಮಗು ದೊಡ್ಡವ-  
ನಾದ ಮೇಲೆ ನನ್ನ ಕಷ್ಟಗಳೆಲ್ಲ ದೂರಾಗುವವು” ಎಂದು ಅನ್ನುವಳು.

ಗೋಪಾಲ ಈಗ ಆರು ವರ್ಷದವನಾದ. ಇನ್ನು ಅವನನ್ನು ಸಾಲೆಗೆ  
ಕಳಿಸಬೇಕೆಂಬ ವಿಚಾರ ಮಾಡಿದಳು ತಾಯಿ. ಈ ವರ್ಷದ ದಸರೆಯ  
ದಿವಸ ಮೂಹುತ್ತೆ ಮಾಡಿ ಸಾಲೆಗೆ ಕಳಿಸಬೇಕೆಂದು ನಿಶ್ಚಯಿಸಿದರು.  
ವರು ದಿವಸ ದಸರೆ ಇತ್ತು. ಆಗ ತಾಯಿ ತನ್ನ ಹತ್ತರ ಗೋಪಾಲ  
ನನ್ನ ಕೂಡಿಸಿಕೊಂಡು ಹೇಳಿದರು “ಮಗು ನಾಳಿ ದಸರಿಹಬ್ಬ. ನೀನು  
ನಾಳಿಯಿಂದ ಸಾಲೆಗೆ ಹೋಗಬೇಕು. ನಾನು ನೂತನ ನೂಲಿನಿಂದ ಅರಿವೆ  
ನೀಯಿಸಿ ನಿನಗಾಗಿಹೊಂತ ಅಂಗ ತಯಾರಿಸಿದ್ದೇನೆ. ಆ ಅಂಗ ತೊಟ್ಟು ನೀನು  
ಸಾಲೆಗೆ ಹೋಗಬೇಕು. ನಿನಗಾಗಿ ಕಟ್ಟಿಗೆಯ ಧೂಳಪಾಟಿ ಮಾಡಿಸಿದ್ದೇನೆ.  
ಅದನ್ನು ತಕ್ಕಿಂಬು ಹೋಗಿ, ಪಾಟಿಯ ಮೇಲೆ ಧೂಟಿಯನ್ನು ಪಸರಿ

ಖಡರು ಕಡ್ಡಿಯಂದ ಅಕ್ಕರ ತೆಗೆಯಲು ಪೂರಂಭಿಸು. ಒಂದು ಅಕ್ಕರ ಬರಿ. ಬಳಿಕ ಅದನ್ನು ಅಡಿಕಿಸಿ ಮತ್ತೊಂದು ಅಕ್ಕರ ಕಲಿ. ಹೀಗೆ ಹೊಸ ಹೊಸ ಅಕ್ಕರಗಳನ್ನು ಕಲಿಯಬೇಕು. ಸಾಲೆ ಸ್ವಲ್ಪ ದೂರ ಇದೆ. ಅದರೆ ಆ ಶಿಕ್ಷೆಕರು ಬಹೇ ಒಳ್ಳೆಯವರು. ನೀನು ಅವರಲ್ಲಿಗೆ ಹೋಗಿ ಕಲ ಮತ್ತು ಕಲಿತು ವಿದ್ಯಾಂಶನಾಗು. ವಿದ್ಯೆಯೇ ನಿಜವಾದ ಧನ. ಅದೇ ನಿಜವಾದ ನೂನ. ಸಾಲೆಗೆ ಹೋಗುತ್ತೇ ತಾನೇ?”

ಗೋಪಾಲ ಅಂದ “ಅಮ್ಮಾ, ನಾನು ಸಾಲೆಗೆ ಹೋಗುತ್ತೇನೆ. ನಮ್ಮ ಯಜಮಾನರಂತೆ ವಿದ್ವತ್ತು ಸಂಪಾದಿಸುವೆ”

ಸೀತಾಬಾಯಿ “ಗೋತ್ತು ನನಗೆ ಕಂದಾ, ನೀನು ನಿಜವಾಗಿಯೂ ಜಾಣ” ಎಂದು ನುಡಿದಳು.

ಮರುದಿವಸ ಅವನನ್ನು ಬೆಳಗಿನಲ್ಲಿ ಎಬ್ಬಿಸಿ, ಸ್ವಾನಮಾಡಿಸಿದರು. ಗೋಪಾಲ ಸ್ವಾನಮಾಡಿ ಶೂರ್ಯನಮಸ್ಕಾರ ಹಾಕಿದ. ಹಣಕೆಗೆ ಗಂಧ ಹಚ್ಚಿಕೊಂಡ. ವಿದ್ಯಾದೇವಿಯ ಪೂಜೆಮಾಡಿದ.

ಗೋಪಾಲ ಸಾಲೆಗೆ ಹೊರಟಿ. ಅವನು ಹೊರಟಿದನ್ನು ನೋಡಿ ಸೀತಾಬಾಯಿಗೆ ಅಳುವು ಶಿಖಲೈಲ್ಲಿದು. ರಾಮರಾಯರು ಇದ್ದರೆ ಮನೆಯಲ್ಲಿ ಕಲಿಯತ್ತಿದ್ದನ್ನಲ್ಲ, ಇವು ದೂರ ಹೋಗಿ ಬೇಕಾಗುತ್ತಿದ್ದಿಲ್ಲ. ಹೀಗೆ ಸೀತಾಬಾಯಿಯ ಮನಸ್ಸಿನಲ್ಲಿ ವಿಚಾರಗಳು ಸುಳಿದಾಡಿದವೆ. ನಂತರ ಸೀರಿನಿಂದ ಕಣ್ಣೀರು ಬರಿಸಿಕೊಂಡು ಕೆಲಸಕ್ಕೆ ಹೊಣಿದರು. ಬದವಂಗೆ ಅಳಲು ಸಾಕಷ್ಟು ಸಮಯ ಸಹ ಸಿಕ್ಕುವದಿಲ್ಲ. ಇಡೀ ಒಂದು ರೀತಿಯಂದ ಗುಣವೇ.

ಗೋಪಾಲ ಸಾಲೆಗೆಹೋದ. ಶಿಕ್ಷೆಕರು ‘ಯಾರ ಮಗೆ’ ಎಂದು ಶೋಷಿಸಿ.

ರಾಮರಾಯರ ಪರಿಷಯ ಆವಂಗತ್ತು. ಅವರ ಮಾನ್ಯಾಗಿ ಉಲಂಘಣವ ಸಂಧಿ ಬಂದಿತಿಂದು ಆನಂದಪಟ್ಟಿರು. “ದಿನಾಲು ಸಾಲೀಗಿ ಚಾ. ನಿಮ್ಮ ಹೀರಿಯರ ಕೀರ್ತಿ ಹೆಚ್ಚಿಸು” ಎಂದು ಗೋಽಭಾಲನಿಗೆ ಆತೀವದಿನ ಹೇಳಿದರು.

ಗೋಽಭಾಲ ಮನೆಗೆ ಬಂದ. ತಾಯಿ ಸವಾಳಾರ ಹೇಳಿದಳು.

ಗೋಽಭಾಲ ಹೇಳಿದ “ಸಾಲೀ ಚೆನ್ನುಗಾಗಿ. ಶ್ರೀಕರೂ ಒಳ್ಳೆಯಾವರು. ನನ್ನ ಬೆನ್ನು ಜಪ್ಪರಿಸಿದರು ಮತ್ತು ಜಾಣಾಗೆಂದು ಆತೀವಾದ ವಾಡಿದರು.”

ಸಂಜೀವಾಯಿತು. ಸಿತಾಬುಯಿ, ಗೋಽಭಾಲನಿಂದ ಅಂಕಿ-ಮಾನ್ಯಾಗಿ ಅನ್ವಯಿಸಿದರು. ರಾಮರಕ್ಕೆ ನೈತ್ಯತ್ವ ಕಲಿತದರು. ಗೋಽಭಾಲ ಅಂತಿ ಮಾಡಿ ನುಲಗಿದ. ಸಿತಾಬುಯಿ, ರಾಮರಾಯರ ನೇತಾಯಾದ ರುದ್ರಾಂಶಿ ವಾಲೀಯನ್ನು ತಕ್ಕೊಂಡು ಜಫನಾಹಿತ್ತು ಕುಳಿತಳು. ಜಫನಾಲೀಯಿಂದ ನೇರಿಂದ ಕಂಬನಿಗಳ ವಾಶಿಷ್ಠ ನಡೆನೇ ಇತ್ತು.

ಒಂದೆರಡು ದಿನಗಳಾದವು. ಒಂದು ದಿನ ಗೋಽಭಾಲ ತಾಯಿಗೆ ಎಂದ “ಅನ್ನಾನಾನು ಸಾಲೀಗಿ ಹೋಗುವವಿಲ್ಲ” ತಾಯಿ ಎಂದು “ಹೀಕೆ? ಹೀಗೆ ಮಾಡಬಾರದು ಕಂದ, ನೀನು ಕಲಿಯಬೇಕು. ವಿದ್ಯಾ ವಂತನಾಗಬೇಕು” ಎನ್ನ ಹೇಳಿದರೂ ಹೋಗುವವಿಲ್ಲಿಂದು ನಾಗ ಹಟಕಿಂತಿದ್ದಿ. ತಾಯಿ ಕಾರಣ ಹೇಳಿ ಅಂದಕು. ಗೋಽಭಾಲ ಹೇಳಿದ “ಸಂಜೀ ಸಾಲೀಯಿಂದ ತಿರುಗಿ ಬರುವಾಗ ಎಲ್ಲ ಹುಣಿಗರು ಮುಂದಿ ಹೋಗಬಿಡುತ್ತಿರೆ ಮತ್ತು ನರಗಿಂಬ್ಬನ್ನೇ ಆಹಾರ ಲ್ಲಿ ಬರು ಭರುತ್ತದೆ.”

ಆತಾಬುಯಿ ದೇವರ ಮೇಲೆ ಭರವಸೆಜಟ್ಟಿ “ಗೋಽಭಾಲ, ಅದೇಕೆ ಅವೆನುಳ್ಳಿ ಸಾನಗೆ ಅಂಜಕೆ? ಅವೆನುಳ್ಳಿ ನಿನ್ನ ಅಳ್ಳಾನೋಣ್ಣ

ಇದ್ದಾನೆ. ನನಗೆ ಭಯ ಬಂದಾಗ ‘ಅಣ್ಣಾ ಅಣ್ಣಾ’ ಎಂದು ಕೂಗು. ಅವನು ಬಂದು ನಿನ್ನನ್ನು ಮನೆಯ ವರಿಗೆ ಮುಟ್ಟಿಸಿ ಹೋಗುವನು” ಎಂದು ಸುಡಿದಳು.

ಗೋಪಾಲ “ಏನು ನನ್ನ ಅಣ್ಣಾ ಇದ್ದಾನೇನವ್ವಾ? ಇಷ್ಟು ದಿವಸ ನೀನೇಕೆ ನನಕೆ ಹೇಳಲಿಲ್ಲ? ಅವನು ಮನೆಗೇಕೆ ಬರುವದಿಲ್ಲ?” ಎಂದು ಕೇಳಿದ.

ಸೀತಾಬಾಯಿ “ಮಂಗು, ಅವನಿಗೆ ಕೆಲಸ ಬಹೆಳ. ಅವನ ಯಜ ಮಾನ ಕೋಟಿವ್ಯಾ. ವಾನಿಗೆ ಬರಲು ಅವನಿಗೆ ಬಿಡುವೇ ಇಷ್ಟಿ. ನೀನು ಕಡೆದರೆ ನಿನಗಾಗಿ ಶ್ವೇತ ಹೊತ್ತು ಬರುವನು “ಎಂದು ಹೇಳಿದಳು.

ಗೋಪಾಲ ಒಕ್ಕೇ ಕುತ್ತಿಹೆ ಲದಿಂದ ಓಡುತ್ತಿಹೋದ. ಅಣ್ಣಾನನ್ನು ಯಾವಾಗ ಕಾಣುವೇನೂ ಎಂದಾಗಿತ್ತು ಅವನಿಗೆ. ಅದವಿಯಹತ್ತಿರ ಬಂದು “ಅಣ್ಣಾ ಅಣ್ಣಾ” ಎಂದು ಕೂಗಿದ. ಯಾರು ಬರುತ್ತಾರೆ ಎಂದು ಸೋಚುತ್ತ ನಿಂತ. ಅದೇನು ಆಶ್ಚರ್ಯ !

ಬಳ್ಳಾ ಅಭಾವಿದವು. ಕಪ್ಪು ಮಂಕಿರಯೋಂದು ತಲೆಮಾಡಿತು. ತಲೆಯ ಮೇಲೆ ನವಿಲು ಗರಿಯ ಮುಗುಟಿ. ಹೆಗಲ ಮೇಲೆ ಕಂಬಳ, ಕೈಯಲ್ಲಿ ಬಡಿಗಿ. ಕೊರಲಲ್ಲಿ ಹೊವಿನಹಾರ, ಬಾಯಿಯಲ್ಲಿ ಕೊಳಲು. ಅಣ್ಣಾ ಬಾದ, ಕೊಳಲನ್ನೂ ದುತ್ತ ಬಂದ. ಗೋಪಾಲನಿಗೆ ಆನಂದ ವಾಯಿತು. ಅವನು ಬೇರಾಗಿ ಅಣ್ಣಾನ ಕೈಹಿಡಿದು ನಡೆದಿದ್ದ.

ಅಣ್ಣಾ “ಗೋಪಾಲ, ನಾನು ಹೋಗುತ್ತೀನೆ. ನಿನಗೆ ಭಯ ಬಂದರೆ ನನ್ನನ್ನು ಕರೆ, ನಾನು ಬರುತ್ತೀನೆ” ಎಂದು ಉರು ಬರುವ ವರಿಗೆ ಗೋಪಾಲನನ್ನು ತಂದು ಮುಟ್ಟಿಸಿದ.

ಗೋಪಾಲ ಮನೆಗೆ ಬಂದು “ಅಮ್ಮಾ! ಅಣ್ಣಾ ಎಪ್ಪು ಒಕ್ಕಿಯವ! ಅವನು ಕೊಳಲು ಎಪ್ಪು ಸೇಗಸಾಗಿ ಬಂದಿಸುತ್ತಾನೆ! ತಲೆಯ ಮೇಲೆ

ನವಿಲುಗರಿಯ ಮುಗುಟ ಹಾಕಿದ್ದಾನೆ. ನನಗೆ ನವಿಲಗರಿ ಕೊಂಡುತ್ತೇನೆ ಎಂದು ಹೇಳಿದ್ದಾನೆ. ಇನ್ನು ನಾನು ದಿನಾಲು ಸಾಲೀಗಿ ಹೋಗುತ್ತೇನೆ. ಎಂದು ನುಡಿದ. ತಾಯಿಯ ಕಣ್ಣಲ್ಲಿ ಸೀರು ಸುರಿಯ ಕೊಳಗಿದವೇ. “ನನಗಾಗಿ ಎಪ್ಪು ಶ್ರಮಿಸುವ ದೇವಾ” ಎಂದು ನುಡಿದು “ದೇವರು ಅಜುರ್ ನನಿಗಾಗಿ ಕುದುರೆಯ ಭಾಕರಿ ಮಾಡಿದ, ದಾವಾಜಿಗಾಗಿ ಕೊಳಿಯನಾದ, ದೌಪದಿಗೆ ಸೀರಿ ಪೂರ್ವೀಸಿದ. ದೇವಾ, ನನ್ನಂಥ ಜಾಮರಳಿಗಾಗಿ ನಿನು ಧಾವಿಸಿ ಬಂದೆಯಾ? ನಿನ್ನ ಹೊತುರ್ ನನಗೆ ಯಾರಿದ್ದರೆ ಇಂದು? ” ಎಂದುಕೊಂಡಳು ಸೀತಾಬಾಯಿ.

ಗೋಽಪಾಲನ ಸಾಲೀಯ ಶಿಕ್ಕುಕರು ಹುಡುಗರೆಲ್ಲಿರಿಗೂ ಒಂದು ದಿನ ಹೇಳಿದರು “ಹುಡುಗರೇ! ನನ್ನ ಮನೆಯಲ್ಲಿ ಉಪನಯನ. ನಿನೇ ಜ್ಞಾನ ನಿಮ್ಮ ನಿಮ್ಮ ತಾಯಿ ತಂದೆಯವರಿಗೆ ಹೇಳಿ ನನಗೆ ಸಹಾಯ ಮಾಡಿಕ್ಕೊಂಡು ಮತ್ತು ಆ ಕಾರ್ಯಕ್ಕೆ ನೇರವಾಗಬೇಕು. ”

ಗೋಽಪಾಲ ಮನೆಗೆ ಬಂದು “ಅವ್ಯಾಖ್ಯಾತ, ನಮ್ಮ ಮಾಸ್ತರರ ಮನೆಯಲ್ಲಿ ಉಪನಯನ. ನಾನೇನಾದರೂ ಕೊಳಬೇಕಂತೆ. ಏನಾದರೂ ಕೊಂಡು ಅಮ್ಮಾ.” ಎಂದ.

ತಾಯಿ “ನಾನು ಬಡವರು. ನಮ್ಮ ಮನೆಯಲ್ಲಿ ಏನಿಡಿ ಕೊಂಡು ವಂಘಹೆಡು? ” ಎಂದಳು.

“ಏನಾದರೂ ಕೊಡು. ಇಲ್ಲವಿದ್ದರೆ ಹುಡುಗರೆಲ್ಲರು ನನ್ನ ಉಪಕಾಶ ಮಾಡುವರು. ”

“ಹೋಗು ನಿನ್ನ ಅಣ್ಣನ ಬಳಿಯಲ್ಲಿ. ಅವನು ಏನಾದರೂ ಕೊಡುತ್ತಿದ್ದು. ” ಎಂದ ತಾಯಿಯ ಮಾತ್ರ ಹೇಳಿ ಗೋಽಪಾಲನೆಂದ “ಹೊದು ನಿಇ, ಅಣ್ಣ ಏನಾದರೂ ವಿಲಕ್ಷಣ ವಸ್ತು ಕೊಡುವನು. ”

ಬಳಿಕ ಗೋಽಪಾಲ ಅಣ್ಣನಿದ್ದಲ್ಲಿ ಬಂದು ಗುರುಗಳಿಗೆ ಉಪನಯನದ ಕಾಲಕ್ಕೆ ನೇರವಾಗುವಂಥಕೆ ಏನಾದರೀಂದನ್ನು ಕೊಳ್ಳಲು ಅವನಿಗೆ ಹೇಳಿದ್ದ ಅಣ್ಣ ಅಂದ “ನಾನು ದನಕಾಯುವವ, ನನ್ನ ಹತ್ತಿರವೇನಿದೆ? ”

ಗೋಪಾಲ ಅಂದ. “ ಮನೆಯಲ್ಲಿ ಕೇಳದರೆ ತಾಯಿ ಏನೂ ಇಷ್ಟ, ಅಣ್ಣಸಿಗಿ ಕೇಳು ಅಂದಳು. ಸಿನ್ನನ್ನು ಕೇಳಲು ನೀನೂ ಏನೂ ಇಷ್ಟ ಅನ್ನತ್ವಿ. ಅಪ್ಪ ಇದ್ದರೆ ಏನಾದರೂ ಕೊಟ್ಟೀ ತೀರುತ್ತದ್ದು. ಕೊಡು, ಇಲ್ಲದಿದ್ದರೆ ನಾನು ಅಳುತ್ತ ಇಲ್ಲೇ ಕೂಡುವೆ.”

“ಆಚಬೀಡ ತಮ್ಮಾ! ನನ್ನ ಹೆತ್ತಿರ ಒಂದು ಮೊಸರ ಗಡಿಗೆ ಇಡೆ ಕೊಡುತ್ತೇನೆ. ತಕ್ಕೊಂಡು ಹೋಗುತ್ತೀರು?” ಅಂದ ಅಜ್ಞ. ಗೋಪಾಲ ಒಟ್ಟು, ಆ ಗಡಿಗೆಯನ್ನು ತೀಗಿದುಕೊಂಡು ಹೊಡ.

ಸಾಲೆಗೆ ಗೋಪಾಲ ಹೊಡ. ಅಲ್ಲಿ ಹುಡುಗರು ಮುಕ್ಕರಿದ್ದಾರೆ. ತೋಟಿಗನ ಮಗ ಬಾಳಿಯ ಗೊಂಜಲ ತಂದಿದ್ದ. ಉಂಟಾರ ಶಿಟ್ಟಿರ ಮಗ ಇಪ್ಪತ್ತೆ ದು ರೂಪಾಯಿ ತಂದಿದ್ದ. ವಿಶಾಯಿಗಾರನ ಮಗ ಪ್ರೇರಿ ತಂದಿದ್ದ. ಅರವೆ ಅಂಗಡಿಯನನು ಒಂದು-ವರಡು ಥಾನು ಇರವೆ ಕಳಿಸಿದ್ದ. ಶಿಕ್ಕಕರು ಎಲ್ಲವನ್ನು ಒಳ್ಳೆ ಆದರದಿಂದ ಸ್ವೀಕರಿಸುತ್ತಿದ್ದರು. ಗೋಪಾಲನ ಕಡೆಗೆ ನೋಡುವವರು ಯಾರೂ ಇದ್ದಿಲ್ಲ. ಕೈಯಲ್ಲಿ ಮೊಸರು ಗಡಿಗೆ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ.

ಎಲ್ಲರೂ ತಂದ ಕಾಣಿಕೆ ತಕ್ಕೊಳ್ಳುವದು ಮುಗಿದ ಬಳಿಕ ಮಾಸ್ತು ಇಲ್ಲದ್ದೀ ಗೋಪಾಲನತ್ತು ಹೋಯಿತು. ಅವರು “ಅಳುವದೇಕೆ?” ಎಂದು ಕೇಳಿದರು. ಗೋಪಾಲನೆಂದ “ನನ್ನ ಗಡಿಗೆ ಯಾರೂ ತಕ್ಕೊಳ್ಳಲಿಲ್ಲರಙ್ಗು” “ ಏನಿದೆ ಅದರಲ್ಲಿ?” ಎಂದು ಶಿಕ್ಕಕರು ಕೇಳಿದರು. “ಮೊಸರು” ಅಂಥ ಗೋಪಾಲ. “ ತಾ, ಇಲ್ಲೇ ” ಎಂದು ಮಾಸ್ತುರರು ತಕ್ಕೊಂಡು ಮತ್ತು ಒಂದು ಪಾತ್ರೀಯಲ್ಲಿ ಸುದುವಿದರು. ಆದರೆ ಒಂದು ಜವಃತ್ವಾರವೆ ಆಯಿತ್ತು ಎಷ್ಟು ಬಾರಿ ಸುರುವಿದರೂ .ಗಡಿಗೆ ತುಂಬಿದ್ದೀ ಇರುತ್ತತ್ತು. ಅಂದು ಇಡಿ ಉಂಟಾರೆಲ್ಲ ಒಕ್ಕೀ ರುಚಿಯಿಂದ ಬೇಸರ ಅನಿಸಿದೆ ಮೊಸರು ಕುಡಿಕೀ ಕುಡಿದರು. ಮೊಸರು ಅನ್ನಾತದಂತೆ ಇತ್ತು. ಇಲ್ಲಿರಿಗೂ ಅಶ್ವಯಾ.

ಶಿಕ್ಷಕರು ಗೋಪಾಲನನ್ನು ಕೇಳಿದರು “ಗೋಪಾಲ, ವೋಸರು ಗಡಿಗೆ ನಿನಗೆ ಕೊಟ್ಟವರಾರು?” “ನನ್ನ ಅಣ್ಣ” ಎಂದು ಗೋಪಾಲ ಹೇಳಿದ. “ನಿನ್ನಣ್ಣನನ್ನು ನನಗೆ ತೋರಿಸುವಿಯ್ದಾ?” ಎಂದು ಕೇಳಿದರು ಮಾಸ್ತರರು. ಆನಂದವಿಂದ ಗೋಪಾಲ ಒಣಂಬಟ್ಟೆ “ನನ್ನ ಅಣ್ಣ ಬಹೆಳ ಒಳ್ಳೆಯುವ. ಆತನ ತತೀಯ ವೇಲೆ ನವೀಗರಿಯ ಮುಗುಟಿ, ಹೀಗಲ ವೇಲೆ ಕಂಬಳ, ಕೈಯಲ್ಲಿ ಕೊಲು, ಕೊಳಲು ಇವು ತ್ವರೆ ಯಾವಾಗಲೂ ಸೋಗಸಾಗ ಕೊಳಲು ಉಂಮಾತ್ರ ಇರುತ್ತಾನೆ. ನಿಮಗಾದರೂ ಅವನು ಬಹೆಳ ಸೇರುವನು” ಅಂದ.

ಸಂಜೀಯಾಯಿತು. ಹುಡುಗರೆಲ್ಲ ತಮ್ಮ ತಮ್ಮ ಮನಿಗೆ ತೆರಿಳಿದರು. ಗೋಪಾಲ ಮತ್ತು ಅವನ ಶಿಕ್ಷಕರು ಹೊರಟಿರು. “ಗೋಪಾಲ ನಿಜವಾಗಿ ಹೇಳು ನಿನಗೆ ಗಡಿಗೆ ಕೊಟ್ಟವರಾರು?” ಎಂದು ಗುರುಗಳು ಮತ್ತೆ ಕೇಳಿದರು. “ನಿಜವೆಂದರೇನು? ಇಲ್ಲಿಯ ವರಿಗೆ ನಿವಾಗಿ ನಾನು ಶುಳ್ಳ ಹೇಳಿದ್ದೇನೆಯೇ? ನನ್ನ ತಾಯಿ ನನಗೆ ಯಾವಾಗಲೂ ಸತ್ಯವನ್ನೇ ಆದಲು ಹೇಳಿದ್ದಾಳಿ. ನಾನು ಶುಳ್ಳ ಅಡಿದರೆ ನನ್ನ ತಾಯಿಗೆ ವ್ಯಾಧಿಸೂದಿತು. ನಿಜವಾಗಿ ನನ್ನ ಅಣ್ಣ ನನಗೆ ಕೊಟ್ಟಿದ್ದಾನೆ.” ಎಂದು ಗೋಪಾಲ ಹೇಳಿದ.

ಮಾಸ್ತರ “ನನ್ನ ಅಣ್ಣ ಇರುವದೆಲ್ಲಿ?” ಎಂದು ಕೇಳಿದರು.

ಗೋಪಾಲ ಉತ್ತರವಿತ್ತ “ಆ ಮಾವಿನ ತೋರಿನಲ್ಲಿ. ಹೆಚ್ಚಿದ ದಂಡಿಯ ವೇಲಿದ್ದ ಅಡವಿಯಲ್ಲಿ. ಅಲ್ಲಿ ಅವನು ಆಕಳ ಕಾಯುತ್ತಾನೆ, ಮೇರಿಯಸುತ್ತಾನೆ. ಅವನಿಗೆ ಕೆಲಿಷ ಬಹೆಳ. ಆದಕ್ಕಾಗಿ ಅವನು ಮನಿಗೆ ಬರುವದಿಳ್ಳ. ತಿರುಗಿ ಹೋಗುವಾಗ ನನಗೆ ಭಯ ಬರುತ್ತದೆಂದು ನಾನು ನಮ್ಮ ತಾಯಿಗೆ ಸಾಲೆಗೇ ಹೋಗುವದಿಳ್ಳ ಅಂದೆ. ಆಗ ನನ್ನ ತಾಯಿ ಹೇಳಿದಳು— ಅಲ್ಲೇ ಅಡವಿಯಲ್ಲಿ ನಿನ್ನ ಅಣ್ಣ ಇವಾನೆ. ಅಂಜಕೆ ಎನಿಸಿ ದಾಗ ಅವನನ್ನು ಕರೆ ಅಂದರೆ ಅವನು ಬಂದು ನಿನ್ನನ್ನು ಇರ ವರಿಗೆ ಮುಟ್ಟಿಸುತ್ತಾನೆ. ಆ ದಿನ ನಾನು ಅವನನ್ನು ಕರಿದೆ. ಅಣ್ಣ ಬಂದ,

ದಿನಾಲು ನನಗೆ ಅವನು ಮನೀಯ ವರಿಗೆ ಮುಟ್ಟಿಸುತ್ತಾನೆ. ಈ ಗಡಿಗೆ ಕೊಟ್ಟಿರುವನೂ ಅವನೇ.”

ಹೀಗೆ ಮಾತಾರುತ್ತ ಇಬ್ಬರೂ ಅಡವಿಗೆ ಬಂದರು. “ ಅಣ್ಣ ! ಅಣ್ಣ ! ನಮ್ಮ ಮಾಸ್ತರರು ಬಂದಿದ್ದಾರೆ ನಿನ್ನ ಭೋಗಿ. ಬಾ ಈವ್ ಬಾ ” ಎಂದು ಗೋಪಾಲ ಕೂಗಿದ. ಎಲೆಗಳ ಸಪ್ಪ ಇವಾಗಲಿಲ್ಲ. ಬಳ್ಳಿಗಳು ಅಭಾಷಲಿಲ್ಲ ಅಂದು. ಸೋಗಸಾದ ಆ ಮುಖ ಕಾಣಲೊಳ್ಳಬು.

ಮಾಸ್ತರ “ಗೋಪಾಲ ! ನೀನು ಎನ್ನು ಶುಚ್ಚ ಆರುತ್ತೀಯೋ ? ಈ ಅಡವಿಯಲ್ಲಿ ಹುರಿ ತೋಳ ಅವೆ. ಎಲ್ಲಿ ಅಣ್ಣ ಎಲ್ಲಿ ಆಕಳಿ ಹೇಳು ಇನ್ನೂ ಸತ್ಯವಾಗಿ ಹೇಳು, ನಿನಗೆ ಮಾರು ಗಡಿಗೆ ಕೊಟ್ಟಿರಾರು ?” ಎಂದು ಸುಡಿದರು.

ಗೋಪಾಲ ಕಳವಳಗೊಂದು ಆರ್ಥದನಿಯಿಂದ ಹೇಳಿದ. “ಇಲ್ಲ ಮಾಸ್ತರರೇ ! ನನಗೆ ಸುಳ್ಳ ಅನ್ನ ಬೇಡಿರಿ. ನಿಜವಾಗಿ ನನ್ನ ಅಣ್ಣ ನನಗೆ ಕೊಟ್ಟಿದ್ದಾನೆ.” ಮತ್ತೆ ಕಳವಳಗೊಂದು ಆರ್ಥಸ್ತರದಿಂದ ಅಂದ “ಅಣ್ಣ ಅಣ್ಣ ! ನಾನು ದಿನಾಲು ನಿನಗೆ ತ್ರಾಸಕೊರುತ್ತೀನೆಂದು ಬರುವದಿಲ್ಲವೇ ? ಬೇಡ, ಬೇಡ; ನನ್ನ ಮೇಲೆ ಹೀಗೆ ಕೊಣಿಸಬೇಡ. ಬೇಕಾದರೆ ನಾಳಿಯಿಂದ ಬರಬೇಡ. ಮಾಸ್ತರರು ನನಗೆ ಸುಳ್ಳ ಅನ್ನ ತ್ರಾರಿ. ಅದಕ್ಕಾದರೂ ಬಾ, ಬಾ, ಅಣ್ಣ, ಬಾ.”

ಅಣ್ಣ ಬರಲಿಲ್ಲ; ಆದರೆ ಗಿಡದ ಕಡೆಯಿಂದ ಅಡವಿಯೋಳಗಿಂದ ಗಂಭೀರವಾದ ವಾಟಿ ಕೇಳಿಬಂದಿತು. ಏನತ್ತು ಆ ವಾಟಿ !

“ ಇಲ್ಲ, ನಾನು ಬರುವದಿಲ್ಲ. ನಿನ್ನ ಕಾಯಿಯ ಶ್ರದ್ಧೆ ನನ್ನ ಮೇಲೆ ಇದ್ದಷ್ಟು ನಿನ್ನ ಗುರುಗಳಿಂದ ಇಲ್ಲ. ಶ್ರದ್ಧೆ ಭಾವವಿದ್ದಲ್ಲಿ ದೇವರೆ. ಒಲುಮೆ ಇದ್ದಲ್ಲಿ ನಾನು.” ಎಂಬುದೇ ಆ ವಾಟಿ.



# ದೊಡ್ಡ ತ್ವಾಗ



ಚೈತನ್ಯರು ಬಂಗಾಲ ಪಾರಂತದಲ್ಲಿ ಆಗಿ ಹೋದ ಒಬ್ಬ ಹಿರಿದಾದ ಭಕ್ತರು. ಬಂಗಾಲದಲ್ಲಿ ಇವರು ವೈಷ್ಣವ್ಯ ಧರ್ಮವನ್ನು ಹೆಚ್ಚಿಸಿದರು. ಭಕ್ತಿಭಾವದ ಸವಿಯನ್ನು ಜನಸಾಮಾನ್ಯಕ್ಕೆ ಉಳಿಸಿದರು. ಭಕ್ತನಾಗುವ ಮೊದಲು ಚೈತನ್ಯರು ಹೇಶರಾದ ಪಂಡಿತರಾಗಿದ್ದರು. ನಾಯಾರಾಸ್ತದಲ್ಲಿ ಯಂತೂ ಇವರ ಕೈಹಿಡಿಯುವವರೇ ಇದ್ದಿಲ್ಲ.

ಒಂದು ದಿನ ಚೈತನ್ಯರು ಹೋಣಿಯಲ್ಲಿ ಕೂಡಲು ನದಿದಂಡಿಗೆ ಬಂದರು. ಅವರ ಹತ್ತಿರ ವಿಶೇಷ ಸಾಮಾನ್ಯ ಇದ್ದಿಲ್ಲ. ಒಂದು ಚೀಲ ಅವರ ಹತ್ತಿರ ಇತ್ತು. ಹೋಗುವವರ ಜಾತ್ರೀಯೇ ಕೂಡಿತ್ತು ನದಿ ದಂಡೆಯ ಮೇಲೆ. ಇಷ್ಟರಲ್ಲಿ ದೋಷಿ ಹೋರದುವದಿತ್ತು. ಜನ ನುಗ್ಗಿ ತೀತ್ತು. ಚೈತನ್ಯರು ಹರಗೋಲಿನಲ್ಲಿ ಕೂಡಿದ್ದರು. ದೋಷ ಹೋರಟಿತು. ಹೋಳಿಯ ವಿಶಾಲವಾದ ಭವ್ಯವಾದ ಒಡಲಲ್ಲಿ ದೋಷ ಮುಂದರಿಯ ತೊಡಗಿತು.

ಸೂರ್ಯಪ್ರಕಾಶ ಸ್ವಚ್ಛವಾಗಿ ಬಿದ್ದಿತ್ತು. ಎರಡು ದಂಡೆಯ ಮೇಲೆ ಇದ್ದ ಪ್ರಚಂಡ ಮರಗಳು ದೂರಿನಿಂದ ಬಹೇಳ ಸುಂದರ ಕಾಣುತ್ತಿದ್ದವು. ಗಾಳಿಯೋಡನೆ ತೂಗಾಡಿ, ಅಲ್ಲಾಡಿ, ಬಾಗಿ ನದಿಗೆ ವಂದನೆಮಾಡುತ್ತಿದ್ದಂತೆ ಅವು ತೋರುತ್ತಿದ್ದವು. ಏಂಜಿನಂತೆ ಹೋಳಿಯುವ ವಿಾನಗಳು ಅಲ್ಲಲ್ಲಿ ಕಾಣುತ್ತಿದ್ದವು. ಕೆಲವು ದೊಡ್ಡ ವಿಾನಗಳಿದ್ದವು. ಅವು ತಲೆ ಮೇಲಕ್ಕೆತ್ತಿ ಬಾಕ್ಕೆ ಜಗತ್ತಿನ ನೋಟ ಕಾಣುತ್ತಿದ್ದವು. ಅವುಗಳ ತಲೆಗಳು ಸೂರ್ಯ ಕಿರಣದಿಂದ ಹೋಳಿಯುತ್ತಿದ್ದವು. ವಿಾನಗಳನ್ನು ನೋಡಿ ಕೆಲವರು ತಲೆ ಗೊಂದು ಮಾತ್ರ ಆಧುತ್ತಿದ್ದರು “ ಉತ್ತಮ ಮೇಜವಾನಿ ಆಗಬಹುದು

ಒಂದೆಡು ವಿಾನ ಹಿಡಿದರೆ” ಎಂದ ಒಬ್ಬ. “ಇಲ್ಲ ಬರೀ ಬಾಯಿಗೆ ನೀರು ಬಂದು ಏನು ಪ್ರಯೋಜನ? ” ಎಂದ ಮತ್ತೊಬ್ಬ. “ತಿಂಡಿ ವಿನ ಯದ ಹೊತು ನಿಮಗೆ ಬೇರೆ ವಿವಯವೇ ಇಲ್ಲವೇ? ಮನುಷ್ಯನ ಜನ್ಮ ಬರಿ ತಿನಿಸಿಗೆ ಇದೆಯೇ? ” ಎಂದು ಒಬ್ಬ ಮಹಾಶಯರು ಗಂಭೀರ ವಾಣಿಯಿಂದ ಅಂದರು.

ಈ ರೀತಿ ನೂತು ನಡೆದಿದ್ದವು. ಚಿನಿಲು ಎಲ್ಲರಿಗೂ ಬಡಿಯುತ್ತಿತ್ತು. ಕಂಪುಗಳ ಇದ್ದು ದರಿಂದ ಬಿಸಲಿನ ತಾಪ ಅಪ್ಪು ಅನಿಸುತ್ತಿರಲಿಲ್ಲ. ಜೈತನ್ಯರ ದೃಷ್ಟಿ ನದಿಯ ಮೇಲೆಯೇ ಇತ್ತು. ಹೊಕೆಯ ತೆರಿಗಳಂತೆ ಹೃದಯಾಗಾರದಲ್ಲಿ ಸಾವಿರಾರು ತೆರಿಗಳು ಏಳುತ್ತಿದ್ದವು. ಅಪ್ಪರಲ್ಲಿ ಯಾರೋ ಒಬ್ಬರು ಅವರ ಹತ್ತಿರ ಬಂದು, ಅವರ ಹೆಗಲ ಮೇಲೆ ಕೈ ಇಟ್ಟಿರು. ಜೈತನ್ಯ ಸಹಾರಿಯಿಂದ ಎಚ್ಚರಾದರು. ಸೋಧುತ್ವಾರೆ— ಅವರ ಜಿಕ್ಕುಂದಿನಲ್ಲಿಯ ಗೆಳೆಯನೋಬ್ಬ ಅವನು.

“ಗದಾಧರ! ಎಪ್ಪು ವರ್ಷಗಳ ತರುವಾಯ ನಾನೇ ಭೆಟ್ಟಿಯಾದದ್ದು ಇಂದು? ಗುರುಗ್ಗಳ ಬಿಟ್ಟು ಮೇಲೆ ಇದೇ ಮೊದಲನೇಯ ಭೆಟ್ಟಿ. ಎಪ್ಪು ಅನಂದ ನನಗೆ ಇಂದು ನಿನ್ನನ್ನು ನೋಡಿ? ” ಜೈತನ್ಯರು ಹೀಗೆಂದು ಅವನನ್ನು ತಮ್ಮ ಹತ್ತಿರ ಕುಳಿರಿಸಿದರು. ಇಬ್ಬರ ಮುಖದ ಮೇಲೂ ವಿದ್ಯೆಯ ತೇಜಸ್ಸು ಸೂಸುತ್ತಿತ್ತು. ವಾವಿತ್ತುದ, ಚಾರಿತ್ತುದ ಪ್ರಭಿ ಅವರ ಮುಖದ ಮೇಲೆ ಸುತ್ತಲೂ ಪಸರಿಸಿತ್ತು. ರವಿಚಂದ್ರರಂತೆ ವಿದ್ವದ್ವಯರು ಶೋಭಿಸುತ್ತಿದ್ದರು. ಗಂಗಿಗೆ ಯಾವುನೇ ಕೂಡಿದಂತಾಗಿತ್ತು. ಜೈತನ್ಯರ ಅಗಕಾಂತಿಯಂತೂ ಹಾಲಿನ ನೋರೆಯಂತೆ ಕಂಗೊಳಿಸುತ್ತಿತ್ತು. ಗದಾಧರರು ಸ್ವಲ್ಪ ಕವ್ವು. ಒಂದು ಸ್ವಲ್ಪಕಾಲ ಇಬ್ಬರೂ ಒಬ್ಬರ ಕೈ ಮತ್ತೊಬ್ಬರು ಹಿಡಿದು ಸುಮ್ಮನೇ ಕುಳಿತರು.

ಭಾವನೆಯ ನೇರ ಕಡಿಮೆಯಾಗಿ ಮಾತಿಗೆ ಕೊಂಡ ಅವಕಾಶ ಸಿಕ್ಕಿತು.

ಜೈತನ್ಯ :— ಗದಾಧರ ಹೀಗೆ ನಡೆದಿದೆ ನಿನ್ನದು? ಕಲಿಯುವ ವರಿಗೆ ಹಕ್ಕಿಗಳಾತ್ಮಿದ್ದಿನೆ ನಾನೇ. ಪ್ರಮಂಚದ ಭಾರ ತಲೆಯ ಮೇಲೆ

ಈಯ ಕೂಡಲೆ ಖಸಿರು ಶಿಕ್ಷಣಕೆ ಅಗುತ್ತದೆ. ನೀನು ಮಾತುವದೇನು ಈಗ? ಪ್ರಪಂಚದ ತಾಪ ಬಹಳವಿಲ್ಲವಲ್ಲ?

ಗದಾಧರ:—ಚೈತನ್ಯ, ಅಧ್ಯಯನ ಅಧ್ಯಾತ್ಮನ ಎರಡೂ ಚನ್ನಾಗಿ ನಡೆದಿನೆ. ಕೆಲವು ವಿದ್ಯಾರ್ಥಿಗಳು ಮನೆಯಲ್ಲಿದ್ದಾರೆ. ಅವರಿಗೆ ಕಲಿಸುತ್ತೇನೆ. ಸಿಂಹಂತ ಜವಾನದಾರನೋಬ್ಬ ನನ್ನ ಖಚು ವೆಚ್ಚ ನೋಡಿ ಹೊಳ್ಳುತ್ತಾನೆ. ಜೀವನ ಆನಂದದಲ್ಲಿ ನಡೆದಿದೆ. ಗುರುಗೃಹದಲ್ಲಿ ಇರುವಾಗ ನಾವಿಬ್ಬರು ಆಡಿದ ಮಾತು, ಮಾಡಿದ ಬಡೆದಾಟ ಯಾವಾಗಾದರೀಂದೆ ವಿಷ್ಯಾರ್ಥಿಗಳಿಗೆ ಹೇಳುತ್ತೇನೆ. ಚೈತನ್ಯ, ನಾವು ಬಡೆದಾಡಿದ್ದು ನಿಜ, ಆದರೆ ಅದು ಮರೆಯುತ್ತಿರುವದು ಅಷ್ಟೇ ಸಹಜ. ಮರೆತು ಹೋಗುವ ಬಡೆದಾಟ ಗಳನ್ನು ಬಡೆದಾಡುವದರಲ್ಲಿಯೇ ನಿಜವಾದ ಆನಂದವಿದೆ ಅಲ್ಲವೇ ಚೈತನ್ಯ!

ಚೈತನ್ಯ:— ಗದಾಧರ, ನೀನನ್ನು ವದು ನಿಜ, ಆದರೆ ಜಗತ್ತು ಝಾಳ ಮರೆಯಲು ಸಿದ್ಧವಿರುವದಿಲ್ಲ. ಮತ್ತೆ ಮತ್ತೆ ಜಗತ್ತ ತೆಗೆಯುವದ ರಶ್ಯಿಯೇ ತೊಡಗುತ್ತದೆ. ಈ ಜಗತ್ತು ಎನ್ನು ವಿಚಿತ್ರವಿದೆ! ನಾವು ವಿಷ್ಯಾರ್ಥಿಗಳಿಂದಾಗ ಎನ್ನು ಮನೋರಾಜ್ಯ ಕರ್ಮಾತ್ಮಿದ್ದಾನು. ಎನ್ನು ಕನು ಚೀಳುತ್ತಿದ್ದಾನು!

ಗದಾ:— ಹೋದು ಜ್ಞಾನಪರಕ್ಕೆ ಬರುತ್ತದೆ ಆದೆಿಲ್ಲ. ನೀನು ಒಂದು ದಿನ ಗುರುವಿಗೆ “ ಇಡೀ ಜಗತ್ತೀ ಜೀರಗಾಗುವಂಥ ಒಂದು ನಾಗ್ಯಯಶಾಸ್ತ್ರ ಗ್ರಂಥವನ್ನು ಕುರಿತು ನಾನು ಬರಿಯುವೆ ” ಎಂದು ಹೇಳಿದು ಇನ್ನೊಂದು ಹೇಳಿದಿ. ಗುರುಗಳು ನಿನಗೆ ಆಶೀರ್ವದಿಸಿದರು.

ಚೈತನ್ಯ:— ಹೋದು ಗದಾಧರ, ನಾನು ಆಗ ಮಾಡಿದ ನಿಶ್ಚಯ, ಆ ಕನಃ ಈಗ ಕೃತಿಯಲ್ಲಿ ಬಂದಿದೆ. ನಾನು ನಾಗ್ಯಯಶಾಸ್ತ್ರವನ್ನು ಕುರಿತು ಒಂದು ಗ್ರಂಥವನ್ನು ಬರಿದಿದ್ದೇನೆ, ಆದು ಈಗ ಮುಗಿಯಲು ಬಂದಿದೆ. ಆ ಶ್ರಂಥ ನೋಡಿ ನಿನಗೆ ಬಹಳ ಆನಂದವಾಗುವದು.

ಗದಾಧರ:— ಎಲ್ಲಿಡಿ ಆ ಹೊತ್ತಿಗೆ? ಈಗ ಇಲ್ಲಿ ಇದೆಯೇನು?

ಚೈತನ್ಯ:— ಅಹೆಮು, ಇದೆ.

ಬಳಿಕ ಚೈತನ್ಯರು ಚೀಲದೊಳಗಿದ್ದ ಕೈಬರಹೆದ ಹೊತ್ತಿಗೆ ಹೊಯಿ  
ಹೆಗೆದರು. ಅದು ಒಂದು ಸುಂದರವಾದ ವಸ್ತುದಲ್ಲಿ ಕಟ್ಟಿದ್ದಿತು. ಬಹೇ  
ಅಷ್ಟುಲುಂದ ಬರೆದಿದ್ದರು ಚೈತನ್ಯರು ಅದನ್ನು. ಗದಾಧರನ ಕೈಯಲ್ಲಿ ಆ  
ಹೊತ್ತಿಗೆ ಕೊಟ್ಟಿರು. ಗದಾಧರ ತನ್ನ ತೋಡಿಯ ಮೇಲಿಟ್ಟುಹೊಂಡು  
ಟಿಡತೊಡಗಿದ. ಚೈತನ್ಯರ ಆರ ಮುತ್ತಿನಂತೆ ಇದ್ದವು. ಪ್ರಪಂಚವ್ಯಾ  
ಶಿರುವುತ್ತ ಗದಾಧರ ಏದುತ್ತಿರು. ಕೆಲವು ಸವಾರುದ ಮೇಲೆ ಆವಶ್ಯಕ  
ಮುಖ ಲಿನ್ನುವಾಯಿತು. ಮೆರೆಣಿಷ್ಟುವದನ್ನು ನಿಲ್ಲಿಸಿದ. ಗ್ರಂಥ  
ಕಟ್ಟಿ ಚೈತನ್ಯರ ಕೈಯಲ್ಲಿ ಕೊಟ್ಟಿ. ವಿಶ್ವವಾತನಾಡಲಿಲ್ಲ. ನಿಟ್ಟಿಸಿ  
ಬಿಟ್ಟು.

ಮುಗಿಲಲ್ಲಿ ಹೊಡಗಳು ಬಿಟ್ಟಿರುತ್ತಿದ್ದು. ಸೂರ್ಯನನ್ನು ಮುತ್ತಿದ್ದಾ-  
ಡೋಣಿಯೊಳಗಿದ್ದು ಹುಡುಗಿರಿಗೆ ಹಂತುಸರಿಗೆ ಬಿಸಿಲು ತಾಕಬಾರದೆಂದು  
ಬಂದಿದ್ದವು ಅವು. ಎಲ್ಲರಿಗೂ ಸಂತೋಷವಾಯಿತು. ಆದರೆ ಆಷ್ಟರಲ್ಲಿ  
ಗಾಳಿ ಭೀಸಿತೊಡಗಿತ್ತಾ. ಕಾಮೋರ್ಜಾಗಳು ಗುಂಪು ಗುಂಪಾಗಿ ಮುಳ್ಳಿ  
ದಾಯ್ತಿದ್ದವು. ಬಿರುಗಾಳಿಯ ಲ್ಯಾಣ ಹೊರಿತಾ. ಹೊಳಿಯಲ್ಲಿ ದೊಡ್ಡ  
ತೆರಿಗಳು ಏಳತೊಡಗಿದವು. ಹೊಣಿ ಭರಿಂದ ಆಲ್ಯಾದತ್ತಿಡಗಿತ್ತು ಜನೆ  
ಭಯಭೀತರಾದರು. ತಾಯಂದಿರುತ್ತೇನುಗೂಷಂಗಳನ್ನು ಅಪ್ಪಿಕೊಂಡು  
“ ಅಯ್ಯೋ ನಾವು ಮಾಡಿದ ವಾರ್ಷಾದರೂ ಯಾವುದು? ಅದಕ್ಕೂ  
ಈ ಬಿರುಗಾಳಿ ಬಂದಿತೆ? ” ಎಂದು ಗ್ರಂಥಾಡತೊಡಗಿದರು.

ಪ್ರಸನ್ನವಾದ ಮುಗಿಲು ಕಾಮೋರ್ಜಾಗಳಿಷ್ಠ ವಾಸುಕಿತು. ಗಳಿಗೆ  
ಹೊತ್ತಿನ ಹಿಂಡಿ ಮುಗಿಲು ಸ್ವಚ್ಛ ಇತ್ತಿಂದು ಹೇಳಿದರೆ ಯಾರೂ ನಂಬುವ  
ಹಾಗಿದ್ದಿಲ್ಲ. ನಿಸಗ್ರಹಕ್ಕೆ ಸ್ಥೇರ್ಯ ಕಡಿಮೆ; ನಿಸಗ್ರವು ಲಹಾಯಗೊಡಿ.  
ಮನುಷ್ಯ ನಿಸಗ್ರವ ಬಾಲಕ. ಒಂದು ಕ್ಷೇತ್ರದ ಪೂರ್ವದಲ್ಲಿ ಪುಷ್ಟು

ಮುಖನಾದ ಗದಾಧರ ಈಗ ವಿಷಣ್ಣುವದನನಾಗಿದ್ದಾನೆ ! ನೋಡಿ ! ಅವನ ಮುಖ ಸಹ ಎಪ್ಪು ಕೆಪ್ಪಾಗಿದೆ ! ಅವನ ಹೃದಯಾಶಾಶದಲ್ಲಿಯ ಸೂರ್ಯ ಅಸ್ತ್ರವಾಗಿದ್ದಂತೆ ತೋರುತ್ತದೆ. ಏನು ಕಾರಣ ಇದಕ್ಕೆ ?

**ಚೈತನ್ಯ :**— ಗದಾಧರ, ಏನಾಗಿದೆ ನಿನಗೆ ? ಒಮ್ಮೆಲೆ ಈ ಗ್ರಂಥ ಮುಚ್ಚಿಬಿಟ್ಟಿಯಲ್ಲ ? ಮನೆಯ ದುಃಖ ನೇನಪಾಗಿದೆಯೇ ನಿನಗೆ ? ಎಲ್ಲಿ ಯಾದರೂ ನೋರ್ವಾಗಿದೆ ಏನು ? ಹೇಳಿ, ಹೇಳಿ ನನಗೆ. ಹೊರಗಂತೂ ಒಮ್ಮೆಲೆ ಬಿರುಗಾಳಿ ಬಂದಿದೆ. ನಿನಗೆ ಒಮ್ಮೆಲೆ ಏನಾಗಿದೆ ?

ಗದಾಧರ ಮಾತನಾಡಲಿಲ್ಲ. ಅವನ ಕಣ್ಣಾಳಗೆ ಬಂದೆರಡು ಹನಿ ಪಾತ್ರ ಕಂಡುವು; ಮುಖ ತಿರುವ ಒರಸಿಕೊಂಡ. ಚೈತನ್ಯ ಒಂದೆ ರದು ಇದ್ದಿನ ಅವನನ್ನು ನೋಡಿತ್ತು, ಆದರೆ ಈ ಸ್ತುಭತ್ತಿ ಅವನಿಗೆ ಅಸಹ್ಯವಾಯಿತು. ಹೃದಯ ತುಂಬಿ ಬಂದಿತು. ಗದಾಧರ ಚೈತನ್ಯನ ಕೈಯನ್ನು ತನ್ನ ಕೈಯಲ್ಲಿ ಹಿಡಿದ. ಆ ನಿರ್ಘಾಲು ಕೈಗಳ ಮೀರೆ ಬಂದೆರಡು ಕಂಬನಿ ಉರುಳಿದವು. ಚೈತನ್ಯ ಜೇತರಿಸಿದರು ಮತ್ತು ದುಃಖಿಯಾದರು.

**ಚೈತನ್ಯ :**— ಗದಾಧರ, ನಾವು ಇಂದು ಒಹಳ ವರ್ಷಗಳ ನಂತರ ಭೀಟ್ಟಿಯಾಗಿದ್ದೇವ. ನಿನ್ನ ವ್ಯಧಿ ನನಗೇಕೆ ಹೇಳಿದುವಿಟ್ಟಿಲ್ಲ ? ಗುರುಗೃಹದಲ್ಲಿದ್ದಾಗ ನಿನ್ನ ಸುಖದುಃಖಗಳನ್ನೀಲ್ಲ ನನಗೆ ಹೇಳುತ್ತಿದ್ದಿ. ನಿನಗೆ ಹೊಟ್ಟಿಶಾಲಯಾವರೆ ನಾನು ಏಣಿ ಹಚ್ಚಿ ತಕ್ಕುತ್ತಿದೆ. ಆಗಿನ ಚೈತನ್ಯ ಇಂದು ಬೇರೆಯವನಾದನೇ ನಿನಗೆ ? ನಿನ್ನ ಸುಖದುಃಖದ ಮಾತು ಕೇಳಲು ನಾನು ಯೋಗ್ಯಸಿಳಿದ್ದವೇ ? ಗದಾಧರ, ಚಿಕ್ಕವನಿದ್ದಾಗ ನಿನ್ನ ಕಂಬನಿ ಒರಿಸಿದಂತೆ ಇಂದಾದರೂ ಒರೆಸಲು ನಾನು ಸೇರವಾಗುವೆನು. ಶಕ್ಯವಿದ್ದರೆ ನಿನ್ನ ದುಃಖ ನಾನು ದೂರ ಮಾಡುವೆ. ಪರಸ್ಪರರ ಕುಂಡ ಕೊರತತೆಗಳನ್ನು ದೂರ ಮಾಡಿ, ಒಬ್ಬಂಗೆಂಬ್ಬರು ನೀಡುವ ಸಹಾಯ ಕ್ಷೇತ್ರ ಹೆಚ್ಚಿನ ವಸ್ತುವೊದ್ದು ಈ ಒಗತ್ತಿನಲ್ಲಿ ? ನಾರಾರು ಹೊತ್ತಿಗೆ ಗಳನ್ನು ಒಬ್ಬುವುದಕ್ಕಿಂತ, ಒಬ್ಬ ದುಃಖಿತನ ಇಂಬನಿ ಒರಿಸುವದು, ದುಃಖ ದೂರ ಮಾಡುವದು ಶ್ರೀಹೃಷಿಮಾದುದಿಂದು ನನ್ನ ಭಾವನೆ. ಆದರೂ

ಪಾಂಡಿತ್ಯವನ್ನು ತೋರಿಸುವ, ಕೇರಿಗಳಿಸುವ ಆಸಕ್ತಿ ಇನ್ನೂ ನನ್ನನ್ನು ಬಿಟ್ಟಿಲ್ಲ. ವೋಹಗಳವು. ಈ ವೋಹಗಳನ್ನು ಗೆಲ್ಲಿಂದು ಕಿಟಿಂವಾದ ಸಂಗತಿ. ಅದಿರಲಿ, ನಿನ್ನ ದುಃಖ ತಿಳಿದುಕೊಳ್ಳಬದನ್ನು ಬಿಟ್ಟು ನಾನು ನಿನಗೊಂದು ಪ್ರವಚನವನ್ನೇ ಹೇಳಿದೆನ್ನಲ್ಲ. ಹೇಳಿ, ಗೆಳೆಯ, ಹೇಳಿ ನಿನ್ನ ವ್ಯಧಿ ಏನಿದೆ ಎಂಬುದನ್ನು. ತನ್ನ ಗೆಳೆಯ ತನ್ನ ದುಃಖ ಹೇಳಿದಿಲ್ಲ, ಇದಕ್ಕೆಂತ ಹೆಚ್ಚಿನ ದುಢೀವ, ದುರ್ಭಾಗ್ಯ ಯಾವುದು ಹೇಳಿ ಗೆಳೆಯ?

ಗದಾಧರ:— ಚೈತನ್ಯ, ಹೇಗೆ ಹೇಳಲಿ? ಏನು ಹೇಳಲಿ? ನಿಜ ವಾಗಿ ಯಾವ ಮಾತ್ರಿನಿಂದ ನನಗೆ ಆನಂದವಾಗಬೇಕೊ, ಅದೇ ನನ್ನ ದುಃಖದ ಮೂಲವಾಗಿದೆ. ನನ್ನ ದುಃಖ ನಿನ್ನ ಎದುರು ತೋಡಿಕೊಳ್ಳಲು ನನಗೆ ನಾಚಿಕೆ. ಅದರಿಂದಾಗಿ ಒಂದು ಹೊತ್ತಿಗೆ ಬರಿದಿದ್ದೇನೆ. ನಿನ್ನ ಹೊತ್ತಿಗೆ ಓದಿ ನನಗೆ ನಾಚಿಕೆಯೆನಿಸಿತು. ಸಣಯ್ಯನೆದುರು ಹೊನ್ನಿಹುಳಿ, ಗರುಡ ನೆದುರು ಗಂಗಾದು, ಸಮುದ್ರದೆದುರು ಗುಂಡಿ ಇದ್ದು ಹಾಗೆ ನಿನ್ನ ಹೊತ್ತಿಗೆಯ ಎದುರು ನನ್ನದು! ನನ್ನ ಹೊತ್ತಿಗೆ ಹಂಡತರ, ಜಗತ್ತಿನ ಮನ್ನಣಿ ಹೊಂದುವದೆಂದು ಅಭಿಮಾನ ಎನಗಿತ್ತು. ಅದರಿಂದ ನಿನ್ನ ಹೊತ್ತಿಗೆ ನೋಡಿ ನನ್ನ ಅಭಿಮಾನ ಲೋಪವಾಯಿತು. ನಿನ್ನ ಗ್ರಂಥವಿದ್ದಾಗ ನನ್ನ ಗ್ರಂಥ ಮಂಟಪವರಾರು? ಹೊನ್ನಿ ಸಿಕ್ಕಾಗ ಮಣ್ಣ ಹಿಡಿಯುವವ ರಾದು? ನಿನ್ನ ಹೊತ್ತಿಗೆ ನೋಡಿ ನನಗೆ ನಿಜವಾಗಿ ಆನಂದವಾಗಬೇಕು; ಅದರಿಂದ ವಷಣಿ ವಷಣಿಗಳ ಆಸಿ ಇಂದು ಮಣ್ಣಗೂಡಿತಲ್ಲ ಎಂಬುದೇ ದುಃಖ ನನಗೆ. ಈ ನಿರಾಶೆ ಸಹಿಸುವ ಧೈಯರ್ ನನಗಿಲ್ಲ. ಚೈತನ್ಯ, ಎಷ್ಟಾದರೂ ನಾನು ಮನುಷ್ಯಪಾರಾಣಿ. ನಿನ್ನ ವಿಷಯದಲ್ಲಿ ನನ್ನಲ್ಲಿ ಮತ್ತುರವೇನೂ ಇಲ್ಲ; ಅದರಿಂದ ನಿರಾಶೆಯೇ ನನ್ನ ದುಃಖಕ್ಕೆ ಕಾರಣವಾಗಿದೆ. ನಿದಾನ ವಾಗಿ ಈ ನಿರಾಶೆಯನ್ನು ನಾನು ಗೆಳ್ಳುವೇ. ಚೈತನ್ಯ, ನನ್ನಲ್ಲಿ ನನಗೆ ಶಿರ ಸ್ವಾರವೇ? ಎಂಥ ಗೆಳೆಯ ಇವ ಎಂದಿರಬಹುದು ನಿಂತು! ಕ್ಷಮಿಸು, ಸತ್ಯವಾದುದನ್ನು ಹೇಳಿದೆ. ನಿನ್ನನ್ನು ನೋಡಿ ನನಗೆ ಬಹಳ ಆನಂದ. ಅದರಿಂದ ನಿನ್ನ ಹೊತ್ತಿಗೆ ಓದಿ ನನಗೆ ಬಹಳ ನಿರಾಶೆಯಾಯಿತು.

ಚೈತನ್ಯ:—ಗದಾಧರ !

ಚೈತನ್ಯರ ಕಂಠದಿಂದ ಮಾತು ಹೊರಡಲೆಂಬ್ಲವು. ಗಳಿಯಿಬ್ಬರು ಹೊಳಿಕರಿಯುವದನ್ನು ಸೋಚುತ್ತಿದ್ದರು. ಬಿರುಗಾಳಿ ಬರುವದಿತ್ತು. ಅದರೆ ವೋಡಗಳು ಹಾ ರಹೋದವು. ಮತ್ತೆ ಆಜಾಶ ನಿರ್ದೂಲವಾಯಿತು ಜನರಿಗಲ್ಲ ಸಂತೋಷವೇನಿಸಿತು. ದೋಷಿ ರುರ ರುರ ನಡೆಯಿತು. ಇನ್ನೊಂದು ಗಳಿಗೆಯಲ್ಲಿ ದಂಡಿಗೆ ಹತ್ತುವೆಂದು ಅಂಬಿಗ ಹೇಳಿದ.

ಚೈತನ್ಯ ವಿಚಾರದಲ್ಲಿ ಮಾತುಗಿಡ್ದರು. ಮಾತು ವಿಚಯೇ ಗಂಭೀರ ವಾಗಿತ್ತು. ಕಣ್ಣ ಸ್ಥಿರವಾಗಿದ್ದವು. ಅವರ ಕಣ್ಣ ನಲ್ಲಿ ನಲಿವು, ಕರಣಿ ವ್ಯಾಂತಾದ ಭಾವಗಳ ಮಿಶ್ರಣ ಕಾಣುತ್ತಿತ್ತು. ಅವರ ಶೈಲಿಯ ಮೇಲೆ ಅವರ ಹೊತ್ತಿಗೆ ಇತ್ತು. ಅದು ಒಂದು ಸುಂದರವಾದ ಬಟ್ಟಿಯಲ್ಲಿ ಕಟ್ಟಿತ್ತು. ಹೊತ್ತಿಗೆ ಕೈಯಲ್ಲಿ ತಕ್ಕೊಂಡರು. “ಎನಿದು, ಎನಿದು” ಎಂಬು ಗದಾಧರ ಅನ್ನುತ್ತಿರುವವ್ಯವರಲ್ಲಿ ಚೈತನ್ಯರು ಹೊಳಿಯ ವಿಶಾಲ ವಾದ ಒಡಲಲ್ಲಿ ಆ ಹೊತ್ತಿಗೆಯನ್ನು ಬಿಸಾಟಿ ಬಟ್ಟಿರು. ಹೊಳಿಯ ಗಂಭೀರ ಪ್ರವಾಹವು ಸಹಸ್ರ ತೆರಿಗಳಿಂದ ಗ್ರಂಥವನ್ನು ಪ್ರಕೊಂಡು, ತನ್ನ ಹೊಟ್ಟಿಯಲ್ಲಿಟ್ಟುಕೊಂಡಿತು.

ಚೈತನ್ಯರ ಗಂಭೀರ ಮುಖಿಜಯೇಯ ಮೇಲೆ ಪ್ರೇಮವು ಒಡೆದು ಕಾಣುತ್ತಿತ್ತು. ಸರೋವರದ ವೇಲಾಗದ ಮೇಲೆ ತಾವರೆಗಳು ಅರಳಿದಂತೆ ಅವರ ಮುಖವಾಗಿತ್ತು. ಚೈತನ್ಯರ ಮಾತುದ ಮೇಲೆ ಇದ್ದ, ಆ ಕೋಸಾಲ ಕಾಂತಿಯನ್ನು ಬಣಿ ಸುವರಾರು ?

ಗದಾಧರ:—ಚೈತನ್ಯ, ಏನು ಮಾಡಿದೆ, ಏನು ಮಾಡಿದೆ ? ನೀನು ಹೀಗೆ ಮಾಡಿದ್ದ ರಿಂದ ನನಗೆ ಅನಂದವಾಗುವದೇನು ? ಈ ನಿನ್ನ ಕೃತ್ಯಾದಿಂದ ನನಗೆ ಎಂದಿಗೂ ಅಳಿಸದೆಂಥ ಶವಕೀರ್ತಿ ಬರುವದು ಮತ್ತು ನಿನ್ನ ಹೆಸರು ಅಜರಾಮಾವಾಗಿ ಉಳಿಯುವದು. ಗಳಿಯಾ, ಚೈತನ್ಯ ! ಎಂಥ ಅಮೂಲ್ಯವಾದ ಹೊತ್ತಿಗೆಯನ್ನು ನೀರುಪಾಲು ಮಾಡಿದೆಯಲ್ಲ !

ನಿಮಿಷವೂತ್ತಾದದ್ದು ನನ್ನ ನಿರಾಶೆ. ಆದು ಆಲದು ಹೊಗುತ್ತಿತ್ತು. ಆದರೆ ನೀನು ಜಗತ್ತಿಗೆ ಎಂದಿಗೂ ತುಂಬಿ ಬರದಂಥ ಹಾನಿವಾಡಿ ಬಿಟ್ಟಿಯಲ್ಲ? ಈ ಹಾನಿಯನ್ನು ನೀನು ಮಾಡಿಲ್ಲ, ನಾನೇ ಮಾಡಿದೇನೇ. ನನ್ನ ಮುಖಚಯ ಬನಲಾಗದಿನೆರೆ, ನನ್ನ ದುಃಖ ನಿನ್ನ ಎದುರು ತೋಡಿದ್ದರೆ ಹೀಗಾಗುತ್ತಿರಲಿಲ್ಲ. ಗಳಿಷ್ಠಾ ಚೈತನ್ಯ—!

ಚೈತನ್ಯ:—ಗದಾಧರ, ಆದದ್ದಿಲ್ಲ ಒಳತೆ ಆಯಿತು. ನಿನ್ನ ಹೊತ್ತಿಗೆ ಉಳಿಯಲಿ. ಆದರಲ್ಲಿಯೇ ನನಗೆ ಆನಂದ. ಹೊತ್ತಿಗೆ ಬರಿಯುವಾಗ ನನಗೆ ಅನಿಸತ್ತಿತ್ತು—ಇತಕ್ಕಾಗಿ ನಾನು ಇದನ್ನೀಲ್ಲ ಬರಿಯುವುದು? ಎಂದು. ಹೃದಯದಲ್ಲಿ ಎಲ್ಲಿಯೇ ಇಂತಹದೊಂದು ಕೇಳಿಕೆ ನನಗೆ ಕೇಳಿಕುತ್ತಿತ್ತು.

ಆದರೆ ಆ ವಂಜುಲ ದಸಿಗೆ, ದೇವರ ವಾಣಿಗೆ, ಹೃದಯದಲ್ಲಿದ್ದ ಅಂತ ವಾಣಿಗೆ ನಾನು ಕಿವಿಗೊಡಲಿಲ್ಲ. ಆಸಕ್ತಿಯನ್ನು ನಾಷ್ಟಿಗೆಲ್ಲಿಲೇಬೇಕಂ. ನಿನ್ನ ಮೇಲೆ ಉಪಕಾರ ಮಾಡಬೇಕೆಂದಲ್ಲ, ಆದರೆ ಈ ಮೋಹಕ ಗ್ರಂಥ ನಾನು ಈ ಹೊತ್ತಿಗೆಯನ್ನು ಹೊಳಗೆ ಅರ್ಪಿಸಿದೆ. ಆಸಕ್ತಿಯನ್ನು ಗೆಲ್ಲಿಲ್ಲ—ಇಂಥ ಸೂರಾರು ಗ್ರಂಥಗಳನ್ನು ಅರ್ಪಿಸಲು ನಾನು ಸದ್ಗುಣಭೇಕಂ. ಗದಾ, ಖಿನ್ನನಾಗಬೇಡ. ಒಷ್ಟನೇ ಗುರುವಿನ ಶಿಷ್ಯರಲ್ಲವೇ ನಾವಿಬ್ರಂಜಿಸಿನ್ನು ಹೊತ್ತಿಗೆಯಲ್ಲ ನಾನೂ ಇದ್ದೇನು. ನಿನ್ನ ಹೊತ್ತಿಗೆ ಬಾಳ ಅದರ ಕೀರ್ತಿ ಬೆಳಿಯಲಿ ನನ್ನ ಗ್ರಂಥದ ಅಭಿಷ್ಯಾಸ ಮಂಡದ, ಸ್ವಾಯಂಶಾಸ್ತರ ಅಭಿಷ್ಯಾಸ ಪೂರ್ಣವಾಗಿದ ಎಂದು ಯಾರೂ ಅನ್ನಲಾರರು. ನಿನ್ನ ಹೊತ್ತಿಗೆಯ ಪೂಜೆಯಾಗುವದು. ಆದು ಪಂಡತರಿಗೆ ಮಾನ್ಯವಾಗುವದು. ಏಳು ಗೆಳಿಯಾ, ನಗು, ನಗು ಮುಖನಾಗು; ಹೌದು, ನಿನ್ನ ಮುಖ ನಗುಮುಖವಾಗುತ್ತಲಿದೆ. ಬೇಡ ಹೀಗೆ ನಗುವನ್ನು ತಡೆಯಬೇಡ. ನೀನು ನ್ಯಾಸಚೇಕ, ನಿನ್ನ ಕೆಣ್ಣಿ ನೀರು ಬರಬಾರದು ಎಂಬಿದಕ್ಕೆ ನನ್ನ ಹೊತ್ತಿಗೆಯನ್ನು ಏಕೆ, ನನ್ನ ಪೂರ್ಣವನ್ನೂ ದರು ಮುಡಿಪಾರಿಲು ಸಿದ್ಧಿಸಿದೇನೆ. ಜಗತ್ತಿಗೆ ಸುಖವನ್ನು ನೀಡಲು ಹೊರಟಿದ್ದೇನೆ ನಾನು. ಗೆಳಿಯನನ್ನು ನಗಿಂಲಾರಿನೇ ನಾನು? ನಿನ್ನಂದಲೇನನ್ನು ಆಶೆಅಂಕುರಿಸಲಿ.

ತ్వాగద ప్రీతియ పాత, మౌదలనేయ పాత కలియడిందు. మౌదలనేయ హేజై కూకువచే కలిణవాడ వూతు. గదా—!

‘ఎగెందః జ్యేతనరు గేళియాన్తః అప్పికేందరు. గదాధరన హైదయు ఖస్తేరి బందితు. కణ్ణల్లి ఆనందద కంబనిగళు సురియు తోడిగిదవు. ఇబ్బర ముఖుద మేలీ ఒందు ఆపూవావాద తేజస్సు ముండిత్తు. కృయల్లి కృకూళి జూళియు హరియువికే దిష్టసి నోఇఁడుత్త ఇద్దరు. “దండె బందితు, దండె సమాపిసితు” ఎందు అంబిగరు చిరాదెలారంభిసిదరు. జన తమ్మ సామానుగళ గంపిం కట్టతోడిగిదరు. చిక్కబాలకరు దండెయత్త నోఇఁడకొడిగిదరు. “బిద్దీరో, కేళగే కూతు కోల్పురి” ఎందు తాయందిరు మస్తుళన్న జబరసుత్తిద్దరు. డోఁఁయు పట్ట ఇలిసిద్దాయితు.

జ్యేతన్యః—గదాదర, ప్రపంచద సంభారదల్లి ఇన్న మత్తె ఎందు నమ్మ భీష్టి?

గదాదర:— జ్యేతన్య, ఇన్న భీష్టియాగదిద్దరూ నావు పరస్పరరన్న మరియునదుంటే! నిన్న నేనపు ననగె దినాలు ఆగు వదు. నిన్న నేనము హేళువాగ నన్న కణ్ణ తుంబిబరువవు. ప్రీతి యింద తుంబిద త్వాగదింద, త్వాగద ఒప్పకూళిద ప్రీతియింద నావిభురు బద్దరాగిద్దేవే. నానేనో జగత్తిగే న్యాయశాస్త్ర కలిసువే. ఆదరే, జ్యేతన్య, గేళియా, నీను అపేషేయిల్లద ప్రీతి-శాస్త్ర జగత్తిగే కలిసువి! న్యాయశాస్త్రదంథ నీరసశాస్త్ర కలిసలక్కే అల్ల నిన్న ఆవతార; మంగల ప్రేమ కలిసువదక్కే నిన్న ఆవతార.

జ్యేతన్య:— ప్రీతి, ప్రీతి, ప్రీతి! ఆకుదు, దుఃఖమయ, కష్టమయ ఈ జగత్తిగే ప్రీతియు ఆవక్షేత్రియే ఇదే. నన్న

జ్యోතిషునాగరమై శ్రీతియిందలే ఖచ్చేరలి మత్తు జగత్తినల్లి  
ఎల్లెడయల్లియూ కంయలి. తిష్ణునిరలి, దుష్టునిరలి, ఎల్లరూ నన్నె  
శ్రీతసాగరదల్లి ముళుగి ఏళలి ! ఇదే నాను సాధిసువ గురి ఈ  
జీవనహల్లి. నన్నె జీవనద గురి సిక్కేతు ననగే ఇందు.

గదాధర :— జీవనద గురి, మత్తు కాయి అరథవనే ధన్య  
దాగూ కృత్యకృత్య.











